

TIGHT BINDING BOOK

**TEXT PROBLEM
WITHIN THE
BOOK ONLY
TEXT FLY WITHIN
THE BOOK ONLY**

UNIVERSAL
LIBRARY

OU_198191

UNIVERSAL
LIBRARY

OSMANIA UNIVERSITY LIBRARY

Call No.

K 83/A 49R

Accession No.

K 3182

Author

B. R. S., C. O. R.

Title

THEORY

This book should be returned on or before the date
last marked below.

1946

(ರಾಮದಾಸ್)

(ಸಾಮಾಜಿಕ ಕಾದಂಬರಿ)



ಲೇಖಕ:—

ಎಂ. ಬಿ. ಅಲ್ಲ್ಯಾನ್‌ಡ್ರೆ.



1946

೧೫೦.

ಸ್ತುತಿಕಾರಿ:—
ಬಿ. ಎ. ರಾಜೀ,
ಶ್ರೀ ಶೈವಾಚಲ ಗ್ರಂಥಮಾಲೆ,
ಮದಿಹಾಳ ದಾರವಾಡ.

(ಈ ಶ್ಲಿಸ್ತು ಕಡೆ ಒಡೆತನನ್ನು ಪ್ರಕಾಶಕರಿಸು.)

ವೈದಲ ವರಾತು

—:0:—

ಇದು ‘ರಾಮದಾಸ’ ವೆಂಟುದೊಂದು ಸಂಸಾರಕೆ ನಾದ ಚಿಕ್ಕ ಕಲ್ಪಿತ ಕಂಥೆಯಾಗಿದೆ. ಇದನ್ನು ಕಲ್ಪಿಸಿಕೊಂಡು ಬರೆದದ್ದಾದರೂ, ಲೇಖದಲ್ಲಿ ಇಂಥರ್ಥ ಸಂಗತಿಗಳು ತುಂಬಾ ನಡೆಯುತ್ತಿರುವವು. ಇದೊಂದು ರಾಮದಾಸನ ಜೀವನದ ರೀತಿ-ನೀತಿ, ಮತ್ತು ದರ ಪರಿಣಾಮದಿಂದಾಗಿಯೂ, ಲೇಖನಾನಿಮೀತವಾದ ಸೋಬಗು ಮತ್ತು ಚನುತ್ವಾರಗಳಿಂದಾಗಿಯೂ, ಶುದಲು ಮನೋರಂಜನೆಯಾಗಿಯೂ, ರಸಿಕವಾಗಿಯೂ ಇರುವ ಕಾರಣ ಶುದುಗರಿಗೆ ಕಲ್ಪಿತ ಲೇಖನವೆಂದು ಗೋಚರಿಸಲಾರದು. ಇದರಲ್ಲಿ ರಾಮದಾಸನು ತಾರುಣ್ಯಮುದದಿಂದ ಪ್ರಾರಂಭವಾದ ದುಷ್ಪಿ ಜೀವನದಿಂದ ಮುಂದುವರಿಸಿ ಮರಣ-ಪಯಂತದ ಸಂಗತಿಗಳು ನಾತ್ರವಿರುವದರಿಂದ ಇದೊಂದು ಸಂಪೂರ್ಣ ಜೀವನ ಚರಿತ್ರೆಯೆಂದು ಭಾವಿಸಲಾಗುವದಿಲ್ಲ.

ಈ ಒಿಕ್ಕ ಕಥೆಯಿಂದ ನೂತನ ತರುಣ-ತರುಣಿಯರು ತುಂಬಾ ವಿಷಯಗಳನ್ನು ಅರಿಸಿಕೊಳ್ಳುವಹುದಾಗಿ ರುತ್ತವೇ. ಹಣದ ಹೆಚ್ಚು ಯಂದಲೂ, ಯೋವನದ ಮದ ದಿಂದಲೂ ದುಷ್ಪ ಜೀವನದಲ್ಲಿ ಸಿರಾಡರಾದರೆ, ಕೊನೆಗೆ ಅದರಿಂದುಂಟಾಗುವ ಪರಿಣಾಮವು ನಿಜವಾಗಿಯೂ ಭಯಂಕರವಾಗಿರುತ್ತದೆಂಬುದು ಇದಕಿಂದ ತೀಳಿಯುವದು ಈ ನರೋವನಾಷದಲ್ಲಿ ಸತ್ಯರುವರಿಗೆ ದೈವಸಹಾಯ-ವ್ಯಂಜಿಂದೂ, ದುಷ್ಪರಿಗೆ ಮನುಜರೂ ಕೂಡಾ ಸಹಾಯ ರಾಗಲಾರರೆಂದೂ; ತಿಷ್ಪರಿಗೆ ಲೋಕವೇ ಸಹಕರಿಸುವುದೆಂದೂ; ದುಷ್ಪರಿಗೆ ಪಾರಂಭದಲ್ಲಿ ಸುಖಕೊಡುಬಂದರೂ ಪರಿಣಾಮವದಲ್ಲಿ ಭಯಂಕರ ದುಃಖವ್ಯಂಜಾಗುವದೆಂದೂ ತೀಳಿಯುವದು. ಆದ್ದರಿಂದ ತರುಣ ತರುಣಿಯರು ಅತಿಷ್ಪದರದಿಂದ ಇವನ್ನು ಟುವಿ ತಾತ್ತ್ವ ರಾಮಾರಾಷನಾತೆ ದುಷ್ಪ ಜೀವನದಲ್ಲಿ ಸಿಲುಕಿ ಭಯಂಕರ ಮರಣವನ್ನು ಬಯಸ ಬಾರದಾಗಿ ಪ್ರಯತ್ನಿಸಿ, ಸಂಶಾರಾನುಭವವನ್ನುಂಟು ನೂಡಿಕೊಳ್ಳುವುದಾದರೆ ಅಂದಿಗೆ ಗ್ರಂಥಕರ್ತನ ಈ ಅಲ್ಪ ಶ್ರಮವು ಸಾರ್ಥಕವಾಗುವದು.



M. B. ALPHONSO

೧ ಶೇಷಾಚಲ ಸ್ತಂಭಮಾಲೆ, ಧಾರವಾಡ.

ರಾಮಾರ್ಥ.

— ० ● ० —

ಸೇಕರನೇಂದು ದಿನ ತನ್ನ ಭಂಡಸಾಲೆಯಲ್ಲಿ ಆತ್ಮ
ಮಿಶ ಕುಟುಂಬ ಮೇಲೆ ಬಿದ್ದುಕೊಂಡು ದೃನಿಕ ಪತ್ರಿಕೆ
ಯನ್ನ ಟುಡುಪ್ಪಡರಲ್ಲಿ ಮಗ್ನಾಗಿದ್ದನು. ಹಲ ಕೆಲವು
ಗಿರಾಕಿಗಳು ಬಂದು, ರಾಯರು ಕೂಡಲೆ ತಮಗೆ ಬೇಕಾದ
ಸಾಮಾನುಗಳನ್ನ ಕೊಟ್ಟು ಹಿಂದೆ ಕಳಿಸಬಹುದೆಂದು ಅತಿ
ಯಾದ ಆಪೋಶ್ಯೇಯಿಂದ ಕಾಯುತ್ತಿದ್ದರು. ಅಷ್ಟರ್ಹಿಳಗೆ
ಪ್ರೇರಣ್ಯಮನ್ನನು ಒಂದು ಲೆಜಿಸ್ಟ್ರೀ ಕಾಗದ ತಂದುಕೊಟ್ಟು.
ಆ ಕವರಿನ ವೆಲ್ಲಿಜಾನ ನೋಡಿಯೇ ಸೇಕರನ ಮುಖ
ಫಾವಣ ಬದಲಿಸಿತು. ಆ ಪತ್ರವು ತನ್ನ ಅಣ್ಣಿ ರಾಮಾರ್ಥನ
ನಡೇ ಆಗಿರಬೇಕೆಂದು ಅವನಿಗೆ ಹೊಳೆಯಿತು. ಆ ಕಾಗದ
ಬಿಜ್ಞಲು ಆತನ ಮನಸ್ಸೇ ಒಡಂಬಡಲಿಲ್ಲ. ಅದನ್ನು
ಅಲ್ಲಿಯೇ ವೇಜಿನ ಮೇಲೆ ಎಸೆದು, ಪುನಃ ಪತ್ರಿಕೆಯಾಗಿ
ಕಡೆಗೆ ತಿರುಗಿದನು; ಆದರೆ ಮನಸ್ಸಿನ ಕಳವಳವನ್ನು
ಸಹಿಸಲಾಗಲಿಲ್ಲ. “ಇದರಲ್ಲಿ ಏನೆನ್ನ ಬರೆದಿರಬಹುದು?
ಇದುವರಿಗೆ ಕಳಿಸಿದ ಹಣವನ್ನು ಸದ್ಯದಲ್ಲೇ ತಿರುಗಿ ಕಳಿ
ಸುವೆನ್ನೆಡಂ. ಅಷ್ಟಿತ್ತುವನೆ? ಅವನಾಳಿಂಗಿ ಬರುವನೇ?

ಎಂದೆಲ್ಲ ಭಿನ್ನಾಭಿಭಾಗಗಳು ಸೇಕರನ ಮನಸ್ಸಿನೊಳಗೆ ಶುತ್ತಾಡಿದವು. ಅದರಿಂದ ಆತ ಆ ಪತ್ರವನ್ನು ಒಡೆದನು. ಅದಾವ ಕಾರಣದಿಂದಲೋ ಆವನ ಕೈ ನಡುಗಹತ್ತಿದವು. ಆ ಕಾಗದದಭಿಪ್ರಾಯವನ್ನೇನು ಹೇಳುವುದರ್ಥ? ಆದರಲ್ಲಿ ಬರೆದದ್ದು ಪದ್ಧತಿಯಂತೆ ಒಕ್ಕಣಿಕೆಗುಲ್ಲದೆ ಮತ್ತೇನೂ ಇರಲಿಲ್ಲ. ‘ಕಳಿದ ತಿಂಗಳಲ್ಲಿ ನೀನು ಇಂಸಿದ ನೂಡು ತೂಪಾಯಿ ನನಗೆ ತಪ್ಪಿವೆ; ಆದರೆ ದುರವೃಷ್ಟಿಂದ ನನಗೆ ಸೌಖ್ಯವಿಲ್ಲದ್ದರಿಂದ ಡಾಕ್ಟರರಿಗೆ ಸಲ್ಲತಕ್ಕ ಫೇ. ಐಷಧ ಗಳಿಗೆ ಸುವಾರು 150 ರೂ. ಖಚಾಯಿತು. ಆದ್ದರಿಂದ ತಾಯಿ ಮತ್ತು ತನ್ನ ಸೇರಿ 200 ರೂ. ಗಳನ್ನಾದರೂ ತೀವ್ರ ಕಳಿಸಬೇಕಾಗಿ ಬಿನ್ನಹ,’ ಎಂಬ ಸಂಗತಿಯು ಆ ಕಾಗದದಲ್ಲಿ ಪ್ರಾಮುಖ್ಯವಾಗಿತ್ತು.

ಸೇಕರ ಅದನ್ನು ಎರಡೆರಡು ಸಲ ಟುಡಿದ. ರಾಮ ದಾಸನ ಅಕ್ಷ್ಯಕಟ್ಟಾದ ಒಕ್ಕಣಿಕೆ ಟುವಿ, ಟುದಿ ಅತನ ತಲೆ ತಿಪುಗಹತ್ತಿತ್ತು. ಕೆಲವೇನ್ನು ಕೋವದಿಂದ ಬಾಯಿ ಗೆ ಬಂದಂತೆ ಬೈಯಲಾರಂಭಿಸಿದ. ನುತ್ತಿಮೊರಿದ ಸಿಕ್ಕಿ ಸಿಂದ ಇನನ ಕಣ್ಣಗಳಿಗೆ ಕಾಣದಾದವು. ಆಂಗಡಿಗೆ ಬಂದಿರಾಕಿಗಳು ರಾಮುರ ಕೆಂಪಡರಿದ ಕಣ್ಣಗಳನ್ನು ನೋಡಿ ಭಯಾಚಕಿತರಾದರು. ಬಾಯಿಂದ ಪ್ರಾಟು ಪ್ರಾಟು ಎಂದು ಕೇಳಬರುವ ಜ್ಯಿಗಳಿಗೆ ಆಂಜಿ ಟುಡಿಹೋದರು. ಸೇಕರನು ಅಧ್ಯ ಗಂಟೆಯ ವರೆಗೂ ಆ ಆರಾವಿಂದ ಕುಟುಂಬಿಯಿಂದೇ ಇಲ್ಲಿ ಇಲ್ಲ. ನಿದ್ರಿಸುತ್ತಿರುವಂತೆ ನಬಿಸಿ, ನಂತರ ಶ್ವನು:

ఆ. కాగదద కడేగే దృష్టి తిరువిదను. కేళిపవన్ను తడిసులాగలిల్ల. అదన్న ముదుడి జీబిగే సేరిసి గిరాకిగాత్త జోకిరిద. పత్రద యోజనే సంపూర్ణం తొలేదు అంగడియి వ్యవహారాదల్లి తోడగిద. సంజే యాయితు; ఈత్తలే కవియిత్తలే, దిక్కుద హేఁగింత మేదలే భండితాలేగే బీగవనేశ్వరుత్త. బీగద కృయన్న శిసేగే కూకువన్నారల్లి శిసేయల్లి వన్నేఁ ఇష్టద్వా కాగే గేఁజివాయితు, ఆల్లి కాగదద ముడ్డయు ఇచువదన్ను కండు బిష్టు నేఁడిదను. ఆదు రాము దాసన పత్రవేందరిత కూడలే ఆవసిగే వివవేరితు. ఒందు గంటియి వూగివన్ను కాలు గంటియల్లే ముగిసి వునేఁస్తు సేరిద. వేర్వేలిన వస్తుగళేల్ల బివరినింద తోఱ్చు తోఁగిద్దవు, మనిగే తలుపిడ కూడలే ఒట్టిగాఁసేల్ల తోఁడట్టు, బేరే వస్తుగళన్న ధరిసికొండు ఆరామిలొ కుచికయల్లి ఒరగికొండను. ఆల్లి కృకాలుగాన్న లుద్దవాగి సిఁడి విత్రమిసువాగ ఒందు సిట్టుసిరు బిట్టును. ఆదే సమయక్కే ఆతన కాయియాద లాధికేయు గదిబిడియింద నడుమప యేళగినింద పడసాలేగే బందళు; కూగు ఆల్లిగే ఆగతనే ఒందు సిఁరవవాగి కుఁడిద్ద సేకరన్ను ద్దేఁతికి:—ఏను సేళర, బీగ బందీ? జీవక్కుసౌఖ్య పల్లవే? „నరము ఆముదదిందకేఁదకు.

ಸೇಕರ:—ಭಂಜಸಾತಿಗೆ ಬೀಗ ಬೀಗ ಬಿತ್ತೇನೋ
ನಿಜಾ. ಆದರೆ ನಿಮ್ಮ ರಾಮಾದಾಸನ ಕಾಗದದಿಂದ ವಾನ
ಹಿಗೆ ಶಾಂತಿಯೇ ಇಲ್ಲ. ನನ್ನ ಹೊರತ್ತಾ ಬೀರೆ ಯಾವ
ನೊಬ್ಬಿ ಸಾಧಾರಣ ವ್ಯಕ್ತಿಯಾಗಿದ್ದರೆ, ಇಷ್ಟರತ್ತೇ ಈ
ಶ್ರವಂಚೆವನ್ನು ಬಿಬ್ಬೀ ಹೋಗುತ್ತಿದ್ದನು. ನಾನೇ ಎಂತು
ಲುಳಿದ್ದೀರ್ನೇ.

ರಾಧಿ:—ಆದೇಶು ಸೇಕರ, ನಿನಗುಂಟೂಡ ಸಂಕಟ
ವಾಳ್ಳುತ್ತು? ನಿನನೆ ರಾಮಾದಾಸನಲ್ಲಿ ಅವ್ಯಾ ವೈರಾಗ್ಯವೇಂತೆ?

ಸೇ:—ಅಮ್ಮಾ. ನಾನು ಪನೆಂದು ಹೇಳಣಿ? ರಾಮು
ಽಳಾಸನ ಕಾಗದ ಬಂದಿದೆ.

ರಾ:—ಎನು, ರಾಮಾದಾಸನ ಪತ್ರ ಬಂದಿದೆಯೇ?

ಸೇ:—ಅಲ್ಲ, ಅಲ್ಲ; ನಿಮ್ಮ ಮಗನ ಕಾಗದ.

ರಾ:—ನನ್ನ ಮಗನಾದರೇನಾಯಿತು ಸೇಕರ, ನಿನಗೇ
ಅಣ್ಣನಲ್ಲವೇ? ಮಗು! ಜಿಕ್ಕೆ ಓಲಕರಂತೆ ಅನ್ನವೆಯಲ್ಲ!

ಸೇ:—ಹೌದು. ತಾವಂದಂತೆ ನನ್ನ ಅಣ್ಣನೇ ಸತ್ತಿ;
ಆತನದೇ ಪತ್ರ!

ರಾ:—ಕಾನೂನಿನ ಮೇರಿಗೆ ನಿಮ್ಮ ಲೇಕ್ಕಾಚಾರವೇ
ಮುಗಿದಿಲ್ಲವೇ? ಹಾಗಾಡರೆ ರಾಮಾದಾಸನು ನಿನ್ನ ಅಣ್ಣ
ನುಂದು ಪರಿಗಳಿಸಲಿಕ್ಕು ಕಾನೂನೇ ಬೇಕೇ? ಸೇಕರ,
ರಾಮಾದಾಸನು ನಿಜವಾಗಿಯೂ ನಿವ್ಯಾ ಅಣ್ಣನಲ್ಲವೇ?

ಸೇ:—ಅಹುದು. ನಿಜವಾಗಿಯೂ ಆತಮ ನನಗೇ
ಅಣ್ಣನುಂದು ಒಪ್ಪಬೇಕಾಗಿದೆ. ಇಂಥ್ಯಾ ನಿದಾನಾಷ್ಟಿಣಾತ

ಆಜ್ಞಾನಿದ್ದರ್ಶಕ ನನ್ನ ಘಟ ಜಡ ಪಾಪಿಯು ಸಂಸ್ಕಾರಸಿಯುಂತೆ
ತಲೆ ಬೋಳಿಸಿಕೊಂಡು ಅಂಡಲೆಯಚೇತಾದಿಗೆ.

ರಾ:—ಆದೆಲ್ಲ ಸ್ವರಾಜವೀಗ ಚೇಡ ಸೇಕರ. ಆ
ವಕ್ತುದಲ್ಲಿ ಈಸದೆ? ಆರೋಗ್ಯದಿಂದಿರುವನಷ್ಟೇ?

ಸೇ:—ಸ್ವೇಂಮಕ್ಕೇನೂ ಅಡ್ಡಿಯಲ್ಲ. ದೇಹಭಾರವು
ಹೆಚ್ಚಿದೆ, ಬೊಜ್ಜುಬೆಳೆದು, ಕೆಲಸ ಮಾಡಲು ಎತ್ತ ಮಣಿ
ಯಡಾಗಿದೆ. ನೇವಕ್ಕೆ ತಕ್ಕ ಕೆಲಸಕ್ಕೆಲ್ಲಾಗ ಹೊರೆಯುವ
ದಿಶ್ಯಾಂದು ಒರೆಯುತ್ತಾನೆ, ಈಗ ಇಂಥವರದೇ ಶಾಲ!

ರಾ:—ಮತ್ತೇನು ಬರೆದಿದ್ದಾನೆ—ಆ ಉಳಿರಿನಸುಷ್ಟಿ?
ಸೇ:—ವರವೂರಿನ ಸುದ್ದಿಗೇನು ಕೊರತೆ? ಅವನ
ಜೀವನವೆಂದರೆ ನಮ್ಮ ಹಾಗಲ್ಲ; ಅದು ಆರಸರಂತೆ. ಇಲ್ಲಿ
ಕಷ್ಟಪಟ್ಟಿ ದುಡಿದು ಒಂದೆರಡು ಕಾಸು ಗಳಿಸುವವರು
ನಾಶ್ವಾ; ಅದನ್ನು ಧರ್ಮಾರ್ಥವೆಂದು ಕೇಳುವವನು ಆತ್ಮ
ಇದೇ ನನ್ನು ಅವರ ಅವಸ್ಥೆ.

ರಾ:—ಹಾಗೆಂದೆತೇನು?

ಸೇ:—ಅದನ್ನು ಹೇಳಿತ್ತೇನೆ, ಕೇಳು. ಆತ್ಮ
ಹಣಕಾಶಿಗಿ ತಿಂಗಳಿಗೆರಡೆರಡು ಪತ್ರ ಬರೆಯಾತ್ತಾನೆ. ಆನ
ನಿಗೆ ಇಷ್ಟು ಹಣ ಕಳಿಸಿದರೂ ಸಾಲದು. ಅದೆಷ್ಟುದ್ದರೂ
ಇಷ್ಟಿನಂತೆ ನೀರಾಗಿ ಹೋಗುತ್ತದೆ. ಇಡುಂದ ನಮಗೆ
ನಷ್ಟವಲ್ಲವೇ? ಒಂದು ಕಾಸಿನ ವ್ಯಾಯೋಜನವಿಲ್ಲ. ದಿಖಾಲು
ನೂರು ರೂಪಾಯಿನಂತೆ ಕಳಿಸಿದರೂ ಚೇಡವನ್ನು ವರ
ತಾವಾಡುವನಲ್ಲ. ನೋಡು, ಈಗ ತುನಃ ಕಾಗುಬಂತಿದೆ.

ಒಂದು ಸೂರ್ಯ ರೂಪಾಯಿ ಕಳಿಸಿ ಹತ್ತು ದಿವಸ ಕೂಡ ಆಗಲಿಲ್ಲ. ಇಷ್ಟರಲ್ಲೇ ಮತ್ತೆ ಎರಡುಸೂರು ರೂಪಾಯಿ ಕಳಿಸಬೇಕೆಂದು ಬರೆದಿದ್ದಾನೆ, ಪ್ರತಿ ಪ್ರತಿದಲ್ಲಿ ಒಂದೇ ಒಕ್ಕನೆ! ಗೇಣಿ ಚೀಟಿಯಲ್ಲಿ ಬರೆದಂತೆ ಇವಸಿಗೆ ಸಲ್ಲಾವ ಮೊಬಲಗಿನಲ್ಲಿ ಮಾತ್ರ ಕೊಂಡವ್ವೆ ವ್ಯತ್ಯಾಸವಾಗೆದು. ಅತನ ಆ ಲೈಕ್‌ಗಳನ್ನು ಸಾಸನು ಸಿಂಗಲ್‌ಅಫ್‌ಹಾಂಗ್ ಕಳಿಸಿತ್ತೀ ರುವದರಿಂದ ಬದುಕಿಕೊಂಡೆ. ಇತರರು ಗಳಿಸಿದ್ದನ್ನು ತಿಂದು ಸಾಯಂವದು ಒಹುಸುಲಭ. ಇಲ್ಲಿ ಅವನ ಭಂಡ ಸಾಲೆ ಇದ್ದಿದ್ದರೆ ಈಗ ಇನ್ನಾರೆ ಸಕೆ, ಸಾನಿರವಾದರೂ ಜಳ್ಳಿಸಬಹುದಿತ್ತು! ಆಲಸಿಗರ ಸ್ವಭಾವವೇ ಇಂಥದು.

ರಾ:—ಹಾಗೆನಬಾರದು ಮಗು. ನಮ್ಮ ರಾಮು ದಾಸನು ಎಷ್ಟು ಕಷ್ಟದಲ್ಲಿರುವನೋ ದೇವರೇ ಬಲ್ಲ! ದೇಶ ಬಿಟ್ಟು ಸುಮಾರು ನಾಲ್ಕು ವರ್ಷಗಳಾದವು. ಹತ್ತುವರ್ಷ ಮೋರೆ ನೋಡಲಿಲ್ಲ. ಕೈ ಹಿಡಿದ ಯಾಡುಗೆಯ ಕಂಡಿಲ್ಲ. ತಮ್ಮಘನ್ನು ಕಾಣಲಿಲ್ಲ. ಉದ್ದೇಶ್ಯಿಗೆ ಕ್ರಾಂತಿ ಉಂಟಾಗಿ ರು ಅಲೆದು ಕಷ್ಟವಡುತ್ತಾನೆ. ಏನು ಮಾಡುವದ್ದು? ಅದ್ವಿತ್ಯ ಫಲವಿಲ್ಲ. ಏದ್ದೇ ಕಲಿತ ಕರ್ಮಕಾರಿ ಹತ್ತುವರನ್ನು ಬಾಲ್ಯದಲ್ಲೇ ಶ್ಯಾಜಿಸಿ, ತಿರುಕನಂತೆ ಉರಾಯಿ ತಿರುಗಚೇಕಾಯಿತು. ತನಿ ಬೆನ್ನಟ್ಟಿಬಿಟ್ಟಿದೆ. ಅವನ ಅದ್ವಿತ್ಯವೇ ಹಾಗಿದೆ. ಇಲ್ಲಿದಿದ್ದರೆ ಓಗಾಗುವದುಂಟೇ? ಶಿನಗೇನೋ ದೇವರ ದಯೆಯಿಂದ ನಾನ್ಯಾಪಾರದಲ್ಲಿ ಒಕ್ಕೇ ಇಂಖವಾಗುತ್ತದೆ. ಅದ್ದರಿಂದ ರಾಮುದಾಸನನ್ನು ಆನ್ನಿ

ನೇಂದು ಭಾವಿಸದೆ, ಕವ್ಯದಿಂದ ಪರಿಶರಿಯಾಗಿ ನೇರಳುವ ಅತನಿಗೆ ಒಟ್ಟೊಂದು ಹಾಡಬೇಕು ಸೇಕರ. ಸಂಕಳಿಸಲಿಲ್ಲ ಕ್ಷೇತ್ರದ ವರ್ಣನೆ ಇದ್ದು. ದೇವರು ನಿನಗೆ ಇನ್ನೂ ಮಿಗಿಲಾದ ಶಾಖಕ್ಕೆ ಚಾರಿ ತೋರುವನು. ನಿನ್ನ ಹಣ ಹಾಳಾಗುತ್ತಿದೆ ಎಂದು ಕಳನಿಸಬೇಕ್ಕ. ರಾಮಾದಾಸನಿಗೆ ತಕ್ಷ ಕೆಲಸವನ್ನು ಮೊರಿತ ನಂತರ ನಿನ್ನ ಹಣವನ್ನು ಬಹುದಿನಿಂದ ಸಹಿತ ನಿನಗೆ ಕೊಡಿರನು. ಪಾಪ! ಹೊಟ್ಟಿಗೆ ಅನ್ನವಿಲ್ಲದೆ ಎಷ್ಟು ದಿನಗಳಾದನ್ನೋ ತಿಳಿಯಾದ್ದು! ಪರ ಉಂಟಾಗಿ ಜೀವನ ಮೊಕಳಿ ಕವ್ಯಕರ. ಅದರ ಅರಿವ ಪರಷ್ಪರಿಗೆ ಹೋದವರಿಗೇನೇ ಅದೀತು. ನಿನ್ನ ಮೇಲೆ ಇರುವಷ್ಟು ದೇವರ ದಯೆಯು ರಾಮಾದಾಸನಲ್ಲಿದ್ದಿದ್ದರೆ, ಅತನು ಇಂದು ನಿನ್ನನ್ನು ಹಣಕಾಸಿಗಿ ಹಾಚಿಸುತ್ತಿದ್ದನೇ?

ಸೇ:- ದೇವರ ದಯೆಯೇ ನನಗೆ ನೋಡಕೊಟ್ಟಿತ್ತು ತಾಯಿ! ಇಲ್ಲವಾದರೆ ನನ್ನ ಅವಸ್ಥೆ ಹೀಗಾಗುತ್ತಿತ್ತೇ? ಪ್ರತಿ ದಿನ ನಿದ್ದೇಗೆಟ್ಟು. ಸಮಯಕ್ಕೆ ತಕ್ಷ ಆಹಾರವಿಲ್ಲದೆ, ಕತ್ತಲಾವನ್ನು ಬೆವರು ಮಾಡಿ ಗಳಿಸಿದ ಹಣವೆಲ್ಲ ಅಣ್ಣನಿಗಾಗಿಯೇ ಏನು? ಇಂಥು ದೇವರ ದಯೆ ಇರದಿದ್ದರೇನೇ ವಿಹಿತವಿತ್ತು! ಈಗ ಬಡಕಲಾಗಿಯವ ನನ್ನ ಶರೀರವು ಒಟ್ಟೊಂದು ಪ್ರಾಣವಾಗಿ ಗಾಳಿ ತುಂಬಿದ ಪ್ರಾಟ ಚೆಂಡಿನಂತಿರುತ್ತಿತ್ತು. ರಾಮಾದಾಸ ಇಷ್ಟ ವಿದ್ಯೇಕಲಿತು, ತನ್ನ ಸ್ವಂತದ ಜೀವನಕ್ಕೆ ಪ್ರಯೋಜನವಾಗಿದ್ದರೆ ಎಕೆ ಬಡುಕಬೇಕು? ಹಿರಿಯರ ಆಸ್ತಿಯನ್ನು ಕೇವಲ 20 ನಂತರಿನಲ್ಲಿ ದ್ವಾಂಸ

ಇದೆ ಹೇಗೂ ಕವ್ಯದಲ್ಲಿ ‘ಬಿ.ಎ.’ ಈಗಿ ಪಡೆದ. ವಿಭಾಗ ಶಾಸನವನ್ನು ಮುಗಿಸಿಕೊಂಡು ಬರುವಾಗ ಇಸ್ತುಯ್ದೂ, ಸುನೆಯಲ್ಲಿದ್ದ ವಸ್ತು-ಒಜವೆಗಳೆಲ್ಲವೂ ಲೋಪವಾಡು! ಇಟ್ಟಿಗೆ ಮತ್ತೀಲ್ಲಿಯೂ ಹಣ ಸಿಗದಾಯಿತು. ಅವರಿಂದ ತಾಯಿ, ತಮ್ಮ, ಹೆಂಡತಿ, ಮಕ್ಕಳನ್ನು ಬಂಧು-ಬಳಗ ಹಕ್ಕಿನ್ನೂ ತ್ವಜಿಸಿ ವಿದೇಶಕ್ಕೆ ತೆರಳಿಕೊಳ್ಳಿತು. ಇಲ್ಲಿ ತದ್ದು ಬಿ.ಎ. ಖಾತ್ರವಾದರೂ ಕಲ್ಪರೂ ಕುಸಿಗಬೇಕೆಂದು ಆಶಿಸಿ, ಅಲ್ಲ ಕೆಲಸಗಳನ್ನೆಲ್ಲ ಬಿಟ್ಟುಬಿಟ್ಟಿರು. ‘ಆತಿ ತತ್ತೀಗಿಡಿಸಿಕು’ ಎಂಬ ಗಾದೆಯಂತೆ ದೂಡ್ದು ಕೆಲಸವು ಹೇಗೂ ಸಿಗಲ್ಪಾಲ್ಪಾದು, ನಷ್ಟಾತ್ಮಾನ ಒಪ್ಪಾಲ್ಪಾಲ್ಪಾದು. ಆಗ ಹೊಟ್ಟಿಗೆ ಹಸಿವಾಯಿತು. ಆಗ ಉರಿನವರ ನೆನಪ್ಪಾಯೇಂದ ಭಾಯಿತು. ಉರಿಂದ ಯಥೇವ್ಯ ಹಣ ತರಿಸಿ, ವಿದೇಶೀ ಕುರಾರ ದಿಕ್ಕಿಟ್ಟಿಸಲ್ಲಿ ಶಿಲುಕಿ, ಯೋವನ ಶಾಲದಲ್ಲಿ ಕೈಗಿಡಿದ ಪತ್ತಿಯನ್ನು ಮರಿತೇ ಬಿಟ್ಟಿರು. ಆತನ ಪತ್ತಿಯನ್ನು ಕನ್ನ ಮನೆಯಲ್ಲಿ ಎರಡು ವರ್ಷಗಳ ವರೆಗೆ ಸುಜಿಮಂದ ಇರಿಸಿಕೊಂಡಿದ್ದೆ. ಗಂಡನ ಚಿಂತೆಯಿಂದ ಅವಳಿ ಅವಾ ಹೋಗ್ಯನ್ನಂಟುಗಳು, ದೂರ ದೂರಿನ ಸ್ತುಸಿದ್ಧ ವೈದ್ಯರವ್ಯಾ ಕರೆಸಿ, ಜಿವಧೋಪಚಾರ ಮಾಡಿಸಿದೆ. ಆವಳನ್ನು ಇಂದ ತಂಗಿಯಂತೆ ತಿಳಿದೇ, ಆವಳ ಅರ್ಹಾಗ್ಯಲಾಭಕ್ಕೆಂದು 2 ಕಾವಿದ ರೂಪಾಯಿ ಖಚು ಮಾಡಿದೆ; ಆದರೆ ಅದೆಲ್ಲವೂ ಸ್ತುಧರವೇ. ತತ್ತಿಚಿಂತಾನಾಗ್ನಿಂಬಾದ ಆವಳು ಕೊಂಚಪೂ ಹೈತರಿಸಿಕೊಳ್ಳಿದೆ ಪರಲೋಕನನ್ನೆಪ್ಪಿದಿವಳ್ಳಿ! ತಾಯಿ

ಯನ್ನ ಕಳೆಕೊಂಡ ಅವನ ಅನಾಧಿ ಮಕ್ಕಳನ್ನ ತನ್ನ ವೇ
ಎಂದು ಭಾವಿಸಿ, ಬಹು ಅಕ್ಕರದಿಂದ ಸಾಕಿ ಸಲುಹಿಡೆನು
ಅವರಿಗೆ ಬೇಕು ಬೇಕಾದ ಪದಾರ್ಥಗಳನ್ನ ಪೂರಿಸಿ,
ತಾಯಿಯ ಮಹಾದ ದುಃಖದ ಪರಿಣಾಮವು ಅವರಲ್ಲಿ
ಉಂಟಾಗದಂತೆ ಹೆಚ್ಚಾಗಿ ಹದ್ದಾಡಿದೆ; ಆದರೆ ಅವುಗಳ
ತಂದೆಯೇಸುವವನಿಗೆ ಅದ್ಲು ಯೋಚನೆ ಬೇಡನೆ? ತನ್ನ
ವಲ್ಲದಿದ್ದರೂ ತನ್ನ ವೇ ಎಂದು ತಿಳಿದು, ಅವರ ಸುಖ-
ದಃಖಗಳನ್ನ ನೋಡಿಕೊಂಡು ಪೂರ್ಣಿಸುವ ವ್ಯಕ್ತಿಯು
ನನ್ನ ಹೊತ್ತು ಇನ್ನಾಗಿರುವರು? ಆದರೂ ಚಿಂತೆಯಿಲ್ಲ,
ಪರಮಾತ್ಮನು ಮೇಚ್ಚಿನಂತಹ ಕಾರ್ಯದಲ್ಲಿ ಸಿರತನಾದರೆ
ಯಾವ ದೋಷವೂ ನಷ್ಟವೂ ಇರದು. ಆದರೆ ಮಾತಿಗೆ
ಮಾತು ಬಂದರೆ, ಆತನ ಮಕ್ಕಳನ್ನ ಸಾಕಲು ಆತನೇ
ನನಗೆ ಹಣ ಕಳಿಸುವ ಬದಲು ಅವನೇ ನನ್ನಿಂದ ತರಿಸಿ
ಕೊಳ್ಳಲಿದ್ದಾನೆ! ಮಹಾ ಮೂರ್ಖನೆಂದರೆ ನಮ್ಮ ರಾನು
ದಾಸನೇ ಸರಿ! ಕೊಂಚವೂ ಧಾರ್ಮಿಜ್ಞವಡದೆ ಮತ್ತೆ ಮತ್ತೆ
ಹಣ ಕೇಳುತ್ತಿರುವನಲ್ಲ! ಅವ್ಯಾ, ದೇವರ ದಯೆ ನನ
ಗಾಯಿತು; ಹಣದ ಲಾಭ ರಾಮದಾಸಗಾಯಿತು ಆಲ್ಲವೇ?

ರಾ:—ನೀಕರ, ನೀನು ಶತ ನುಂಬರು! ಇಲ್ಲದ
ದ್ವರೆ ಆ ಬಡ ಅಣ್ಣನ ಬಗ್ಗೆ ನೀನು ಇಂಥ ನಿಷ್ಠಾರ ನುಡಿ
ನುಡಿಯುತ್ತಿರಲಿಲ್ಲ ಒಂದೇ ಉದರದಲ್ಲಿ ಜನಿಸಿರುವ
ನಿಮ್ಮಲ್ಲಿ ಇಷ್ಟ ದ್ವೇಷವೇಕಿ? ನೀವು ಸಹೋದರರೇ ಈ
ರೀತಿ ನತೀಸಿದರೆ ಚೇರಿಯನರು ಹೇಗೆ ತಾನೆ ಜೀವಿಸಿ

ಬೀಕು ನಿರ್ವಹಿ ಮೇನುನಸ್ಸನ್ನ ಕಂಡು ಅನ್ಯಾಯ ಆಶ್ಚರ್ಯ ಹಡುವರಲ್ಲದೆ ಅಸಹ್ಯತ್ವ ಪಡದಿರು.

ಸೇಃ—ತತ್ತಳ್ಲ, ಶಹಸ್ರ ಮೂರಿಣಿನು ನಾನು ಹಾಗಿಲ್ಲದಿದ್ದರೆ ಅವನಂತೆಯೇ ಇರಬೇಕಾಗಿತ್ತಲ್ಲವೇ? ಚಿ. ಎ. ಪರಿಕ್ರೇಯಲ್ಲಿ ಉತ್ತೀರ್ಣನಾಗಿ ಎಲ್ಲಿಯೇ ಹಂತು ಕಡೆ ಸರಕಾರಿ ಉದ್ಯೋಗದಲ್ಲಿ ತಿಂಗಳೊಂದಕ್ಕೆ ಶಿಂ ರೂಪಾಯಿ ದೊರೆಯಿವದನ್ನು ಕಾಲಿಲೆ ಹಿಡೆದ. ಅದರಿಂದ ದೂರೆತ ಕೇತ್ತಿ ಸಾಲದೆಂದೂ, ದೂಡ್ಡ ಹಡವಿ ದೊರೆಯದೆಂದೂ ಎಲ್ಲವನ್ನೂ ಬಿಟ್ಟು ಕೆಲವರಿಂದ ಹೇಣ್ಣಿ!-ಭಲೆ! ಎಂದೆನಿಸಿ ಹೊಳ್ಳಲೊಂಬ್ಬರ ಕಾಂಗ್ರೆಸ್ ಜಳವಳಿಗೆ ಸೇರಿದ. ಲೋಕ ದುದಾರಕ್ಕುಗಿ ತನ್ನ ಸರ್ವಸ್ವವನ್ನು ತೈರೆದ. ಅಂತಹ ಮಹಾ ಷಾರಣರಿಗೆ ತಿಂಗಳ 80 ರಾ. ಯಾವ ಗಿಡದ ಸೇರಿ! ನ್ನು ಕಾಲಿಸಿಂದ ಒದ್ದು. ಬೀದಿ-ಬೀದಿ ಅಲೆ ದಾಡಿ ಹೋಕೋದಾಢಾರದ ಹುಚ್ಚಿ. ಇವನೊಬ್ಬನಲ್ಲಿದ್ದ ಶಾಕ. ಇತ್ತಾರಿಗೆ ಅಂಟುವದು ಬೇಡವೆಂದೂ ಸರಕಾರದು 1 ವರ್ಷ ಜೀಲಿನಲ್ಲಿಟ್ಟು, ಚೆನ್ನಾಗಿ ಮದ್ದು ಉತ್ತಾ ನೂಡಿಸಿ ರೋಗವಾಸಿಯಾಯಿತೆಂದು ಬಿಟ್ಟುಬಿಟ್ಟುರು ಅದು ಅಂಟು ರೋಗ. ವಕ್ಕನೇ ವಾಸಿಯಾಗದು, ಮತ್ತೊಂದು ರೋಗಿತ್ತಾರಕ್ಕೆಂದು ಹೇಜಾಡಿದ. ಬಾಲ್ಯದಲ್ಲಿ ತಂಡ ಖಿಂದ ತಿಂಬ ಹೆಟ್ಟು ಸಾಲದೆಂದೂ ಏನೋ ಸರಕಾರ ಧವರಿಂದ ಉಂಟಾಗಿ ಹೆಟ್ಟು ತಿಂದು ಓಣ-ಜರಂಡಿಗಳಲ್ಲಿ ಹೈರಳಾಡಿದ. ಹೀಗಾಗಿ ಪುನಃ ಸರೆಮನೆಯ ಉತ್ತಾನ್ನು

ಅರೆಸಿದ. ಅರು ತಿಂಗಳ ನಂತರ ಅನ್ನ ಕ್ಕೂ ಬಾರದಂತಹ ಈ ಅಪಾರ್ಶ್ವ ರಿಯನ್ನು ಅಲ್ಲಿಂದ ಹೊರಗಟ್ಟಿದರು. ಕೆಳ ಕಾಲ ಅಲ್ಲಲ್ಲಿ ತಿರುಗಾಡಿದ. ಕಷ್ಟದಲ್ಲಿ ನೇರಳಿದ. ಒಳಕ ಉತ್ತರ ಕಡೆಯ ಸನಘಾಯಿತು. ತಾಯಿಯ ಅಭರಣಗಳ ಸ್ವೇಳ್ಳ ಒಂದೇ ಒಂದು ಹಣದಲ್ಲಿ ಮಾರಿ ನುಂಗಿ ನೀವು ಇಂದಿದ. ಹೆತ್ತು ತಾಯಿ ಬದುಕಿರುವ ವರೆಗೆ ಒಂದು ಹಿಂಡಿ ಅನ್ನ ಸಹ ಕೊಡಿದಾದ. ಉಳಿದ ಮಕ್ಕಳು ಉರೂರು ತಿರುಕರಂತೆ ತಿರುಗಾಡಲೇಂದು ಬಯಸಿದ. ಇದೂಸಾಲದೆ ದೃವಿಕ ಶಕ್ತಿ, ಲೋಕನಾಯಕ ಶಕ್ತಿಗಳು ಹಣದೊಡನೆ ಕರಗಿದ ಒಳಕ ಶತಮಾನಾನಾದ ಈ ತಮ್ಮನ ನೇನು ಬಂತು. ಇದರಿಂದಲೇ ನಾನು ಇಂದು ಅವನನ್ನು ಹಾಡಿ ಹರಸುತ್ತಿರುವದು!

ರಾ:— ಸನು ಮಾಡಿಯಾನು ಸೇಕರ? ಗಂಡು ಜೀವದ ಪಾಡು ಹೇಗೂ ಆದೀತು; ಆದರೆ ಕೈ ಹಿಂಡಿದ ಈ ಹೆಣ್ಣನ ಗಳಿಯೇನು?

ಸೇ:— ಕೈಹಿಂಡಿದ ಆ ಜೀವಕ್ಕಾಗಿ ಆ ಗಂಡುಜೀವ ಸನು ಮಾಡಿತು? ಹೇಳು. ಪ್ರಥಮ ವತ್ತಿಯನ್ನು ಉರಿಲ್ಲಿ ಬಿಟ್ಟು, ಹೆಣ್ಣ ಕೊಟ್ಟ ಮಾವ, ಅತ್ತಿಯವರಿಗೆ ಕಣ್ಣೀರು ದುರಿಸುವಂತೆ ಮಾಡಿದ. ಆ ಮೇಲೆ ಆ ಮಹಾ ಪುರಾಣ ಮಾಡಿದ ಮಹತ್ವಯವೆಂದರೆ ಒಂದೇಒಂದು.. ಸ್ವಾರ್ಪಿತ ವಿಲ್ಲದೆ ಶೈನಃ ಏವಾಹನಾದುದು! ಸ್ವಾರ್ಪಿತಗಳಂತೆ ದಯೆ ಯಲ್ಲದೆ ಧಾತಿ. ಹೊಯ್ಯಾ! ಹೈವಲ್ಲೀ ಪತ್ತಿಯನ್ನು ಗಲುವ

ಮೂರು ನಿಗೇನೋ ವಿವಾಹವಂತೆ ವಿವಾಹ! ತವರು ಮನೆ ಯಲ್ಲಿ ಸುಖ-ಸೌಕರ್ಯದಿಂದಿದ್ದ ಹೆಣ್ಣನ್ನು ವಿವಾಹವಾಗಿ ತನ್ನ ಮನೆಗೆ ಎಳೆತಂದು, ಆಲ್ಲಿ ಪರಿಪರಿಯಿಂದ ಕೆಷ್ಟವಾಡಿ ಸುವನನು ಶ್ರನಃ ವಿವಾಹವಾದುದರ ಉದ್ದೇಶದೇನಃ? ಇಂಥಿ ದುಷ್ಕಲಮರ್ಗಳ ಬದಲು ತಾನೇ ಆತ್ಮ ತ್ವಾಗ ಮಾಡುವದು ಏಹಿತವು. ಹಾಗೆ ಆದರೆ ಲೋಕದಲ್ಲಿ ಸಿಜ ವಾಗಿಯೂ ನೇನ್ನು ದಿಯುಂಟಾದೀತು. ತನ್ನ ಜೀವನಕ್ಕೇ ಗತಿಗೆಟ್ಟಿರುವನು ವುನಃ ಮದುವೆಯಾದುದು ವ್ರಹಂಚದಲ್ಲಿ ಹೆಣ್ಣನ ವಿಪುಲತೆಯ ದೊಡ್ಡಿತಕವಲ್ಲವೇ? ತಮ್ಮಲ್ಲಿರುವ ಹೆಣ್ಣನ್ನು ಯಾವನೋಬ್ಬಿ ಪುರುಷನ ಕೊರಳಿಗೆ ಕಟ್ಟುವ ವರೆಗೆ ಆ ಹೆಣ್ಣನ ತಾಯಿ-ತಂದೆಗಳಿಗೆ ನಿದ್ದೆಯೇ ಬರುವ ದಿಲ್ಲ. ಮಂತ್ರಹೇಳುವ ಬರಡು ಭಟ್ಟರುಗಳಿಗೆ ಮೃಷಾನ್ನ ಭೋಜನ ಮತ್ತು ಕೃತುಂಬ ದಕ್ಷಿಣ ಸಿಕ್ಕಿದರೆ ಅವರು ಲಗ್ಗುದ ಮಂತ್ರ ಹೇಳಲು ಹಿಂಜರೆಯುವರೇ? ಇಷ್ಟೇ ಆಲ್ಲಿ ಜೀವಂತ ಮನುಷ್ಯ ಸತ್ತನೆಂದು ಭ್ರಮಿಸಿ. ಅವರವಂತಹೇಳಲಿಕ್ಕು ಆ ಹಾರುವರು ಸಿದ್ಧರೇ. ಅಂನೆಯೇ ನಮ್ಮ ರಾವಂದಾಸನು ಆ ಕನ್ನಿಕಿಗೆ ಕಣ್ಣಿಬ್ಬಿ ಕೃ ನೀಡಿದುದು. ಆಕೆ ಸ್ತುತಿ ಜಾತಿಯಲ್ಲಿ ಜನಿಸಿದ ಮಾತ್ರಕ್ಕೆ ಅತನು ಆನಳ ಕೃಂಡಿದದ್ದು. ಜಾತಿ, ವಂಶ, ಕುಲ, ಗೋತ್ರ ಮುಂತಾದವುಗಳನ್ನು ಪರೀಕ್ಷಿಸದೆ, ಹಣದ ಗಂಟನ್ನು ನೋಡಿ. ವಿವಾಹದ ಮುಹೂರ್ತವು ತಮ್ಮವದೆಂದು ಹೇದಲಿ, ಬೇಗ ಹೇಗನೆ ಕೃನೀಡಿರಬೇಕು; ಹೆಚ್ಚಿಗೆ ಹೇಳಲೇನುಿ ಕೂಡು

ದಿನ ಸಹ ಮುಂಚೆ ಹುಟ್ಟಿದ ಅಣ್ಣಿನಿಗೆ ಬಾಧಿ ಹೇಳಲು
ತಮ್ಮನು ಯೋಗ್ಯನಲ್ಲವೆಂದು ಟಿಪಾಲು ಬರೆದು ತಿಳಿಸು
ತ್ತುನೆ! ಆದರೆ ಆಗತ್ಯವಿದ್ವಾಗ ಮಾತ್ರ ತಮ್ಮನೇ ಬೇಕು.
ಕಾಲ ನುಹಿಮೆ!

ರಾಃ— ಹೊಡಲ ಹೆಂಡತಿ ಗತಿಸಿದ ಮೇಲೆ ಮತ್ತೆ
ಅಗ್ನಿವಾಗದೇನು ವಾಡಿಯಾನು? ಎಷ್ಟು ದಿನ ಹಬ್ಬೆಂ
ಟಿಗನಿದ್ವಾನು? ಅದಕ್ಕೆಂದೇ ಹೊಸ ಸಂಸಾರ ಕಟ್ಟಿಕೊಂ
ಡಿರಬಹುದು.

ಸೇಃ—ಇಂಥ ಹೆಡ್ಡಿಗೆ ಸಂಸಾರ ಕಟ್ಟಿಕೊಳ್ಳುವ
ಹುಚ್ಚೆಂದಿದ್ದರೆ ಶಾಕು! ಎಲ್ಲೆ ತಾಯಿ, ನಮ್ಮ ರಾಮು
ಡಾಷನಂಥ ಹಂಚ್ಚರು ಅನೇಕ ಜನರಿರುವರು. ಸಂತ ರ
ಹೊಡಿಕೊಂಡಿರಬೇಕಾದರೆ ಕುಲಗಟ್ಟ ಹೆಣ್ಣನೇ ಇತ್ತೆ
ವಾಗಬೇಕೆಂಬ ನಿಯಮವಿದೆಯೇನು?

ರಾಃ—ನಿನ್ನ ಹೃದಯದಲ್ಲಿರುವದು ವೈರದ ವಿಷ
ಮಾತ್ರವಲ್ಲದೆ ಇನ್ನೇನೂ ಇಲ್ಲ. ನೀನು ಅಲ್ಲಿದ ಸಲ್ಲವ
ಪ್ರಸ್ತಾಪನನ್ನೇತ್ತಿ ರಾಮದಾಸನನ್ನು ತಿರಸ್ಕರಿಸುತ್ತಿ. ಇಕ್ಕೆಂದಿನಲ್ಲಿ ನಿನ್ನ ಅಣ್ಣ-ತಮ್ಮರದಿರಲ್ಲಿ ಎಷ್ಟು ಪ್ರೇಮ
ವಿತ್ತೊ, ಈಗ ಅದಕ್ಕೆ ತೀರ ವಿರುದ್ಧವಾಗಿ ವೈರದಿಂದ
ಕುದಿಯುತ್ತಿ. ಸೇರರ, ಇಹಲೇಕೆದಲ್ಲಿ ನೀನು ರಾಮು
ಡಾಷನನ್ನು ಅಣ್ಣನೆಂದು ತಿಳಿಯಿದ್ದರೆ ಬಿಡು; ಆದಕ್ಕೆ
ಪಡಲೇಕೆದಲ್ಲಿ ಮಾತ್ರ ನೀವು ಸಹೇಳರರು ಪ್ರೇಮ-
ವಿಶ್ವಾಸಗಳಿಂದ ಇರಬಹುದೆಂದು ನನ್ನ ಭಾಬನೆಯಿಬೆ.

సేః—సటి, దిటగళ నిజయవు ఆంత్యదిల్చీ సరి. నన్నల్లియు ద్వేషవన్ను కోగలాడిసువదు సులభ. రామదాసు శ్వావలంబియాగలి. తన్న జనవన్ను అస్యర కొట్టిగేయుల్లి కట్టువ జైదాయివ బిట్టు బిడలి. ఆతను స్వతంత్రవాగి ఒళ్లియు స్కతి యుల్లిద్ద మరు దివవే పకే, ఆ క్షేణవే సనగే ఆవ నల్లి ద్వేషవిల్లి. ఆతను ఇల్లిగే బంధు నన్నల్లియే అఱుళుకొళ్లలి. తాను బరుత్తే నేందు తంకి చిషాలి. కూడలి నాను ఉగిబండియు సిల్పాణిక్కుహంగి రక్త లాఘవవిత్తు ప్రప్రవాలికే, ఉడిగే-తేలుడిగేగధన్ను తొడిక. నొట్టరకారినల్లి కుళ్లిరిసి, మహారాజనన్ను కరెత్తువే లీఖియల్లి బ్రాంష, వార్య. మండ్ల పుం తాద సంభ్రమదొందిగే ఆతనన్ను ఇదిగేందు, జయఫోషదేశదేనే కరెతరువేను.

రాః—పితృజ్ఞతదల్లి నిమగేనేఁ నాలాగిర బహుదు; ఆదరే తాయియ ప్రితియల్లి ఇదువరేగూ ఏభాగవాగిల్లవష్టే?

సేః—ఈ విషయ ఈగేకే? బేశాదరే నిమ్మ ప్రితి ఆవనేషబ్ధునిగే సందు కోగలి. నన్న ఆశేష ణేయిల్ల. తాయిలో, ఇదు హండ ప్రవంచ. హంసిగువ విషయ ఆగిద్దరే బేస్తుగే బేస్తు హఙ్గుత్తారే. ఇల్లవాదరే ఆవర సుథివే ఇరువదిల్ల. “రోక్కపునిద్వశే

ಚಿಕ್ಕಪ್ಪಸಿರುವ” ಎಂಬ ಗಾದೆಯು ಈಗಿನ ಕಾಲಪರಿಸ್ಥಿತಿಯಂತಹದು. ಹೃದಯವೆಂಬುದು ಬಿಳಿನಾಣ್ಯಗಳ ಟಂಕ ಶಾಲೆಯೇನೂ ಅಲ್ಲ. ಆದ್ದರಿಂದ ಪೇಮು, ಪೀತಿಗಳು ಯಾದನ್ನೂ ಬದುಕಿ ಸಲಾರವು. ನನ್ನ ವ್ಯಾಪಾರದಲ್ಲಿ ಈಗೇ ನೂ ಲಾಭವಾಗುವದಿಲ್ಲ “ಪುರಾಣಕಾಲದ ಭೃತ್ಯಸ್ಸೇಹ ವನ್ನಿಟ್ಟುಕೊಂಡಿದ್ದೇನೆ. ಆಣ್ಣನಿಗೆ ತಿಂಗಳಿಗೆ 100 ರೂ. ಕಳುಹಿಸುತ್ತೇನೆ. ಸ್ವಾರ್ಥಿ, ದಯವಾಡಿ ನನ್ನು ಒಂದಿಗೆ ಬಂದು 10 ರೂಪಾಯಿಯ ಮೂಲಿಗೆ 15 ರೂಪಾಯಿ ಕೊಟ್ಟು ನಮಗೆ ಲಾಭ ಬರುವಂತೆ ಮಾಡಿರಿ, ಬನ್ನಿರಿ,” ಎಂದು ಒಂಬ್ಬು ಹಾಕಿದಧೂ ಗಿರಂಕಿಗಳು ಬರಲ್ಪಾಲ್ಲರು. ನವ್ಯು ಇನ್ನು ವರೆ ಬೊಸುರನ ಹೊಟ್ಟಿ! ಎಷ್ಟುಇದ್ದರೂ ಧ್ವಂಸ ವಾಸ್ತವಿಕತ್ವದೆ ಮನೆಯಲ್ಲಿರುವವರು ಸ್ವಲ್ಪಜನ ರಾಧಾಕೃಷ್ಣನನ್ನು ಸಾಹುತಾರರ ಮನೆಯ ಖಚಿತ ತಗಲುತ್ತವೆ. ಸ್ವಾರ್ಥಿ ಉನಾರೋಗ್ಯದ ದೇಸೆಯಿಂದ ಡಾಕ್ಟರಿಗೆ ಹೋಗುತ್ತಿರುತ್ತಾನ್ನಿಲ್ಲ ಕ್ಯಾರ್ಯಲ್ಲಿ ಕಾಸಿಲ್ಲ. ನನ್ನ ಮಾನಮುಖಾದರಿಗೆ ಹ್ಯಾಪ್ಟಿಕ್ ಪ್ರತ್ರವಾತ್ಸಲ್ಯದ ದಯೆ, ಪೀಠಿ ಮತ್ತು ಸನ್ನ ಭೃತ್ಯಪೇಮು ಇವು ಯಾವವೂ ಹಣವ ನ್ನೂದಗಿಸುವದಿಲ್ಲವಂತೇ ನನ್ನ ಪ್ರಪಂಚವು ಹೀಗಾಗಿದೆ.

ರಾ:—ಹಾಗಾದರೆ ಆವನ ಪತ್ರಕ್ಕೆ ಉತ್ತರವೇನು?

ನೇ:—ನೀವೇ ಹೇಳಿ. ನಾನೇನೆಂದು ಬರಿಯಾಗಿ? ಅಥವಾ ಬರಿಯುವ ಬಗಿಂಬಂತು?

ರಾ:—ಅಯ್ಯೆ! ರಾಮಾದಾಸನು ಎಂಥ ಕಷ್ಟದಲ್ಲಿ
ರುವನ್ನೇ ಪರಮಾತ್ಮನೇ ಬಲ್ಲ! ಹಾ! ವಿಷಕ-ಡಿಯಲ್ಲಿ
ಅವನಲ್ಲಿ ಕಾಸಿಲ್ಲವಲ್ಲ!

ಸೇ:—ಸರಿ. ನಾನು ಇದುವರೆಗೆ ಸುಮಾರು 500
ರೋ. ಕೆಳಿಸಿದೆ. ಆತನು ಆ ಹಣ ತಿರುಗಿ ಕೊಟ್ಟಿದ್ದರೆ.
ನನ್ನ ವಾರ್ಷಿಕಾರವನ್ನು ಇನ್ನಿಷ್ಟುಕೆಚ್ಚಿಸುತ್ತಿದ್ದೆ. ಆಣ್ಣನೆಂಬ
ಡಾಕ್ಟರ್ ಜ್ಯಾದಿಂದ ಕೊಟ್ಟಿ ಧನ ದಾನವಾಗಿಯೇಹೋಯಿತು!
ಇನ್ನು ಅದರಲ್ಲಿಯ ಹಂದು ಕಾಸೂ ಹೂದಿರುಗುವ ಆಶೆ
ಇಲ್ಲ.

ರಾ:—ಅಯ್ಯೆ! ಸೇಕರ, ನಿನ್ನ ಶ್ವಾಸದಯವೈ ಒಂಡೆ
ಗಲಿಗಿದ! ಆಣ್ಣನು ಬೇರೂರಲ್ಲಿ ತಿನ್ನಲು ಆತನವಿಲ್ಲದೆ
ಶರಣತ್ವಯಾಗ ನಿನ್ನ ಹೃದಯ ಕಾಗುವದೇಇಲ್ಲವಲ್ಲ!

ಸೇ:—ಹೌದವನ್ನೂ ಹೌದು. ನನ್ನ ಹೃದಯವೇ
ಉಂಥದು; ಸಂಸಾರದ ಕಷ್ಟ-ನಿಷ್ಟುರಗಕ್ಕನ್ನರಿಯದರೆಷ್ಟು
ಹೆಡ್ಡಿನ ಮನಸ್ಸಲ್ಲ. ನಿಮ್ಮಂತೆಯೇ ದಯೆ-ದಾಕ್ಟಿಜ್ಞಗಳ
ನ್ನು ತೋರಿಸಿದುದಾದರೆ, ಇಷ್ಟೆತ್ತಿಗೆ ನನ್ನ ಭಂಡಸಣಿ
ಕಾಗು ಮನೆ ಇವುಗಳುಳಿಯುತ್ತಿದ್ದಿಲ್ಲ. ಬಡ-ಬಗ್ಗರಲ್ಲಿ
ವಯೆ ತೋರಿಸಬಹುದು; ಆದರೆ ನಮ್ಮ ರಾಮಾದಾಸನು
ಆವರ್ಗಕ್ಕೆ ಸೇರಿದವನಲ್ಲ. ಇಷ್ಟೇ ಅಲ್ಲ, ಆತನು ಅಂಥ
ಕಷ್ಟದಲ್ಲಿ ಇಲ್ಲ. ಸ್ವಷ್ಟಿವಾಗಿ ಹೇಳಬೇಕೆಂದರೆ, ನಮ್ಮ
ರಾಮಾದಾಸನು ನನಗಿಂತಲೂ ಮಿಗಿಲಾದ ಸುಖ-ಸಮೃದ್ಧಿ
ಗಳಿಂದ ಆ ಉರಿನಲ್ಲಿ ಮೇರಿಯುತ್ತಿರುವನು.

ರಾ:—ಸರಿ ಸೇಕರ, ಎಲ್ಲವೂ ನಿನ್ನದೇ. ತಮ್ಮ
ನೇ ಒಂದು ಹಟ ಹಿಡಿದ್ದು, ಅಲ್ಲದ ಸಲ್ಲದ ವಿಷಯವಾಗಿ
ಮಾತನಾಡಿದರೆ ತಾನೊಬ್ಬ ಮಹಾಬುದ್ಧಿ ಶಕ್ತಿಯುಳ್ಳವನ್ನೇ
ಸೆಂದಾಗುವದಿಲ್ಲ. ನನ್ನಿಂದ ಏನು ಮಾಡಲು ಸಾಧ್ಯವಿದೆ?
ಇಬ್ಬರು ಗಂಡು ಮಕ್ಕಳನ್ನು ಸಾರೆ ವ್ಯಾಧಾಪ್ಯದಲ್ಲಿ
ಯಾದರೂ ಸುಖಜೀವನ ಅನುಭವಿಸುವದೆಂದರೆ, ಆಣ್ಣ-
ತಮ್ಮಿಂದಿರ ತಿಕಾಳಿಟದಿಂದ ಸಾಯಿನ ಗಳಿಗೆಯ ವರಿಗೂ
ನುಃಖವೆಂಬುದು ತಪ್ಪಿವಹಾಗಿಲ್ಲ. ಹೆಣ್ಣನ ಬಾಕೇ ಹಾಗೆ.

ಫೇ:—ಎನ್ನು, ನಿಮ್ಮ ಮನಸ್ಸಿಗೆ ಸಮಾಧಾನ
ವಿಲ್ಲವೇ? ನಿಮಗೆ ಸಂಪೂರ್ಣ ಶಾಂತಿ ಸಿಗಬೇಕಾದರೆ
ಆ ಮನೆ, ಆ ಭಂಡಸಾಲೆ, ಅಪ್ಪೇರಿಕೆ ಈ ನನ್ನ ಜೀವನವೂ
ಕೂಡ ಹೋಗಬೇಕು. ಮೂರ್ಖ ಬುದ್ಧಿಯ ಹೆಂಗಸರ
ಮನಸ್ಸಿಗೆ ಯಾವ ಸಂಗತಿಯೂ ಒಂದೇ ಆಗಿರುತ್ತದೆ.
ಒಳ್ಳೇದು ಮತ್ತು ಕಟ್ಟುದ್ದು ಯಾವುದೇಂದು ನಿಷ್ಕರ್ಮ
ಮಾಡುವಷ್ಟು ಹೆಂಗಸರ ಬುದ್ಧಿ ಬೆಳೆಯಲಿಲ್ಲ. ಕರುಣೆ
ಯಿಂದ ಬರೆದ ಪತ್ರವು ವೈರಿಯಿಂದ ಬಂದದ್ದಾದರೂ,
ಅದಕ್ಕೆ ಪ್ರತಿ ಉಪಕಾರವನ್ನು ತೋರಿಸುವಂತಹ ಹುಟ್ಟ
ಬುದ್ಧಿಯು ನಿತ್ಯದು. ರಾಮಾದಾಸನ ಪತ್ರವೆಂದರೆ ಸರಿ.
ಪತ್ರಕಂಡ ಕೂಡಲೇ ಹಣಕಳಿಸುವು ಆಲೋಚನೆ ಪ್ರಾರಂ
ಭವಾಗುವದು. ತಿಂಗಳೊಂದಕ್ಕೆ ನಾಲ್ಕು ಪತ್ರಗಳು
ಬಂದರೂ ಸರಿಯೇ. ಬಂಗಾರವನ್ನಾದರೂ ಮಾರ್ಕ ಹಣ
ಕಳುಹಿಸಿಯೇ ತೀರಬೇಕು. ಹಿರಿಯರ ಆಸ್ತಿ. ಮತ್ತು

ನಮ್ಮೆಲ್ಲಿದ್ದ ಬಂಗಾರ, ಅಭರಣಗಳನ್ನು ನಾನು ಧ್ವಂಸ
ಹಾಡಿ ಚಿಟ್ಟೆನೆಂದೂ ನಿವ್ಯಾ ಮನಸ್ಸಿನಲ್ಲಿ ಹೊಳೆಯಾ
ಬಹುದು. ನಾನ್ನೊಬ್ಬ ವೈರಿಯ ಹಾಗೆ ಕಾಣಬಹುದು.
ಆದರೂ ನಿಮ್ಮೆ ಮೂರ್ಧ ಖುದಿಧಿಯನ್ನು ಕಂಡು ಬಕಾಸುರ
ನಂತಿರುವ ಶಾಮದಾಸನು ಆಗಾಗ್ಗೆ ಪತ್ರ ಬರೆಯುತ್ತಿ
ರುವನು. ಬರೇ ಒಂದುವರೆ ಆಂತೆ ಖಚಿತ ಒಂದು ಪತ್ರ
ಬರೆದು ಬಿಟ್ಟರೆ ತರಿ. ಎಂಟು ದಿನದಲ್ಲಿಯೇ ಹಣ ನೊರು
ಗಟ್ಟಿ ಬರುತ್ತತ್ತದೆ. ಹೀಗಿರುವಾಗ ಎಡೆ ಬಗ್ಗೆಸಿ, ದಣಿದು,
ಕೆಲಸ ಹೂಡಬೇಕಾದ ಆವಶ್ಯಕವೇನೀಡಿ? ಇವೆಲ್ಲ ದುರಾ
ಜಾರಗಳು ಆದದ್ದು ನಿಮ್ಮಿಂದ. ನೀವು ಸಮಯಕ್ಕೆ ಸರಿ
ಯಾಗಿ ಹಣ ಕಳಿಸಂಪೂರ್ಣನ್ನು ನೋಡಿ ಆತನು ಆದನ್ನು
ಖಚಿತಮಾನ ದುರಭ್ಯಾಸ ಕೃತೋಂದಿರುವನು. ಇದರಿಂದ
ಆತನು ತನ್ನ ಎರಡನೇ ಹೆಂಡತಿಯನ್ನು ಬಿಡಲಿಕ್ಕುನು
ವಾದನು. ಅ ಪಾಪ! ಹೆಣ್ಣನ ಗೋಳಿಗೆ ನೀವೊಬ್ಬರೇ
ಕಾಳಣರಲ್ಲದೆ ರಾಮದಾಸನೇನೂಬಳಿ. ದುರಭ್ಯಾಸಗಳಿಗೆ
ಉತ್ತೀರ್ಜನವಿತ್ತು ಧನ ಸಹಾಯ ಮಾಡುವ ತಾಯಿಯು
ನಿಜವಾಗಿಯೂ ಮೂರಳು. ಅಮ್ಮಾ, ಆಗಲಾದರೂ
ತಿಳಿಯತೇ?

ರಾಃ—ಸೇಕರ, ಹಾಗೆಂದರೇನುಷಿ

ಸೇಃ—ಆದು ಹಾಗೇಯೇ. ಬೊಂಬೆಗೆ ಹೇಳಿದವ
ರಲ್ಲಿಯ ಬಹು ಜನರ ಜೀವನ ಹಾಗೇಯೇ ಸರಿ.

ರಾಃ—ಭೇ!ಭೇ! ಇದೆಂಥ ನಿಷ್ಠಾರ ಮಾತಾಡುವೇ?

ಸೇ:— ಸಿಜವಾಗಿಯೂ ನಿಷ್ಕೃತವಲ್ಲ. ನೀವು ಅಗಣಿತ ಹಣ ಕಳಿಸಿದ್ದರ ಫಲವಾಗಿ ಆತನಿಂದು ಆಲ್ಲದ ಕೆಲಸಕ್ಕೆ ಕಾಶಿಟ್ಟಿರುವನು. ಇದೆಲ್ಲವೂ ನಿಮ್ಮಿಂದಲೇಇದದ್ದು.

ರಾ:— ಮತ್ತೇನು ಮಾಡಲಾದಿತ್ತು? ಸೇ ಕರ, ಹೆತ್ತು ಕರುಳ್ಳಲ್ಲವೇ? ಹಣವೆಂದು ಬೇಡುತ್ತಿರಿವಾಗ ನಾನು ಹೇಗೆ ಕಳಿಸದಿರಲ್ಲ? ಬಾಲ್ಯದಿಂದಲೂ ಸಂಕಿ ಸಲುಹಿದ ಆವನು ನಿನ್ನಂತೆಯೇ ಮಗನಲ್ಲವೇ? ನಿನ್ನೇನೋ ಆತನನ್ನು ಅಣ್ಣನೆಂದು ಪರಿಗಣಿಸದಿದ್ದರೂ ನಾನೆಂದಿಗೂ ಹಾಗೆ ಭಾವಿಸಲಾರೆನು.

ಸೇ:— ಆದೆಲ್ಲ ಸರಿಂಗುಮಾತ್ರ. ನೀವು ಅನ್ನು ವಂತೆನಾನೂ ರಾಮಾದಾಸನೂ ನಿಮ್ಮ ಮಕ್ಕಳಾದರೆ, ಆತನೂ ನನ್ನಂತೆಯೇ ದಾಡಿಯಚೇಕಲ್ಲವೇ? ಬಿ. ಎ. ವರೀಗೆ ಕಲಿತದ್ದು ಸನಾಯಿತೋ ಏನೋ? ಆ ಮೂರಿಸಿಗೆ ವಿಜ್ಞಕಲಿಸುವಬದಲು ನನಗಾದರೂ ಈದಿಸಿದ್ದರೆ ನನ್ನ ಆದೃಷ್ಟವನ್ನೇನೆಂದು ಹೇಳಲಿ? ರಾಮಾದಾಸ ಸಿಜವಾಗಿಯೂ ನನ್ನ ಅಣ್ಣನೆಂದು ಮನಸ್ಸಿನಲ್ಲಿ ಒಪ್ಪಿಂತು. ಆದರೆ ಬಾಯಲ್ಲಿ ಅಥವಾ ಮಾತಿನಲ್ಲಿ ಒಪ್ಪಲು ಮನಸ್ಸೇನೂ ಬಿಡುವದಿಲ್ಲ. ನಾನು ಮನಸ್ಸಿನಲ್ಲಾಡನೂ ಆತನವ್ಯಾ ಅಣ್ಣನೆಂದು ಒಪ್ಪಿಕೊಳ್ಳುತ್ತೇನೆ; ಆದರೆ ರಾಮಾದಾಸ ಖಂಡಿತವಾಗಿಯೂ ನನ್ನನ್ನ ತಮ್ಮನೆಂದು ಎಣಿಸುವದೇ ಇಲ್ಲ. ಆದುದರಿಂದ ಇದುವರೀಗೆ ನಮ್ಮಲ್ಲಿರುವ ಪ್ರೀತಿ-ವಿಷಾಫಣಣಳೆಲ್ಲ ಇಂದಿಗೆ ಮುಗಿದು ಹೋದವೆ. ಕುಟುಂಬಕ್ಕೇ ಕಲಂಕಪಾರಾಯ

ನಾದ್ವಾರಾವಃದಾಸನನ್ನು ಅಣ್ಣನೆಂದು ಹೇಗೆ ತಾನೇ ಹೇಳಲಿ? ಜನಾಂಗದೊಡನೆ ನನ್ನ ಮುಖವನ್ನು ಹೇಗೆ ತೋರಿಸಲಿ? ಇಂತಹ ಮನುಷ್ಯನು ಈ ಲೀಕದಲ್ಲಿ ಜನಿಸದೇ ಇರುತ್ತಿದ್ದರೆ ಎಷ್ಟು ಹಿಳ್ಳೇಡಿತ್ತೋ ಅದರ ಪ್ರಯೋಜನ ಹೇಳಿ ತೀರದು. ಅದಂತಹ ಇರಲಿ. ಅದನ ಪತ್ರಕ್ಕೆ ಪ್ರತ್ಯುತ್ತರ ಬರಿಯುವ ಒನ್ನು ನಿಮ್ಮ ಆಲೋಚನೆ ಏನು? ಹಿಮ್ಮೆ ಅದರ ವಿಷಯ ಮಾತ್ರತ್ವ, ಈಗ ಸುಮ್ಮಾನಾದಿರಲ್ಲಾ?

ರಾಃ—ಮತ್ತೀನು ಮಾಡುವುದು? ನಿನ್ನಿಂದ ಹಣ ಕಳಿಸಲು ಆಸಾಧ್ಯವಾದರೆ ಮತ್ತೀನೆಂದು ಹೇಳಲಿ? ನಿನಗೆ ಮನಸ್ಸಿದ್ದರೆ ಅಣ್ಣನ ಮೇಲೆ ಪ್ರೀತಿಯಿಟ್ಟು ಅದಷ್ಟು ಸಹಾಯ ಮಾಡು. ಈಗ ನನ್ನಲ್ಲಿ ಹಂದು ಕಾಸು ಕೂಡು ಇಲ್ಲ. ದೇವರ ದಯೆಯಿಂದ ನಿನಗೆ ಒಳ್ಳೆಯ ಲಾಭವಾಗುತ್ತದೆ. ಅದರಿಂದ ಸ್ವಲ್ಪವನ್ನು ಕಳಿಸಿದರೆ ಇನ್ನು ಮುಂದಿನ ತಿಂಗಳಲ್ಲಿ ನಿನಗೆ ಇನ್ನೂ ಸ್ವಲ್ಪ ಹೆಚ್ಚೇ ಸಿಕ್ಕೇತು.

ಸೇಃ—ಹೌದು, ಲಾಭಕ್ಕೇನೂ ಕಡಿಮೆ ಇಲ್ಲ. ದೇವರ ದಯೆ ನನ್ನ ಮೇಲಾಯ್ತು, ಸಿಕ್ಕೇದ ಲಾಭವನ್ನು ತಿಂದು ಸಾಯಲು ರಾಮಾದಾಸನಾದ. ಇದು ನಿಮ್ಮ ಒಳ್ಳೆಯ ಪಂಚಾಯೆತಿಕೆ.

ರಜಃ—ನನ್ನಲ್ಲಿ ಸ್ವಲ್ಪವಿದ್ದ ದಾದರೂ ಕಳಿಸುತ್ತಿದ್ದು; ಅದರೆ ಏನು ಮಾಡಜಿ ನಾನು ಸೂರ್ಯನೋಂದಿಗೆ ಪ್ರಯೋಜ ಮಾಡುತ್ತಿದ್ದೇನೆ. ಹುಣ್ಣನೆಯ ದಿನ ನೂಂ

ಜಣನೆಗೆ ಸೂರ್ಯೋದಯವಾದಂತೆ ತಾನು ಈ ಪ್ರಪಂಚ ದಲ್ಲಿ ಜನಿಸಿ, ನಿದಾನವಾಗಿ ಬಿಸಿಲಿನ ಶಾವವನ್ನು ವಿಸ್ತರಿಸಿದಂತೆ, ತಾನೂ ತನ್ನ ವಚನಸ್ವನ್ನು ಬೀರಿ ನಡು ಮಧ್ಯ ನಡು ಸೂರ್ಯನ ಅತಿಯಾದ ಶಾಪವು ಇತ್ತೀ ಪ್ರಪಂಚ ಹಕ್ಕೀ ಆವರಿಸಿರುವಂತೆ, ತನ್ನ ಯೋವನದ ಕೇತ್ತಿರುವುನ್ನು ಪ್ರದಾನಿಸಿ, ಕೂನೆಗೆ ಸಿದಾಷಾಂಗಿ ಆಸ್ತ್ರಮಿಸುವನ್ನೀ ಹಾಗೆ ವೃಧ್ಧಾವೃಧಿದೇವಾಗಿ ನಿಬರುಳಾಗಿ ಸೂರ್ಯನೇ ಇವೆ ಆಸ್ತ್ರಮಿಸಲು ಸಮಯ ಕಾಯುವೆನು. ಆ ಸಮಯ ದಲ್ಲಿ ಶೂರ್ಯನನ್ನು ಬಿದಿಗೊತ್ತಿ ಕೆಂದ್ರಸ್ಥಿತಿ ತನ್ನ ಸೈಗ ಸಾದ ಬೆಳಕನ್ನು ಕೆಡಹುವಂತೆ, ನೀನು ನನ್ನನ್ನು ಬಿದಿಗೊತ್ತಿ ತನ್ನ ದೇ ಆಗಬೇಕೆಂದು ಪ್ರಯತ್ನಿಸುತ್ತೀ. ನಾಮು ಹೇಗೂ ನಿಬರುಳಾಗಿರುವೆನು. ಇನ್ನು ನನ್ನಂದ ಯಾವ ಕೆಲಸವೂ ಆಗುವಂತಿಲ್ಲ. ನೀನು ನನ್ನ ಮನ ಬಂದಂತೆ ವತ್ತಿಸು.

ಸೀರ್:— ಲೋಕದ ರೀತಿಯೇ ಹಾಗಲ್ಲವೇ ಮನು ಜನು ಬಾಲ್ಯದಲ್ಲಿ ಅಲ್ಲ ಬುದ್ಧಿಯವನಿರುವನು; ಪ್ರಾಥಾವಸ್ಥೀಯಲ್ಲಿ ವಿಕಾಸ ಬುದ್ಧಿ-ಶಕ್ತಿಯಳ್ಳವನಾಗುತ್ತಾನೆ; ಹಾಗು ವೃದ್ಧಾವೃಧಿದಲ್ಲಿ ಮಕ್ಕಳಂತೆ ಮತ್ತೆ ಬುದ್ಧಿಶಕ್ತಿ ನಾಗುವಣು. ಅದರಂತೆಯೇ ನೀವೀಂದು ನಿಮ್ಮ ಮುಖ್ಯ ನಲ್ಲಿ ಮಕ್ಕಳಾಟಿಕೆಯಂತೆ ರಾಮದಾಷಣಿಗೆ ಹಣ ಕಳಿಸಿ, ಅವನನ್ನು ದುರ್ಮಾರ್ಗಫಕ್ಕೆ ಹಚ್ಚಿರುತ್ತೀರಿ.

ರಾ:— ಸರಿ. ಸರಿ. ಮುಪ್ಪನಲ್ಲಿ ಬುದ್ಧಿಯಲ್ಲ; ಆದರೆ

ಯೋವನದಲ್ಲದು ತುಂಬಿ ತುಕುಕುತ್ತದೆ. ಆದ್ದರಿಂದಲೇ ನನ್ನಲ್ಲಿ ದೈತ್ಯವಿರುವುದು; ಪ್ರೇಮ ಮಾತ್ರ ಇಲ್ಲವೇ ಇಲ್ಲ.

ಸೇಃ—ನನ್ನಲ್ಲಿರುವ ದೈತ್ಯ ಪದಿಂದಲೇ ನಾನಿಂದು ಈ ಭಂಡಸಾಲೆಯನ್ನು ಓಸಿಕೊಂಡು ನನ್ನ ಕುಟುಂಬವನ್ನು ಸಂರಕ್ಷಿಸುತ್ತಿರುವೆನು. ನಿಮ್ಮಂತೆ ದೊಡ್ಡಾಗ್ನಿ ಕೆಯಿಂದ ರಾಮುದಾಸನಿಗೆ ಮತ್ತೆ ಮತ್ತೆ ಹಣ ಕಡೆಗೆದ್ದರೆ ಇಂದು ನನ್ನ ಆವಸ್ಥೆ ಎನಾಡುತ್ತಿತ್ತೋ ಯಾರು ಹೀಳಬೇಕು? ಈತ ನಿಮ್ಮು ಏತಿಷ್ಠಾರಿದ ಉದಾರ ಮನಸ್ಸನ್ನು ಪರೀಕ್ಷಿಸಿ, ನಿಮ್ಮಲ್ಲಿಯ ಸರ್ವಸ್ವವನ್ನು ಅಪಹರಿಸಿ, ಹೆರವರ ಉತ್ಸವ ಓಗೆಯ ಮೀರೆ ಕುಳಿತು ಪರಿಮಳವನ್ನು ಸೇವಿಸುತ್ತಿರುವುದು. ನಿಮ್ಮಲ್ಲಿರುವ ದಯೆಯೇ ನಿಮಗೆ ಮೋಸಕೊಟ್ಟಿದೆ.

ರಾಃ—ನಿನಗೆ ಹಣದ ಆವಕ್ಷಕತೆಯಿಲ್ಲವನ್ನೇ ಸೇಕರಿ? ಆದರೆ ಆವಷಗೆ ಹಾಗಲ್ಲಿ. ಉದ್ಯೋಗವಿಲ್ಲದೆ ತಿರುಗುವವನಿಗೆ ಕೂಡಿಗೇನು ಗತಿ? ನೀನೇ ಯೋಚಿಸು. ತಂದೆಯ ಅಸ್ತಿಯನ್ನು ಒಬ್ಬನೇ ಶಿಂದು ಶೇಗಿದನೆಂದು ನಿಷ್ಟ ಹೃದಯದಲ್ಲಿ ಬೆಂಕಿಬಿದ್ದಿರುವುದಲ್ಲವೇ ಸೇಕರಿ ದೇವರ ದಯೆಯಿಂದ ನೀನು ಆದರ ಇಮ್ಮಡಿಯವು ಗಳಿಸಬಹುದು.

ಸೇಃ—ಅಧೀಕ್ಷಾಸರಿ. ನನ್ನ ಪಾಲಿಗೆ ದೇವರ ದಯೆ ಯಥೇಷ್ಟ ಬಿದ್ದುಹೋಗಿದೆ. ಲೋಕದಲ್ಲಿ ಇದೇ ರೀತಿ ನಡೆಯುತ್ತಿದ್ದುಂದಾದರೆ ಅಣ್ಣ-ತನ್ನಂದಿರ ಜಗತ್ತಿಂದ ಎಲ್ಲೆ ಲಾಲ್ ಶತಾಂತತೆಯು ತುಂಬಿತ್ತತ್ತು. ನಿಮ್ಮಂತಕ

ದಯಾವರ ಮನದವರಿಷ್ಟರೆ, ನಮ್ಮ ರಾಮಾದಾಸನಂತಹ ಬಕಾಸುರನು ಇದಿ ಲೋಕವನ್ನೇ ಧ್ವಂಸಾಮಾಡಿ ಬಿಳ್ಳಿ ತ್ರಿದ್ವನೇನೋ ಹೇಳಲಾಗದು. ದಯೆತೋರಿಸುವದು ಇಂತಹರಿಗ್ತಿ. ಕೃಂತಾಲುಗಳಿಲ್ಲದ ಬಡ ಪಾಪಿಗಳಲ್ಲಿ ದಯೆ ದೂರಿದರೆ ಪ್ರಜ್ಞಾನಾದರೂ ಲಭಿಸ್ತಿರು. ತಮ್ಮ ಹಣ ಸನ್ಯ ಪರಂಗಷಿಸುವದರಿಂದೇನು ಪ್ರಯೋಜನಿ?

ರಾಃ—ಪರರು, ಪರರು ಎಂದು ಆಗಾಗ್ಗೆ ಅನ್ನವೇಯಲ್ಲಿ? ರಾಮಾದಾಸನನ್ನು ಪರಕೀಯನಾಗಿ ಇಂದಿಂದಾಗಿ ವಿಷಯದಲ್ಲಿ ಹೇಳಲ್ಲವೇ?

ಸೇಃ—ರಾಮಾದಾಸ ಪರಕೀಯನೆಂದು ಆದಾಳು ಅನ್ನವರು? ಆತ ನಿಜವಾಗಿಯೂ ನಮ್ಮ ವನೇ; ಆದ್ದರಿಂದ ಆತನು ಪರಸ್ಪರೀ ಲೋಲಿವನಾಗಿರುವ ವಾತೀ ಬಂದಿದೆ. ಆದರಿಂದ ಅವನಲ್ಲಿದ್ದ ನನ್ನ ಪ್ರೀತಿ-ವಿಶ್ವಾಸಗಳು ಭಂಗಗೊಂಡಿವೆ. ನಮ್ಮ ಹಣದಿಂದಲೇ ಆ ಮೂವರ ಜೀವನ ಸಾಗುತ್ತಿದೆ. ತಾಯಿ-ತಮ್ಮನಿಗಿಂತ ಆವರನ್ನು ಹೆಚ್ಚಾಗಿ ಪ್ರೀತಿಪೂತ್ತಿರುವನು. ಏವಾಹದ ಹೆಂಡತಿಯನ್ನು ಶ್ವಾಸ ಪರಸ್ಪರಕೆನಾದವನವನು. ಈಗಲಾದರೂ ತಿಳಿಯತೇ?

ರಾಃ—ಅದೇನೋ ಫಳಗೆ ತಿಳಿಯದು. ರಾಮಾದಾಸ ಹಾಗೆ ಮಾಡುವನೆಂಬದನ್ನು ನೀನು ಹೇಗೆ ತಿಳಿಕೊಂಡೆ?

ಸೇಃ—ಅಮ್ಮಾ. ಲೋಕಸ್ಥಿತಿಯನ್ನು ನೀನಿನ್ನಾಗಿ ಜನಾಗಿ ತಿಳಿದಿಲ್ಲ. ಒಬ್ಬ ಮಹಾ ಪ್ರರೂಪನು ಒಳ್ಳೆಯ ಕೆಲಸ ಮಾಡಿದರೆ ಅವನ ಕೀರ್ತಿ ನಿದಾನವಾಗಿ ಜರಿಗು

ಷದಿ; ಆಷತೆ ಯಾವನ್ನೇಂಬಿನ್ನು ಕಟ್ಟಿ ಕೆಲಸಗಳಲ್ಲಿ ನಿರತ
ಶಾದ ದುಕ್ಕೀತಿ ಪೂತ್ರ ಅಲ್ಪವಧಿಯಲ್ಲಿ ತ್ರಿಲೋಕ
ಗಳನ್ನು ವಹ್ನಿಸಿಬಿಡುವತ್ತಾ.

ರಾಃ—ಈಕೆದಕ್ಕರೆನ್ನ ವರ್ತಿಂದು ಸಹೀದರವಾದ
ನೀನು ಸಂದಿ, ಅಜ್ಞನನ್ನು ನಿಂದಿಷಬಯದ್ದೇಳಿ?

ಸೀಃ—ನಿಂದಿಸದಿದ್ದ ತೇನು ಸ್ತುತಿಃ ಬೇಕೇ?

ರಾಃ—ಕಾಗಲ್ಲ; ಮತ್ತು ರಿಗಾಖಾಜಾದಜಾ ಶಾಗೆ
ಅಲ್ಲತ ಸುದ್ದಿ ಬೀರಿ ಆವರೂನ ದ್ಯುರಿಸಿರಬಹಾರು.

ಸೀಃ—ಉದತೆ ನಮ್ಮ ರಾಮಾರ್ಥಾಸನ ಏಷಯುದಲ್ಲಿ
ಯಾವ ಸಂತಜುವನಷ್ಟು ತಕ್ಷಣಾಭಾಗಾದಾ. ಸಂಘ ಅವ್ಯಾ
ಮತ್ರಾಂತ ಆನಂದನು ಸ್ವತಃ ಕಂಡು ಪರೀಕ್ಷೆಸಿ ರಾಗದ
ಬರೆದಿತ್ತತ್ವಾನೆ. ಅಂದ ಮೇಲೆ ಆದು ಸಾಳ್ಳಿಂದು ಹೇಗೆ
ತಿಳಿಯಲ್ಲ?

ರಾಃ—ಸುಮ್ಮನೇ ಅಜ್ಞಾನ ವೇಲೆ ಆಲ್ಲದ ಸಲ್ಲದ
ಅನವೂನುವನ್ನು ಹೂರಿಸಬೇಡ. ಈ ನನ್ನ ಜೀವನಾವ
ದಲ್ಲಿಯೇ ಹಿರಿಯ ಮಗನ ಕರಿಣಾವಸ್ಥೆ ನೇರಿಡಬೇಕಾ
ಯಿತಲ್ಲ! ನಾನಿನ್ನ ಬಂದುಕಿರುವದಕ್ಕಿಂತ ಸಾಯುವದೇ
ಲೇಸು, ಎಂದಂದು ರಾಧೀಯು ಒಳಗೆ ಹೋದಳು. ಆವು
ರಲ್ಲಿ ರಾತ್ರಿಯ ಹನ್ನೊಂದು ಹೊಡಿಯಿತ್ತು. ಸೇಕರನ್ನಿ
ಉಂಟಕ್ಕೆ ಶುಳಿತ್. ಅನ್ನ ಸೇರಲಿಲ್ಲ. ಬಳಿಕ ಮಲಗುವ
ಕೋತೆ ಸೇರಿ ನಿದ್ರಾವಶನಾದನು.

ವರಿಚೈ ಇದು ೨

ಬೆಳಗಾದ ಕೂಡಲೆ ಸೇಕರನು ದಿನಕ್ಕಿಂತ ತುಸಿ ಹೀಗನೇ ಎದ್ದು, ಬೆಳಗಿನ ಗಂಜಿಯ ಉಟಪನ್ನು ಮಾಡಿ ತನ್ನ ಉಡುಪು ಧರಿಸಿಕೊಂಡು ಭಂಡಸಾಲೆಗೆ ಹೋರಟು ಹೊಡನು. ತಾಯಿ ಶಾಖೆಯು ರಾಮದಾಸನ ಬಗ್ಗೆ ಯೋಚಿಸುತ್ತು ಬಾಗಿಲಲ್ಲಿ ಕುಳಿತು ನಿಟ್ಟುಸಿರು ಗರೆಯು ತ್ರಿದ್ದಳು.

ಸುವಾರು ಒಂದು ವಾರ ಶೋಯಿತು. ಸೇಕರನು ಪತ್ರಕ್ಕೆ ಉತ್ತರವನ್ನಾಗಲಿ, ಹಣವನ್ನಾಗಲಿ ಕಳಿಸಲಿಲ್ಲ. ರಾಮದಾಸನು ಈ ಸಲ ತಮ್ಮನಿಗೆ ಕಾಗದ ಬರೆದು ಏನೂ ಪ್ರಯೋಜನವಾಗಲಿಲ್ಲೆಂದರಿತು ತಾಯಿಗೆ ಬರೆದ. ಅದರಲ್ಲಿರುವುದೂ ಆದೇ ಒಕ್ಕನೇ. ಕಾಗದ ತಲಪ್ಪತ್ತಲೇ ಹಣ ಕಳಿಸಿರಿ, ಎಂದು ಬರೆದಿದ್ದನು. ರಾಧೆಯ ಮನಸ್ಸು ಕರಗಿ ಹೋಯಿತು. ಸೇಕರನು ಆ ವಿಷಯವನ್ನು ಬಿಟ್ಟು ಬಿಟ್ಟಿದ್ದನು. ಕಾಗದ ಬಂದ ಮರು ದಿನ ರಾಧೆ ಸೇಕರಗೆ ರಾಮದಾಸನ ಕಾಗದದ ಬಗ್ಗೆ ತಿಳಿಸಿದಳು. ಸೇಕರನು ತಡೆಯಲಾರದ ಸಿಟ್ಟಿಸಿಂದ

ಸೇ:— ಏನು ಆಶ್ಚರ್ಯ! ಹೆಂಡತಿಯ ಆಭರಣ ಕೇಳಿದಂತೆ ತನ್ನ ಹಕ್ಕಿನದೆಂಬಂತೆ ತಾಯಿಯ ಆಭರಣ ಗಳನ್ನು ಘಾರಿ ಕಳಿಸಬೇಕಂದು ಬೇಡುತ್ತಾನೆ. ಇವನೇನು ಬುದ್ಧಿ ಬೆಳೆಯದ ಚಿಕ್ಕ ಬಾಲಕನಲ್ಲ. ತಿಳಿದವನೇ ಓಗೆ

ಮಾಡಹ್ತಿದ ಮೇಲೆ ಸಮುದ್ರಕ್ಕೆ ಬಿಡ್ಡ ಸಾಯುವದೇ ವಿಹಿತ.

ರಾಜಾ—ನನು ಸೀಕರ. ರಾಮಾದಾಸನ ಮರಣದ ವಿನಹಿ ನಿನಗೆ ಸೌಖ್ಯವಿಲ್ಲವೇ? ಅವನ ಸಾವನ್ನು ಆಗಾಗ್ಗೆ ಅದೇಕೆ ಕೋರುವೇ? ಒಬ್ಬನೇ ಒಬ್ಬ ಅಣ್ಣಿದ್ದರೂ ನಿನಗೆ ಬೇಸರ ಹುಟ್ಟಿತೇ?.. ಅಯ್ಯೋ ದೇವರೇ!

ನೇಃ—ಹಾಗಾದರೆ ಹಣ ಕಳಿಸಿರಿ. ಆಭರಣಮಾರಿ ಹಣ ಕಳಿಸಬೇಕೆಂದು ನಿಮ್ಮ ಹಿರಿಯ ಮಗನೇ ತಿಳಿಸಿದ ಮೇಲೆ ಇನ್ನೇನು ಆಪ್ಯೇವ? ನಾನೇನೂ ಸಮ್ಮ ಆಸ್ತಿಗೆ ಕಾದುಕೊಂಡಿಲ್ಲ. ಪಿತಾರ್ಜಿತವೆಲ್ಲವೂ ರಾಮಾದಾಸನಿಗೇ ಸಲ್ಲಲಿ. ನಿಮ್ಮಲ್ಲಿ ಹಣವಿಲ್ಲಿಂಬಿದನ್ನು ತಿಳಿದೂ ತಿಳಿದು, ಆಭರಣ ವಾರಲು ಹುಕುಂ ಕೊಟ್ಟಿರುವನು. ಹಾಗೆಯೇ ಮಾಡಿರಿ. ನಸ್ಮಾಂದಿಗೆ ಅವನ ವಾತಿತ್ತ, ಬೇಡಿ. ಇನ್ನು ಮುಂದೆ ನನ್ನಿಂದ ಅವನಿಗೆ ಒಂದು ಕಾಸ್ರಾ ಸಿಗಲಾರದು. ವಸ್ತು ಮಾರಿ ಮಗನನ್ನು ಉದ್ದರಿಸಿರಿ. ಹೆಂಗಸರ ಬುದ್ದಿ ವೋಣಕಾಲ ಕೆಳಗೆ. ಹೆಂಗಕರು ಅತಿ ಚಂಚಲರು. ಎಂಬ ನಾಣ್ಣಿಗಳು ಸುಳ್ಳಲ್ಲ. ಗೊಲ್ಲ ಹೇಳಿದಂತೆ ಕಣೆಯು ವದು ಮಂಗನ ಕೆಲಸ. ರಾಮಾದಾಸನು ನಿಮ್ಮನ್ನು ತನ್ನ ಸೂತ್ರದಿಂದ ಕುಣಿಸಿ ಹಣ ಹೀರುತ್ತಿರುವನು. ಒಬ್ಬನ ಜೀವನಕ್ಕೆ ತಿಂಗಳಿಗೆ 100 ರಾವಾಯಿ ಸಾಲಬೇಂದರೇನು ತಾಯಿ? ರಾಮಾದಾಸನಿಗೆ ಹೊಟ್ಟಿಗಿಲ್ಲದೆ ನೆರಳುವನೆಂದು ನೋಚಿಸಬೇಡಿ. ಆತನು ಖಾರನ್ನು ಕೂಡಿಕೊಂಡಿರು

ವನೋ ಆವರ ಕಡಟದಿಂದ ಆಗಾಗ್ಗೆ ಇಲ್ಲಿಗೆ ಹಣಕಾಸುಗಿ ಕಾಗದ ಬರೆಯುತ್ತಿರುವನೆಂಬದನ್ನು ನಾನು ಕಣ್ಣಾರೆ ಕಂಡಿರದಿದ್ದರೂ ಉಹೆಯಿಂದ ತಿಳಿದಿದ್ದೇನೆ. ಪರದೇತ ದಲ್ಲಿ ಪರಸ್ಪೀಲೋಲುಹನಾದ ಮೂರ್ಖ-ಕುಲಗೇಡಿ!

ರಾ:— ಮೂರ್ಖನಾದರೂ ಕುಲಗೇಡಿಯಾದರೂ ನನ್ನ ಉದರದಲ್ಲಿ ಜನಿಸಿದವನನ್ನು ನಾನು ಹೇಗೆ ತಾನೇ ಧಿಕ್ಕರಿಸಲ್ಪಿ? ನಾನು ಜೀವದಿಂದಿರುವ ವರಿಗೂ ಆತನಿಗೆ ಇಗಾದರೂ ಮಾಡಿ ಹಣ ಕಳಿಸಲ್ಪೇ ಬೇಕು, ಎಂದಳು.

ಪರಿಚೇಷ್ಟೆ ಇದ್ದ ಇ

ಮತ್ತೆ ಕೆಲವು ದಿನಗಳು ಕಳೆದವು. ರಾಧೀಯು ಮೇದಲು ಅಡವಿಟ್ಟಿದ್ದ ವಸ್ತುಗಳನ್ನು ಬಿಡಿಸಿ ತರುವ ಬದಲು. ಈ ಸಲ ಆವುಗಳನ್ನು ವೂಡಿ, ಉಳಿದ ಹಣವನ್ನು ರಾಮಾದಾಸನಿಗೆ ಕಳಿಸಿದಳು. ಅದು ತಲ್ಲಿದ್ದ ಕ್ಕೆ ಆತನಿಂಥ ರಾಧೀಗೆ ಉತ್ತರ ಕಣಡ ಬರಲಿಲ್ಲ! ಹಣ ದೊರೆತ ಮೇಲೆ ರಾಮಾದಾಸ ಅಂತಸ್ತಿನಿಂದ ಕೇಳಿರೆಯಲೇ ಇಲ್ಲ. ಹೀಗೆ ಸುಮಾರು ಎರಡು ತಿಂಗಳು ಕಳೆದವು. ಇನ್ನು ತಾಯಿಯ ಹತ್ತುರ ಹಣವಿಲ್ಲಿಂದು ತಿಳಿದು, ಆವಳಿಗೆ ಕಾಗದ ಬರೆಯುವದನ್ನೇ ಬಿಟ್ಟುಬಿಟ್ಟು. ಹೇಳಿರನಿಗೆ ಆತನ ವ್ಯಘೇಯೇ ಇರಲಿಲ್ಲ. ಆತನಿಗೆ ಇದುವರೆಗೆ ಕೊಟ್ಟುಹಣದ ಗತಿ ಏನು ಎಂದು ಚಿಂತಿಸುತ್ತಿದ್ದು. ರಾಧೀ ಮಾತ್ರ ಶ್ವತುವಾತ್ಮಲ್ಲಿ

ಇಂದ ಸದ್ಗಾ ಕೈರಗಹತ್ತಿದ್ದ ಳು. ಹೀಗಿರುವಾಗ ರಾಮು ದಾಸನನ್ನು ಪ್ರಶ್ನಾಪ್ರಶ್ನ ಕಂಡು ಬರಬೇಕೆಂದು ಸೇಕರ ಸಿಧ್ಯ ರಿಸಿ, ತನ್ನ ಭಂಡಸಾಲೆಯನ್ನು ತನ್ನ ಅಳಿಯಥ ಸ್ವಾಧೀನ ಪಡಿಸಿದನು. ಬೊರಜ್ಞವಟ್ಟಣದ ತೋಭೇ ನೋಡಿ ಬರುವೆ ನೆಂದು ಹೇಳಿ ಹೈರಟೇ ಹೇಡ. ಅಲ್ಲಾವಧಿಯತ್ತೀ ಆ ಉರು ಸೇರಿದ. ಹೈಸಬನಾದ ಸೇಕರಣಿಗೆ ರಾಮಾದಾಸ ನನ್ನಾಗಲಿ, ತನ್ನ ಎತ್ತ ಆನಂದವನ್ನಾಗಲಿ ಪತ್ತೀಹಚ್ಚು ವದು ಕರಿಣವಾಯಿತು. ರಾಮಾದಾಸನ ಮೊದಲಿನ ಮನ ಹುಡುಕೆತು ಪ್ರಯತ್ನಿಸಿದ; ಆದರೆ ಎಲ್ಲಾ ನಿರಫಕ. ಯಾವಾಗ ಹೋದರೂ ಆತನ ಕೊಣಿಗೆ ಬೀಗವೇ! ಹಿಂದು ವಾರ ಕಳೆಯಿತು. ಕಡೆಗೆ ಆನಂದನನ್ನು ಹುಡು ಕಲು ಹೇಚಾಡಿದ. ಕಡೆಗೊಮ್ಮೆ ಆವನ ಮನೆ ಸಿಕ್ಕಿತು. ವಿಚಾರವೆಲ್ಲವೂ ಬಯಲಾಯ್ತು. ಆನಂದ ಸೇಕರಿಬ್ಬರೂ ಸೇರಿ ರಾಮಾದಾಸನ ನತ್ತೀ ಹಚ್ಚಲು ತೋಡಗಿದರು. ವಿಳಾ ಸಕ್ಕ ಸರಿಯಾದ ರೂಮು ಸಿಕ್ಕಿತು; ಆದರೆ ಅಲ್ಲಿ ಆವನ ಮುಳುವೇ ಇಲ್ಲ. ಇನ್ನು ರಾಮಾದಾಸ ಎಲ್ಲಿ ಮತ್ತು ಪನು ಮಾಡುತ್ತಿರುವನೆಂಬದನ್ನು ರಿಯಲು ಆವರಿಬ್ಬರೂ ಆಲೋಚಿಸ ಹತ್ತಿದರು.

ಆ ಕಾಲಕ್ಕೆ ರಾಮಾದಾಸನೇನು ಮಾಡಂತ್ತಿದ್ದನೆಂ ಜಿದನ್ನು ವಾಚಕರೇ ನೋಡೋಣ, ನಡೆಯಿರಿ ಆಂದರೆ ಈ ಕಥಾಭಾಗವನ್ನು ಮುಖದರಿಸಲು ಸುಲಭವಾಗುವದು. ರಾಮಾದಾಸನ ಜೀವನದ ಅಂತ್ಯದಲ್ಲಿ ಆವನಿಗಂಟಾಗಃವ

ಭಯಂಕರ ಪರಿಣಾಮದಿಂದ ಯೋವನ ತರುಣ ತರುಣ ಯರು ಎಚ್ಚೆತ್ತು ಒಂದು ಒಳ್ಳೆಯ ಪಾಠವನ್ನು ಕಲಿತೆ ತಾಗುವುದು. ರಾಮಾದಾಸನು ಎರಡನೇ ಲಗ್ನವಾದ ಕೆಲವು ವಾರಗಳಲ್ಲಿ ಆವನು ಧುನ್‌ಡಡತೆಗೆ ಸಿಲುಕ್ಕೆದ್ದನ್ನು ಕಂಡು ಪಾಪ! ಆ ಕ್ಯೆ ಹಿಡಿದ ಹಣ್ಣು ತವರು ಮನೆಗೆ ಪಲಾಯನ ಮಾಡಿದೆಳು ಮೊದಲಿದ್ದ ಮಾರ್ಗೆಯನ್ನು ಬಿಟ್ಟು ಬೀದಿ ಬಸವ್ವನಂತೆ ಬೀದಿ ಬೀದಿಗಳಲ್ಲಿ ಶಿರಗಾಡ ಹತ್ತಿದನು. ಎಲ್ಲಿಯೂ ಸರಿಯಾಗಲಿಲ್ಲ. ಕೆಲವು ಸುಂದರ ಸೋಬಿನ ತರುಣಯರ ಕುಡಿ ಸೋಣಕ್ಕೆ ಮನಸೋತ್ತು ಇವರ ಸೆರೆಯಾಳಾದನು. ಪರಿಚಯ ಹಚ್ಚಾಗುತ್ತಲೇ ಆವಶ್ಯಾಂದರೆ ಸೇರಿ ಮೂರನೇ ಅಂತಸ್ತನ್ನು ವರಿದ. ಪರಿಮಳದ್ರವ್ಯದ ಸುವಾಸನೆಯ ರುಚಿಹಿಡಿಯಿತು. ರಾಮಾದಾಸನು ಪ್ರತಿ ನಿತ್ಯ ಅಲ್ಲಿಗೆ ಸಂದರ್ಶಿಸಲು ಉಪ ಶ್ರಮಿಸಿದ. ತಾನು ಇಲ್ಲಿ ಹೊಟ್ಟಿಗೆ ಅನ್ನವಿಲ್ಲದೆ ನೆರಳು ತ್ತೇನೇ, ಹಣವನ್ನು ಕಳಿಸಿರಿ. ಎಂದು ಉರಿಗೆ ವತ್ತಬರೆದ. ಮೊದ ಮೊದಲು ವತ್ತ ಬರೆದಂತೆ ಹಣವು ೧೦೦ ಗಟ್ಟೆ ಬಂತು. ಹಣ ಬರುತ್ತಲೇ ಹೊಸ ಮೃತ್ಯುರೊಡನೆ ನಾಟಕ-ಸಿನಿಮಾ-ಸರ್ಕಾರ ಮಂತಾದ ವಿವಿದ ವಿನೋದಗಳಿಗೆ ಖಚಿ ಕೂಡುತ್ತದ್ದು. ಹಣ ಮುಗಿಯುವ ವರೆಗೂ ಮೃತ್ಯುರೊಡನೆ ಎಲ್ಲಿಲ್ಲಗೇ ಎಹರಿಸಲು ತೆರಳುತ್ತದ್ದ ರಾತ್ರಿಗಳನ್ನೆಲ್ಲ ಅವರೊಂದಿಗೇ ಕಳೆಯುತ್ತದ್ದು. ಅಹಹ! ಅದೆಂಥ ಸಂತೋಷ! ಅದೆವ್ಯು ಉಲ್ಲಾಸ! ಈ ರೀತಿ ಆ

ಬಡ ಕಮ್ಮನಿಂದ ಸುಮಾರು ಸಹಸ್ರರೂಪಾಯಿ ಅವಹರಿಸಿ, ಅನ್ಯಂಗಳಿಗೆ ತನ್ನ ಛೆದಾಯ್ ಹೊರಿಸಿದನು.

ಪರಿಚ್ಯೇತ್ ಶಿ

ಹೀಗಿರಲೈಂದು ದಿನ ಶಾಯಿಯಿಂದ, ಹಣಕೋಟಿ ಬರಲಿಲ್ಲಿಂದು ರಾಮುಖಾನ ಹೆಚ್ಚಾಗಿ ಒಂತಿಸುತ್ತಿದ್ದನು. ಅಪ್ಪುರೋಜನೇ ಅವಳಿಂದ 200 ರೂ. ಬಂದವು. ಕ್ಷಾಣತೆ ರಾಜಬಿರೀದಿಯಿಂದ ಹೊರಬಿದ್ದು ಹಂದು ಗಲ್ಲಿ ಇರಿದನು. ಸುಮಾರು ಅರ್ಥವ್ಯೇಲು ತೆರಳಿ ಇನ್ನೊಂದು ಟಿಣಹೂಕ್ಕು. ಸ್ವಲ್ಪಿ ದೂರ ಹೊಗಲು ಒಂದು ದಿನ್ಯವಾದ ಭವನವು ನಕ್ಕನೆ ಆತನ ದೃಷ್ಟಿಗೆ ಬಿಕ್ಕು. ಮೂರು ಅಂತಸ್ತಿನ ಆ ಭವನವು ಎದ್ದುದ್ದಿರುಗಳಿಂದ ಪ್ರಜ್ಞಲಿಸುತ್ತತ್ತು. ರಾಮುದಾಸನು ನೆಟ್ಟಿಗೆ ಅಲ್ಲಿಗೆ ಹೊಗಿ ಉಪ್ಪಂಗೆಯ ನೆಟ್ಟಿಲು ಗಳಲ್ಲಿ ನಿಂತು ಒಮ್ಮೆ ಹಿಂದಿರುಗಿ ಸೋಡಿದ. ಆ ಕಾಲದ ಆತನ ಮುಖಮುಂಡಲದ ವರ್ಣನೆಯನ್ನು ಅದೇವ್ಯವಣಿ ಸಿದರೂ ತೀರಿದು. ಆತನ ತಲೆಗೆ ಜರಿಯ ರುಮಾಲು. ಮ್ಯಾಯೋಜಿಗೆ ಥಳಥಳಿಸುವ ಕೋಟಿ, ತುಭ್ರವೂ ಇತ್ಯಂತ ನಯಿವೂ ಆದ ದೇಶರನನ್ನು ಟ್ರಿಡ್ದನು. ಆ ದೇಶರದ ಸ್ವಭಾವಣದ ಅಂತು ಎದ್ದು ಕಾಣುತ್ತತ್ತು. ಅಪ್ಪೆಲ್ಲ ಸಜ್ಜಗೋಳಿಸಿದ ಆ ದೇಹಕ್ಕೆ ಹುಟ್ಟಿವಯ ಚಂದ್ರವಂತೆ ಹೊಳೆಯುವ ಸುರದರವಾದ ಮುಖ. ಗಿಡ್ಡನಿಡ ಮುಂ

గురు కూడలు. ముత్తినంతే సైబగన్ను కూడువ ఫేరండ కట్టివచ్చిని. కవిద చక్కలేయల్లి నశ్శత్రగళంతే భాభథిసువ కణ్ణగళు. కెనెయల్లి మన మోయక తిలక. ఇష్టేల్ల ఆడంబరదింద కొడికేయంద రామ దాస సోదువవరిగే ముహా పురుషనంతే తోరుత లిడ్డ. ఆతసు మేల్నన మెట్టలుగళన్నే ఏరిద. మూరనే అంతక్కినల్లి బఱు గలాటి కేళుత్తిత్తు. నడునడువే జాతిషోషణవు ఆగుత్తిత్తు. ఇంత్తేదనియ సంవాద ఎంద అంతస్తే మగుజి బీళువంతిత్తు. ఆ ప్రసంగ నాల్లి రామదాస మేలక్కేరి హోదను. తన్న జీచి నల్లి 200 రూ. ఇద్దుదరింద ఆవన్నోళ్లో దుధుశి నిందలే బంద. బాగిలిగే జోగి చద నూకిద. ఆగి కొచ్చత్తు. యారే, చద తేరి, ఎంద కూడలే ఒళగిన తట్టువడగితు. రామదాస నిశ్శక్రమదంతే చంద్రు వతిఖున్న పార్శ్వతియన్ను కరేదు బేగనే బాగిలు తేరియలు హేళిద. ఆవన కాలు హోరగడేయల్లి నిల్ల దాదవు. సులగిత్తేయర మూరిగేయిందరే డెంబర ఆటద ఐదు పేట్టిగేగళంతే. ఆదక్క తలవు బాగిలు గింగువవు. ఆవ ఎల్లిరుత్త వెంబదు ఆవరదవరిగేసే గొత్తు. కాగిరువాగ ఒళగిరువ మత్తా పురుషను ఇన్నోళ్లన ఆగమనవన్న ఆరితు, ఎనోఇదక్క దుచ్చు సమయ పేళ్లవాది ఇందిన తణ అపరిసికేయంద

నేందూ, షిమ్మెన్టు ఇందిన సంతేషివవన్నే కళిదు కొండెనల్ల, ఎంబ బేసరదిందలు ఇన్నోందు బాగిలదింద హైరచిద్దను. రామదాస హైరగే నింతు నింపు శోభు హైద. ఆవన మనస్సేల్ల కికగేళెయ కత్తిత్తు. పునః పునః ఆవరన్న కొగి బాగిలు తేరే యలు తిరిఖిదఱై జందావత-పాద్మతియరు విలంబ మాడిదరు. ఇవను రామదాసనేందు తిరిదఱై సహ తణవిల్లోందు ఎరడు దిన ముంచెయే హేరటిద్దు హోగిద్దరింద ఆవరు తణద విచారక్క తోడగిదరు పార్వతి బాగిల బఱగే బందు, లోక్షపునిద్దుచే చిక్క ప్పునిగే ప్రవేత, ఎందళు. రామదాస ఇందినవచ్చెగ కేదరువంతిరలేలు. రోక్కపునిల్లదే చిక్కప్ప బులాద; తిరియితే, ఎందు నగమోగదింద నుడిదను. ఆనం తర ఆవరు కెలవు హాస్థిస్పుద మాతవ్వ ఒడిదరు. జందావత-పాద్మతియర మనస్సుగే ఆనందవాయితు. ఆవరు ఆ కూడలే కన్న డియ ఒటగే హోగి ముఖుక్క పోడర హళ్ళి కొండు, మూగస్సే భేదిసువంతే పరి మళదెస్సేయన్న తలిగే హాశి సవరి, తమ తమగే బేశాద అడంబరగళన్న ధరిసికొండు రామదాస నవ్వేదురిసలు బుదరు. రామభాసనిగే ఆష్టు వేళి కాయుపదెందరే ఒందువష్ట రాదంతాయ్యు. కేగూ సహిసిద. పాద్మతి బాగిలదగఁ దూడి కద తేరిదళు.

ನದಿಯ ಕೆಟ್ಟಿ ಒಡೆದಾಗ ರಭಸವಾಗಿ ಸೀರು ಕೆಳಕ್ಕೆ ಹರಿಯುವ ರೀತಿಯಲ್ಲಿ ರಾಮಾದಾಸನು ಫಕ್ಕನೇ ಕೋಟೆ ಹೊಕ್ಕು ಪಾರ್ವತಿಯ ಮೈ ಮೇಲೆ ಬೀಳುವಂತಾಯ್ತು. ಆದರೂ ಮರ್ಯಾದೆಯಗೋಷ್ಠರ ಹೇಗೊ ತಡೆಕೊಂಡ. ಈ ದಿನದ ಸೂಬಗೇ ಸೂಬಗು. ದನ ಕಂಡಂಗ ಹಣಲಿಯು ಹೇಗೆ ಸಂತೋಷದಿಂದ ಮುಖಮಂಡಲವನ್ನು ಉಬ್ಬಿಸಿ ಮೈ ಮೇಲೆ ಹಾರಲು ಸಮಯ ಹಾರ್ಷಿಸುತ್ತಿರುವಂತೆ ರಾಮಾದಾಸನು ತನ್ನ ಮುಖಮಂಡಲವನ್ನು ಉಬ್ಬಿಸಿ ಒಳಕ್ಕೆ ಬರುತ್ತಿದ್ದನು. ರಾಮಾದಾಸನ ಒನ್ನಿನ ಉಡುತ್ತು ತೈಡಪ್ಪಗಳನ್ನು ನೋಡಿ ಆವರು ಆಶ್ಚರ್ಯಜಕ್ಕಿತರಾದರು. ತಾವು ಏನು ನೂಡಬೇಕೆಂಬದನ್ನು ತಿಳಿಯಲಾರದೆ ಆವರಿಬ್ಬರೂ ಮೇಜಿನ ಬಳಿಗೆ ಹೋಗಿ ಆಲ್ಲಿದ್ದ ಪೂಮಾಲೆಯ ತಂದು ಆತನ ಕೊರಳಲ್ಲಿ ಹಾಕಿದರು. ವಸಂತ ಮತ್ತೆ ನಲ್ಲಿ ಗಿಡ-ಮರಗಡಿಗೆ ಹೋಸ ಚಿಗುರು ಒಡೆಯುವಂತೆ ಅಂದು ರಾಮಾದಾಸನನ್ನು ಕಂಡ ಆ ಪಾರ್ವತಿ-ಚಂದ್ರಾವತಿ ಯರ ಹೃಧಯದಲ್ಲಿ ನವ ಪ್ರೇಮದ ಸೊನೆಯೋಡೆಯಿತು. ಯಾಕಂದರೆ ಆಗ ರಾಮಾದಾಸನಲ್ಲಿ ಸಾಕಷ್ಟು ಹಣವಿಡಿ, ಎಂಬದು ಆವರಿಗೆ ತಿಳಿದಿತ್ತು. ಆದರಿಂದ ಆವರ ಮನಸು ಅ ಹಣ ಸೆಳೆಯುವದಕ್ಕೆ ತೋಡಗಿತು. ಕೂಡಲೇ ಆವರು ಆತನನ್ನು ಕುಚಿರ್ಯ ಮೇಲೆ ಕುಳಿರಿಸಿ, ಆವನಿಗೊಂದು ಸಿಗರೀಟೆ ತಂದುಕೊಟ್ಟರು; ಮತ್ತು ಅಲ್ಲವು ವಧಿಯಲ್ಲೇ ಬಿಸಿ ಬಿಸಿ ಚಕ್ಕ, ಬಗೆಬಗೆಯ ತಿಂಡಿ-ತಿನಸು, ತರಂಗರದ

ಮಿತಾಯಿ ಮೇಚಿನ ಮೇಲೆ ಬಂದಿಳಿದವು. “ಸೆಕೆಯಾಗು ತ್ರುದೆಯಾದರೆ ಈ ನಿಮ್ಮ ಕೋಟಿನ್ನು ತೆಗೆದುಬಿಡಿರಿ.” ಎಂದು ಹಿಯಾಗ್ಯಾರದಿಂದ ಪಾರ್ವತಿ ಅಂದಳು.

ಇಂದಿನಂತಹ ಆದರ್ಶೀವಚಾರಗಳು ರಾಮಾದಾಸ ಸಿಗೆ ಇದುವರಿಗೂ ಸದೆದಿರಲಿಲ್ಲ. ಆದರಿಂದ ಆತನಿಗೆ ಆಶ್ಚರ್ಯವಾಯಿತು. ಬೇಕಾದವ್ಯಾನ್ನು ತಿಂದು, ಚೆಹ ಕುಡಿದು “ಒಡೆತ್ತೊಲಗ ಪ್ರಾರಂಭವಾಗಲೇ”ಂದು ಆಪ್ಯಾಕೆ ಕೊಟ್ಟು. ಪಾರ್ವತಿ ಚಂದ್ರಾವತಿಯರು ರಾಮಾದಾಸನ ಮುಂದೆ ರತ್ನಗಂಬಳಿಯ ಮೇಲೆ ಕುಳಿತು ಇಂದು ಬಹಳ ಶೋಕಿಸಿಂದ ಬಂದಿರುವ ರಾಮಾದಾಸನನ್ನೇ ನೋಡುವುದಿರಲ್ಲಿ ಮಗ್ಗುರಾಗಿದ್ದರು. ಆವರಂತೆಯೇ ರಾಮಾದಾಸನೂ ಕೂಡಾ ಅವರಿಭ್ಯಾರೆತಗಿನ ಸೌಂದರ್ಯವನ್ನು ತನ್ನಲ್ಲಿ ಹೊರೆಲಿಸ ನೋಡಹತ್ತಿದ್ದನು.

ಪರಿಚೇತ್ತಿ ಏದ ಜಿ

ಸ್ತ್ರೀಯರ ಸೌಂದರ್ಯಕ್ಕೆ ಎಣಿಯೇ ಇಲ್ಲ. ಚಂದ್ರ ಪ್ರಕಾಶವು ಸರಾಸರಾಗಿ ಹಾದು ಹೊಗುವಂತಹ ಬೆಸ್ತ್ರರ ಬಲೆಯಂಥ ತೆಳ್ಳಿಗಿನ ಅಂದ ಚಂದವಾದ ಸೀರೆಗಳನ್ನು ಅವರಿನ್ವರೂ ಉಟ್ಟಿಕೊಂಡಿದ್ದರು. ಆಶ್ಚರ್ಯತ್ವಮಾಡ ಕೆಂಪು ಹಿಲ್ಕುಬಟ್ಟಿಯ ರವಕೆಗಳನ್ನು ತೊಟ್ಟಿದ್ದರು. ಆದ ರಲ್ಲಿ ಅಲ್ಲಲ್ಲಿ ಶುಭ್ರವಾಗಿ ಪ್ರಕಾಶಿಸುವಂತಹ ಮುತ್ತು

ಗಳು ಕುಟ್ಟಿರಿಸಿದ್ದರು. ಬಳಿಗಳಂತಹ ಸಪ್ತ ವರ್ಣಗಳಿಂದ ಅಲಂಕರಿಸುತ್ತಿದ್ದವು. ಬಗೆಬಗೆಯ ಅಭರಣಗಳು ರತ್ನ ಮುತ್ತು ವೋಡಲಾದವುಗಳಿಂದ ಕೂಡಿದ್ದು ಕಂಠಗಳಲ್ಲಿ ನೇತಾಡಿ, ವಿಶಾಲವಾದ ಎದೆಯನ್ನು ಮುಚ್ಚಿ ಚಿಟ್ಟಿದ್ದವು. ಅಮವಾಸ್ಯೆಯ ರಾತ್ರಿಯಲ್ಲಿ ನಕ್ಷತ್ರಗಳು ಥಳಥಳಿಸುವಂತೆ ಅವರ ಮುಖವಂಡಲದಲ್ಲಿ ಅಲ್ಲಲ್ಲಿ ಕೆಲವು ಧಾತುಗಳು ಪ್ರಜ್ಞಲಿಸುತ್ತಿದ್ದವು. ಕವಿದ ಕಗ್ಗತ್ತಲೆಯಲ್ಲಿ ವಜ್ರಪ್ರಜ್ಞಲಿಸುವಂತೆ ಚಿಕ್ಕವಾದ ಕಣ್ಣಗಳು ಪ್ರಜ್ಞಲಿಸಿ, ಮುಖ ಮಂಡಲಕ್ಕೆ ಒಂದು ಬಗೆಯ ಅಲಂಕಾರವನ್ನು ಹುಟ್ಟಿಸುತ್ತಿದ್ದವು. ಕೆವಿಗೆ ಉದ್ದಉದ್ದವಾದಂತಹ ಜಿನ್ನದ ಲೋಹಕಗಳು ನೇತಾಡುತ್ತಿದ್ದವು. ಇವರುಗಳು ಶಾಕಾಂತಾದೇವಲೋಹಕದಿಂದ ಬಂದ ದೇವತೆಯರಂತೆ ಶಾಣತ್ತಿದ್ದರು. ಇವರನ್ನು ಕಂಡರೆ ಶಂದಿ, ತಾಯಿ, ಹೆಂಡತಿ ಮಕ್ಕಳು, ತಮ್ಮ, ತಂಗಿಯರನ್ನೂ, ಮನೆ ಮತ, ಅಸ್ತಿಯನ್ನೂ ಚಿಟ್ಟು ಇವರ ಸೌರಿದರ್ಯಕ್ಕೆ ಮರುಳಾಗಿ ಇವರ ಸೆರೀಯಾಗುವದರಲ್ಲಿ ಯಾವ ಆಶಂಕೆವೂ ಇರಲಿಲ್ಲ. ಹಾಗೆಂದಮೇಲೆ ನನ್ನರಾಮಾದಾಸನು ಇವರ ಬಲೆಯಲ್ಲಿ ಸಿಕ್ಕಿ ಬಿದ್ದದ್ದು ಅಷ್ಟೇನೂ ವಿಚತ್ರವಲ್ಲವಷ್ಟೇ! ಆದರೆ ಹೇರಳ ವಿದ್ಯೆ ಸಂಪಾದಿಸಿ, ಪ್ರಪಂಚದ ಸ್ಥಿತಿಗತಿಯನ್ನು ತಿಳಿದ ಬಳಿಕ ಇಂಥವರ ಕೈಯಲ್ಲಿ ಸೆರೀಯಾಗುವವರು ನಿಜನಾಗಿ ಯೂ ಶುದ್ಧ ಮೂರ್ಖರೇ ಸರಿ

ಪೆರಿಚೈ ಇದ್ದು

ರಾನೇದಾಸನು ಅವರ ಸಂದರ್ಭಕ್ಕೆ ಮರ್ಗಳಾಗಿ
ವಿನ್ಯಾಸಹಿತಾರದೆ ನರ್ತನ ಮಾಡಲು ತೋಣಿದ. ನರ್ತನ
ನಡ ವೇತನ ಪ್ರತ್ಯೇಕ ಸಿಕ್ಕೆತೆಂಬ ಅಭಿಲಾಷೆಯಿಂದ ಬಗೆ
ಬಗೆಯ ಸ್ವರಗಳನ್ನು ಸಜ್ಜಗೊಳಿಸಿ ಅವರು ನರ್ತನಕ್ಕೆ
ತೊಡಗಿದರು. ರಾಮದಾಸನು ಸಹಾ ಪಿಟೀಲು ಬಾರಿಸಲಂ
ತೊಡಗಿದನು. ಕಡೆಗೆ ತಾನೂ ಅವರೊಂದಿಗೆ ಭಾಗಿಯಾಗಿ
ನರ್ತನ ಮಾಡಿದನು. ಸ್ವಲ್ಪ ಸಮಯದಲ್ಲಿಯೇ ಆದನ್ನು
ಮುಗಿಸಿದರು. ಅಂದು ನಿತ್ಯದ ಸಮಯಕ್ಕಿಂತ ಒಂದು
ತಾನು ಬೇಗನೆ ನಿದಾರಿಸಿದ್ದಿಗೆ ತೆರಳಬೇಕೆಂದು ಅವರಿ-
ಬ್ಬರೂ ಹಟ ಹಿಡಿದರು. ಹತ್ತು ಗಂಟೆ ರಾತ್ರಿಯಾಗ್ನತ್ತುಲೇ
ನಿದಾರಿಂಗನೆಯೊಡನೆ ನೂಡಿವರೂ ಸೇರಿಕೊಂಡರು. ಆತ್ತು
ಬೆಳಗಾಯಿತ್ತು. ರಾಮದಾಸನು ಲಗುಬಗನೇ ಎದ್ದು
ತನ್ನಲ್ಲಿರುವ ರೊಕ್ಕೆಪ್ಪನನ್ನು ಹಲವ ವಿಭಾಗಗಳಾಗಿ ಮಾಡಿ
ಆದರಲ್ಲಿ ಒಂದೊಂದು ಪಾಲನ್ನು ಚಂದಾರಿತಿಗೂ ಪಾರ್ವತಿಗೂ
ಕೊಟ್ಟಿ ಅಂತಸ್ತಿನಿಂದ ಹೊರಬಿಟ್ಟನು. ಅಂದು
ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅಷ್ಟ ವೇತನ
ಅವರು ಮತ್ತೊಂದಲೂ ವಡೆದಿರಲಿಲ್ಲ. ರಾಮದಾಸನು
ಹೊರಟಾಗ ಪಾರ್ವತಿಯು ಅವನ ಒಂದೆಯೇ ಬಾಗಿಲ
ವರೆಗೆ ಒಂದು “ಇವತ್ತು ಸಂಜಿಗೂ ಬಾರದೇ ನಿಲ್ಲಿ
ಹೀಡಿರಿ.” ಎಂದು ಹೇಳಿ ನಕ್ಕೆ ಸೆರಗನ್ನು ನುಖಕ್ಕೆ ಅಡ್ಡ
ಹಿಡಿದಳು.

ಪರಿಚೀರ್ದ ೨

ಪ್ರಪಂಚವೇ ಸ್ತುಯರದಾಗಿದೆ. ಲಹ್ಮಿಯೇ ಅವರು. ಲಹ್ಮಿಯೇ ಅವರಲ್ಲಿ. ಎಲ್ಲ ಪ್ರರೂಪರನ್ನು ನಂಜಿಸಿ, ತಮ್ಮ ಸೆರಿಯಲ್ಲಿಡುವದು ಅವರ ಮುಖ್ಯ ಉದ್ದೇಶ. ಸ್ತುಯ ಬುದುಗರೇ, ತಿಳಿದಿರಲ್ಲವೇ ರಾಮಾದಾಸನ ಜೀವನಿ? ಎಷ್ಟು ಸೋಗಸಾಗಿ ನಾತಾಡಾತ್ಮಾರೇ! ಎಷ್ಟು ಮುಮತೆಯಿಂದ ಉಪಚರಿಸುತ್ತಾರೇ! ಎಲ್ಲವೂ ಹಣದ ಪ್ರಪಂಚ! ಹೊಣವಿದ್ದರೆ ಎಲ್ಲವೂ ಒದಗುತ್ತದೆ. ಪಾವ! ಆ ಬಡ ತಂದೆತಾಯಿಗಳು ಈತನನ್ನು ಸಾಕಿ, ಹೇರಳ ಧನ ವ್ಯಯನಾಡಿಬಿ. ಎ. ದ ವರೆಗೆ ಕಲಿಸಿದರು. ತಮ್ಮ ಮುದಿಪಾರ್ಯದಲ್ಲಿ ಯಾದರೂ ಒಂದು ತೊಟ್ಟು ಗಂಜಿ-ಸೀರನ್ನು ಕೊಟ್ಟುನು ಎಂಬ ಭರವಸೆಯಲ್ಲಿ ಅತಿಯಾದ ವಾತ್ಸಲ್ಯದಿಂದ ಬೆಳೆಯಿಸಿದರು; ಆದರೆ ಎಲ್ಲವೂ ನಿಷ್ಪಲ! ತಂದೆಯೊಬ್ಬನು ಇನನ ಐಶ್ವರ್ಯಕ್ಕೆ ಆಶಿಸದೇ ಹೋದ. ತಾಯಿ ಮುದಿಪಾರ್ಯದಲ್ಲಿ ಸುಖಪಡೆಯುವ ಬಡಲು ಇದ್ದದ್ದನ್ನೇಲ್ಲಾ ಕಳಿಕೊಂಡು, ಆಭರಣಗಳನ್ನು ಸಹಾ ನಾರಿ ಮಗನ ಅವಸ್ಥೆಯನ್ನು ಚಿಂತಿಸಿ ಕೊರಗಃತ್ತಿರುವಳು. ರಾಮಾದಾಸನಾದರೋ ನಾನ-ಮಯಾದದೆ ಇಲ್ಲದ ಕುಲಗೇಡಿ. ತನ್ನ ಸ್ವಂತ ನಾಳಿಗೆಯಲ್ಲಿ ತಾನೊಬ್ಬನೇ ಇರುವದು ಸರಿಯಲ್ಲ ನೆಂದರಿತು, ಸುಖ ಆನಂದಗಳಿಗೋಷ್ಠರವಾಗಿ ಹಲಕೆಲವು ಸ್ಥಳಗಳನ್ನು ಸಂದರ್ಶಿಸಲುಪಕ್ರಮಿಸಿದನು. ಕ್ರಮೇಣ

ಹಂದು ಅಂತಸ್ತನ್ನೇ ಶಾಯಂ ಮಾಡಿ, ಉರಿಂದ ಬರುವ ಹಣವನ್ನು ಆ ಸ್ತ್ರೀಯರಿಗೆ ಕೊಟ್ಟು ತಾನು ಸುಖಪಡೆದ. ಹೀಗಾದ್ದರಿಂದಲೇ ನವ್ವು ಸೇಕರನಿಗೆ ರಾಮಾದಾಸನ ಪತ್ತೆ ಹತ್ತುದಾಯಿತು. ಮಿಶ್ರರನ್ನು ಕಂಡರೆ ತಲೆಬಗ್ಗಿಸಿ ಪರಿಚಯವಿಲ್ಲದವರಂತೆ ಸ್ತಂಭಸುತ್ತಿದ್ದ. ಇವನ ಚರಿತ್ರೆ ಎಷ್ಟು ರಿಗೂ ಗೂತ್ತಿತ್ತು. ಬೋಂಬೆ ಪಟ್ಟಣದಲ್ಲಿ ಇವನ ವರಿಚಯವಿಲ್ಲದ ನಾರಿಯರಲ್ಲಿ! ರಾಮಾದಾಸನಿಗೆ ಕೊನೆಯ ದಾಗಿ ಈ ಕೆಲಸದಲ್ಲಿ ಡಿಗಿ. ಸಿಗುವುದು ಮಾತ್ರ. ಬಾಕಿ ಇತ್ತು! ಅಷ್ಟರ ವರೆಗೆ ಆವನು ಪ್ರಖ್ಯಾತಿಯಾಗಿದ್ದನು. ಇದರಿಂದಲೇ ಸೇಕರನು ಬೋಂಬಾಯಿಗೆ ಬರಲು ಕಾರಣ. ಇಷ್ಟರಲ್ಲಿ ಸೇಕರ ಮತ್ತು ಆನಂದನು ಕೂಡಿ ಎಲ್ಲಿಯ ವರೆಗೆ ಹೋದರೆಂಬದನ್ನು ನೋಡೋಣ.

ಪರಿಚ್ಛೇದ ಉ

ಸೇಕರನು ಮುಂಬಯಿಯಲ್ಲಿ ಹಲ-ಕೆಲವು ದಿನ ಗಳನ್ನು ಕಳೆದರೂ ರಾಮಾದಾಸನ ಪತ್ತೆಯಾಗಲಿಳ್ಳ, ದೂರ ದೂರದಿಂದ ಆವನ ಸುದ್ದಿ ಕೇಳುತ್ತಲೇ ಒಂದು ತಿಂಗಳು ಕಳೆಯಿತು. ಆನಂದನು ಸುಮಾರು ಹತ್ತು ವರ್ಷಗಳಿಂದ ಅಲ್ಲಿಯೇ ನಾಸಿಸಿದವನಾದರೂ ರಾಮಾದಾಸನ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಹಲಕೆಲವು ನಾರಿಯರ ಉಪ್ಪಿಗೆಗಳಿಗೆ ಹತ್ತುಳಿಯಬೇಕಾಯಿತು; ಆದರೆ ಎಲ್ಲಿ ಹೋ-

ದರೂ ರಾಮದಾಸನು ಕಾಣೆಯಾಗಿದ್ದನು. ಒಂದು ದಿನ ಅವರಿಬ್ಬರೂ ಸಂಜಿಗೆ ಸಮುದ್ರಕರಾವಳಿಗೆ ತಿರುಗಾಡಲು ಹೊರಟ್ತರು. ಸಮಿಷಿಪವೇ ಇರುವ ಒಂದು ಬಂಡೆಯ ಮೇಲೆ ಕುಳಿತುಕೊಂಡು ರಾಮದಾಸನ ಪತ್ತೆ ಹಚ್ಚುವ ವಿಷಯದಲ್ಲಿ ವಿಮರ್ಶೆ ವೊಡುತ್ತಿದ್ದಾಗ ಅಲ್ಲಿಗೆ ಆನಂದನ ವಿಶ್ವನೋಬ್ಬನು ಬಂದನು. ಆವನೂ ಕೊಡಾ ಕೆಲ ಮಟ್ಟಿಗೆ ರಾಮದಾಸನಂತೇ ಇದ್ದವನು. ಆವನಿಗೆ ರಾಮದಾಸನ ವಿಷಯವೆಲ್ಲ ತಿಳಿದಿತ್ತು. ಸೇಕರ ಮತ್ತು ಆನಂದನು ಈ ರಿಂತಿಯಾಗಿ ವಿವಿಧ ಸುತ್ತಿರುವುದನ್ನು ನೋಡಿ ಆವನಿಗೇನೋ ಶಕ್ತಿಯ ವಾದಂತಾಯಿತ್ತು. ವಿಮರ್ಶೆಯ ಕಾರಣವನ್ನು ಲಾಲ್ ಕೇಳಿಕೊಳ್ಳಬೇಕೆಂದಾಯ್ತು; ಆದರೆ ಆನಂದನು ಈತನ ಗುಟ್ಟನ್ನು ಅರಿತಿದ್ದರಿಂದ ನಿಜವಾದ ಕಾರಣವನ್ನು ಹೇಳಿದೆ, ಹೇಗೂ ಆವನ ಬಾಯಿಂದ ರಾಮದಾಸನ ವಿಷಯ ಮತ್ತು ವಾಸಸ್ಥಳಗಳನ್ನು ಹೊರಡಿಸಿದ. ಇದೇ ನಮ್ಮೆ ಸೇಕರ ಮತ್ತು ಆನಂದನಿಗೆ ಬೇಕಾದದ್ದು. ಇಷ್ಟ ಕೇಳುತ್ತಲೇ ಆವರು ಅಲ್ಲಿಂದೆದ್ದರು. ಸ್ವಲ್ಪ ದೂರ ಹೋಗಿ ಸಮಿಷಿಪದಲ್ಲಿ ಯಾರೂ ಇಲ್ಲದ ಇನ್ನೊಂದು ಬಂಡೆಯ ಮೇಲೆ ಕುಳಿತು ಮಾತುಕಢಿಗೆ ವೊದಲಾದರು.

ಆನಂದಃ-“ಸೇಕರ, ನೀನು ಮುಂಬಯಿಗೆ ಬಂದು ಎಷ್ಟು ದಿನಗಳಾದವು?”

ಸೇಃ-“ಸುಮಾರು ಒಂದು ತಿಂಗಳಾಯಿತ್ತು. ನಿನ್ನ ಪತ್ರ ಈತಿದ ಕೊಡಲೆ ನನಗೆ ಉಪೇ ಬಿಡಬೇಕಾಯಿತ್ತು.

ದಿನ ಒಂದಕ್ಕೆ ಸುವಾರು ನೂರು, ನೂರ್ಯೈವತ್ತು ರೂಪಾಯಿ ವ್ಯಾನಾರವಾಗುವ ನನ್ನ ಭಂಡಸಾಲೆಗೆ ಅಳಿಯನನ್ನು ನೇಮಿಸಿ ಇಲ್ಲಿಗೆ ಬಂದಿರುವೇನು. ರಾಮಧಾಸನನ್ನು ಒಮ್ಮೆ ಕಣ್ಣಾರೆ ಕಂಡು ಹೋಗಿಸಿಕೊಂಡು ಬಂದೇನು; ಆದರೆ ಅವನ ಪತ್ತಿ ಹಚ್ಚುವದಕ್ಕೆ ಒಂದು ತಿಂಗಳು ಕಳೆದರೂ ಚಿಂತೆಯಿಲ್ಲ; ಇಂದು ನಿಸ್ನ ಏತನು ಅವನ ವಾಸಸ್ಥಳ ವನ್ನು ತೋರಿಸಿಕೊಟ್ಟಿದ್ದರಿಂದ, ಇಂದೇ ಇಲ್ಲಿಗೆ ಹೋಗಿ ಬರಬಹುದು. ರಾಮಧಾಸನಂತಿರುವ ಪ್ರಾಣಿಗಳು ಇಲ್ಲಿ ಎಷ್ಟು ಮಂದಿ ಇದ್ದಾರೆಂಬದನ್ನು ಹೇಳತೀರುವು.” ಎನ್ನ ವಷ್ಟರಲ್ಲಿ ನೋದಲಿನಬಂಡೆಯಲ್ಲಿ ಕುಳಿತುಕೊಂಡಿದ್ದ ವನು-ರಾಮಧಾಸನ ವಿಚಾರ ಹೇಳಿದವನು-ಇವರ ಹಿಂದಿಸಿಂದ ಮೆಲ್ಲನೆ ಬರುತ್ತಿದ್ದದನ್ನು ಕಂಡು ಸೇಕರನು ಸುಮ್ಮನಾ ದನು. ಅನಂದನು ಘಕ್ಕನೆ ಬೆಂಕ್ಕಿಬಿಡ್ಡನು.

ಆ:—“ಎನು ಶಿವರಾಯಾ, ಅಲ್ಲಿ ಚೆನ್ನಾಗಿ ಗಾಳಿ ಬೀಸುವದಿಲ್ಲವೇನು?”

ಶಿವರಾಯಃ-“ಅಲ್ಲ, ಅಲ್ಲ. ನಾನು ರಾಮಧಾಸನ ವಿಚಾರ ಹೇಳುತ್ತಲೇ ನೀವಿಬ್ಬರೂ ಚಿಂತಾಗ್ರಹಿಸ್ತರಾಗಿ ಘಕ್ಕನೆ ಅಲ್ಲಿಂದ ಎದ್ದು ಇಲ್ಲಿಗೆ ಬಂದು ಏನನ್ನೊಂದೇ ಏಮು ಶೀಫುತ್ತಿರುವಂತೆ ಶಂಡಿತು. ಅವರಿಗೆ ನೀವೇನಾದರೂ ಸಂಬಂಧಿಕರೋ?”

ಸೇಃ-“ಇಲ್ಲ; ನಾನು ಇಲ್ಲಿಯವನೇ ಆಗಿರುತ್ತೇನೆ”
ಶಿವ:—“ಆತನ ಬಗ್ಗೆ ನಿಮಗೆ ಆಸಕ್ತಿಯೇಕಿ?”

ಆ:- ರಾಮಾದಾಸನನ್ನು ಕಾಣಬೇಕೆಂದು ಸುಮಾರು ಒಂದು ತಿಂಗಳಿಂದ ಪ್ರಯತ್ನ ಹಡುತ್ತಲಿದ್ದೇನೆ.

ಶಿವಃ:- ಹೋದೋ? ಹಾಗಾದರೆ ಆಗಲೇ ನನ್ನಲ್ಲಿ ಯಾಕೆ ವಿಚಾರಿಸಲಿಲ್ಲ? ಅವನೂ ನಾನೂ ಮೊದಲು ಒಂದೇ ಮನೆ ಯಲ್ಲಿ ವಾಸವಾಗಿದ್ದೇವು. ಕೊನೆಗೆ ನಾನು ಆಲ್ಲಿ ಬಿಟ್ಟು ಈಗ ಬೇರೆ ಕಡೆಯಲ್ಲಿರುತ್ತೇನೆ.

ಆ:- ರಾಮಾದಾಸನಃ ಖಚಿಗೆ ಏನು ಮಾಡುವನು?

ಶಿವಃ— ಖಚಿಗೇನು ಕಡಿಮೆ? ಅವನ ತಾಯಿ ಯಿಂದ ತಿಂಗಳೊಂದಕ್ಕೆ ಸರಾಸರಿ ನೂರು ರೂಪಾಯಿ ಬರುತ್ತನೆ. ಅಂದಮೇಲೆ ಆತನ ಖಚಿಗೇನು ಕೇಡು?

ಸೇಃ:- ಸರಿ, ಸರಿ. ಉಗರಿಂದ ಬರುವ ಹಣದ ಅಹಂ ಕಾರದಿಂದಾಗಿ ಇಲ್ಲಿ ಈ ರೀತಿಯ ಜೀವನವನ್ನು ಕ್ರೈಕೊಂಡುದುದ್ದಾ; ಇಲ್ಲವಾದರೆ ಇದುವರೆಗೆ ಸಮುದ್ರದಲ್ಲಿ ಬಿದ್ದು ಪ್ರಾಣತಾಙ್ಗ ಮಾಡಿಬಿಡುತ್ತಿದ್ದ ಸೋ ಏನೋ? ಇನೆ ಲ್ಲವಕ್ಕೂ ಅವನ ತಾಯಿಯೇ ಮೂಲ ಕಾರಣಳು.

ಶಿವಃ- ಅದೇನು? ತಾಯಿಯು ಅವನಿಗೆ ಆ ಕೆಲಸಕ್ಕೂ ಹೊರ್ತಿತ್ತಿರುತ್ತಿದ್ದಾ ಈಯೇ?

ಸೇಃ- ಹೋದು. (ಇವನು ಮಂಂದೆ ತಾನು ತಮ್ಮನಲ್ಲಿ ವೆಂದು ನಟಿಸಿ) ಮೊದ ಮೊದಲು ಅವನ ತಮ್ಮನೂಹಣ ಕಳುಹಿಸುತ್ತಿದ್ದ; ಆದರೆ ರಾಮಾದಾಸನು ನೃಧರ್ವವಾಗಿ ಈ ರೀತಿಯಲ್ಲಿ ನೈಯ ಮಾಡುತ್ತಿರುವದನ್ನು ತಿಳಿದು ಆತ ಅಷ್ಟರಲ್ಲಿಯೇ ನಿಲ್ಲಿಸಬಿಟ್ಟು.

ఆ:- ఆవను ఉటక్కే ఎను మాడుత్తిద్దానే?

తివః:- ఉటవన్ను హోటలల్లి ముగిసి విత్తారంతిగాగి అంతస్తన్ను సేరుత్తానే. సుఖ సంసీరండొందిగే మేరియుత్తిద్దానే.

(నన్న ఆవస్థెయూ హీగిరువాగ్గే నాను బేరీయవర గుట్టున్న యాకే హేళబేశు?) ఎందు తన్న ష్టుక్కే తాను అందుకొండు సుమ్మనాదను. అష్టరల్లి హోత్తు ముఖుగితు. తివరాయను ఎద్దు హూచుటు హైదను. సేకరను రామదాసన తమ్మునేంబుదు తివరాయనిగే హోళేయలిల్ల. తివరాయను హోద బాక ఆనంద-సేకరరు సువారు ఒందు తాసిన వరిగే ఆల్లియే కుర్రతు, రామదాసన విషయవాగి విమతిసతోడగిదరు.

సేః:- ఈగలాదరూ రామదాసన విషయ తీర్చయలి నన్న తాయిగే. నానేష్టు హేళిదరూ ఆవళు నంబుత్తిరలిల్ల. ఈ తరద జీవనవన్ను నడేయిసు త్రిరువనేందు నమ్మ బంధు--బళగదవది తీరిదరి నమ్మన్ను బహిష్టరిసదిరలారరు. తాయియ కివిగే తన్న ప్రియ పుత్రన సమాజార బిద్దరే ఆశ ఆత్మహత్యే వాడికొళ్ళలిక్కు హింజరియలారళు. ఈ విషయ వన్ను నాను హేగే గుహ్తవాగిరిసలి? పుత్రవాత్సల్చ దింద కొరగి హోదంతక తాయవ్యనవరు ఇదన్ను

ತೀಳಿದರೆ ಆ ಕ್ವಣವೇ ಪಾಣ ಬಿಟ್ಟುರು. ತಿಳಿಸದೇ ಇರೆ ಬಹುದೆಂದರೆ ರಾಮದಾಸನು ಮತ್ತೆಪತ್ರ ಬರೆದರೆ ಇನ್ನೊಂದು ಹಣ ಕಳುಹಿಸುವರು. ಈದ್ದು ರಿಂದ ಏತಾರು, ನಾನಿಲ್ಲಿಂದಲೇ ಉಂಟಾಗಿ ತಿರುಗುತ್ತೇನೆ. ಆ ಮೂರು ಮೇರೆ ಕಂಡರೆ ಸನಗೆ ಎಲ್ಲಿಯೂ ಒಂದು ತೊಟ್ಟು ನೀರು ಸಹ ಸಿಕ್ಕುಲಾರದು.

ಅಃ-ಭೀ! ಭೀ! ಇದೆಂತಹ ಮಾತು? ರಾಮದಾಸ ನನ್ನ ಕಾಣುವದನ್ನು ಬಿಟ್ಟು ಬಿಡುವದೇ?

ಸೇಃ-ಹಾಗೆ ಮಾಡುವದು ಬಹಳ ಒಳ್ಳೆ ದೆಂದು ಸನಗೆ ತೋರುತ್ತದೆ. ಅವನ ಮೋರೆಯನ್ನು ಹೇಗೆ ಕಾಣಲೀ ಮೂರು ನಾದ ಇವನು ಬಿ. ಎ. ಕಲಿತು ಉಚ್ಚೆ ಜ್ಞಾನ ಸಂಪಾದಿಸಿದ ಫಲವೇನು? ಇವನನ್ನು ಕಾಣುವದಕ್ಕಿಂತ ನನ್ನ ಮೋರೆಯನ್ನು ಅತನಿಗೆ ತೋರಿಸದಿರುವದೇ ಹಿತ.

ಅಃ-ಅದೆಂದೂ ಆಗದು. ರಾಮದಾಸನನ್ನು ಕಾಣ ಬೀಕೆಂದು ಹೆಚ್ಚಾಗಿ ಹಣ ಖಚು ಮಾಡಿ ಬಂದು, ಸುವರ್ಣಾರು ಒಂದು ತಿಂಗಳು ಇಲ್ಲಿ ನಿಂತು, ಹುಡುಕಿ, ಶೀಗ ಕಾಣದೇ ಹೋಗುವುದೆಂದರೆ ನಿಜವಾಗಿಯೂ ಅನ್ವಯವು. ಅವನನ್ನು ಕಾಣಲು ನಿನಗೆ ಅಸಹ್ಯವಾಗುತ್ತಿರುವ ದಾದರೆ ಒಂದು ಉಪಾಯವನ್ನು ಹೂಡಬೇಕು.

ಸೇಃ-ಅದೇನು ಉಪಾಯ?

ಅಃ-ಅವನಲ್ಲಿಗೆ ಹೋಗುವಾಗ ವೇಷ ಪಲ್ಲಟಮಾಡಿ ಕೂರಿಸು ಹೋಗಬೇಕು.

ಸೇಃ—ಆಗಬಹುದು; ಅಂದರೆ ಅವನ ಗುರುತ್ವ ನನಗೆ ಆಗಬಹುದಲ್ಲದೆ ನನ್ನ ಗುರುತ್ವ ಅವನಿಗೇನೂ ಆಗ ಲಿಕ್ಷಣ್ಣ. ಅವನು ಉರು ಬಿಟ್ಟು ಸುಮಾರು ವಾಲ್ಯು ವರುಷಗಳಾದುವು. ನನ್ನ ಮೈಕಟ್ಟು ಮತ್ತು ಸ್ವರೂಪ ಮೊದಲಿಗಿಂತ ಬಹಳವಾಗಿ ಮಾಪಾರಿಟ್ಟು ಹೋಂದಿದೆ. ಅದರ ಮೇಲೆ ನಾನು ಇಲ್ಲಿಯ ಉಡುಪ್ರಗಳನ್ನು ಧರಿಸಿದರೆ, ಅವನಿಗೆ ನನ್ನ ಪತ್ತೆ ಸಿಗಲಾರದು.

ಆಃ-ಸರಿ-ಸರಿ.ನಾವು ಈಗಲೆ ಅಲ್ಲಿಗೆ ಹೋಗೋಣ.

ಸೇಃ-ಸರಿ. ಹಾಗೆಯೇ ಮಾಡೋಣ.

ಆಃ-ಉವಾಯಕ್ಕೆ ಹೆಚ್ಚೇನೂ ಚಿಂತಿಸಬೇಕಾಗಿಲ್ಲ. ನನ್ನ ಪರಿಚಯ ರಾಮದಾಸನಿಗೆ ಆದರೂ ಇಲ್ಲಿರುವ ಇತರ ರಿಗೆ ಆಗಲಾರದು. ಆದ್ದರಿಂದ ನೀವು ನಿಮ್ಮ ಉರಿನ ಪಂಚಕಚ್ಚಿಯನ್ನು ಬಿಟ್ಟು ಇಲ್ಲಿಯ ವೇವಕ್ಕೆ ಸರಿಯಾಗಿ ಹೇಠೆ, ಕೂರೆ, ಹೇಟ್, ಮತ್ತು ಬೂಟ್‌ಗಳನ್ನು ಧ್ವನಿಕೊಂಡಿರಬೇಕು. ಇವನ್ನು ಲಾಲ್ ನಾನು ಒದಗಿಸುತ್ತೇನೆ. ನೀವು ಮೊದಲೇ ಸೌಂದರ್ಯವುತ್ತರು. ಇನ್ನು ಏರೋವ್ಯಾದ ಉಡುಪ್ರಗಳನ್ನು ಧರಿಸಿದಾಗ ಅತ್ಯಂತ ಸುಂದರರಾಗುವಿರಿ. ನಿಮ್ಮ ಸೌಂದರ್ಯಕ್ಕೆ ಮರುಳಾಗಿ ಆ ಸ್ತ್ರೀಯರು ಅನೇಕ ಉವಾಯಗಳನ್ನು ಹೊಡಬಹುದು. ನಿಮ್ಮನ್ನು ಸೆರಿ ಹಿಡಿಯಲು ಅನೇಕ ಬಗೆಯ ಉಪಚಾರಗಳು ನಡೆಯಬಹುದು. ಸರಸ ಸಲ್ಲಾಪಗಳು ಮೇಲ್ಲನ್ನು ಹೊರಡಬಹುದು; ಆದರೆ ಸೀಕರ, ಒಂದು ಮಾತನ್ನು

ಹೇಳುತ್ತೇನೆ ಕೇಳು. ಅವರಿಂದ ಯಾವ ಉಪಚಾರ ಬಂದರೂ, ಯಾವ ಬಗೆಯ ಮಾತು ಬಂದರೂ ಸಹಿಸಿ, ಅವರ ಉಪಚಾರಗಳನ್ನು ಲೇಕ್ಕಿಸದೆ ಬಂದ ಉದ್ದೇಶ ಪೂರ್ತಿಗೊಳಿಸಿ ಹೊರಟುಬರಬೇಕು.

ಸೇಃ:- ಸರಿ. ಹಾಗೆಯೇ ಮಾಡೋಣ; ಆದರೆ ಅವನಿರುವ ಸ್ಥಳವನ್ನು ಶಿವರಾಯನು ಹೇಳಿದಂತೆ ಹುಡುಕಿತೆಗೆಯಲು ಈ ರಾತ್ರಿ ಸಾಧ್ಯವಾದಿತೇ? ಅಥವಾ ಇಡೀ ರಾತ್ರಿಬೀದಿ ಬೀದಿಗಳಲ್ಲೇ ಅಲೆದಾಡಿ, ಬರಬೇಕಾದಿತೇ?

ಆಃ- ಭೇ! ಭೇ! ಹಾಗೇಕೆ? ನಿನ್ನನ್ನು ನೆಟ್ಟಿಗೆ ಅವನಿದ್ದಲ್ಲಿಗೇ ಕರೆದೊಯ್ದರೆ ಸರಿಯಲ್ಲವೇ?

ಸೇಃ:- ಹ್ಯಾಗೆಂದರೇನು? ನಿಮಗೂ ಅಲ್ಲಿಗೆ ಹೋಗುವ ಅಭ್ಯಾಸ ಉಂಟೇನು? ಯಾರನ್ನು ಕಾಣಲು? ರಾಮದಾಸನನ್ನೇ ಅಥವಾ.....

ಆಃ- ಧೂ! ನಾನು ಅಂಥಕ ಸ್ಥಳಗಳನ್ನು ಸಂದರ್ಶಿಸುವೇನೆಂದು ಎಣಿಸುವಿರಾ? ಶಿವರಾಯರು ಕೊಟ್ಟ ವಿಳಾಸದ ಸಹಾಯದಿಂದ ಸುಲಭವಾಗಿ ಕಂಡುಹಿಡಿಯಬಹುದು. ಅಲ್ಲದೆ ರಾಮದಾಸನು ಆ ಭವನದ ಮೇಟ್ಟು ಲುಗಳಲ್ಲಿ ನಿಂತು ಮೇಲೆ ಮೂರನೆಯ ಅಂತಸ್ತಿನ ಕಡೆಗೆ ನೋಡುತ್ತಿರುವದನ್ನು ನಾನೋಮೈಕಂಡಿರುತ್ತೇನೆ; ಆದರೆ ರಾಮದಾಸನು ಅಲ್ಲಿಯೇ ಕಾಯಂ ಆಗಿದ್ದಾನೆಂಬ ಸಂಗತಿಯು ನೂತ್ರಿಸಿದ್ದಿಲ್ಲ. ಹೀಗಿರುವಾಗ ಅನನನ್ನು ಹುಡುಕಿ ತೆಗೆಯುವದು ಅಷ್ಟೇನೂ ಕಷ್ಟವಲ್ಲ.

ಸೇಃ:- ಆ ಭವನವು ಸ್ವೀಯರ ಕೂಟದ ವಾಸಸ್ಥಳ
ವೆಂದು ನಿನಗೆ ಹೇಗೆ ತಿಳಿಯಿತು?

ಆ:- ಹೇಳಲು ನಾಚಿಕೆಯಾಗುತ್ತದೆ. ಮಿತ್ತಾ ಒಮ್ಮೆ
ನಾನು ಆ ದಾರಿ ಹಿಡಿದು ಬರುತ್ತಿರುವಾಗ ರಾಮದಾಸನು
ಮೇಲೆ ಹತ್ತುವದನ್ನು ಕಂಡಿದ್ದೆ. ಆವನು ಎಲ್ಲಿಗೆ ಹೋಗು
ತ್ತಿರುವನೆಂದು ತಿಳಿಯಲು ಅವನನ್ನು ಬೆನ್ನಟ್ಟಿಕೊಂಡು
ನಾನೂ ಆ ಅಂತಸ್ತಿನ ಮೇಲೆ ಪರಿದೆನು. ರಾಮದಾಸ
ಕೋಣಿಗೆ ಸೇರಿದ. ಯಾವ ಪುಣ್ಯದಿಂದಲೋ ಬಾಗಿಲು
ತೆರೆದೇ ಇತ್ತು. ನಾನೂ ಕೂಡಾ ಒಳಗೆ ಹೊಕ್ಕು ಬೇಕು
ಬೇಕಂತಲೇ ರಾಮದಾಸನೋಡನೆ ಏನೇನೋ ಸ್ವಲ್ಪ
ವಾತನಾಡಿ ಅಲ್ಲಿಯ ವಿಚಾರವೆಲ್ಲವನ್ನೂ ತಿಳಿದೆ. ಅಷ್ಟ
ರಲ್ಲಿಯೇ ಬಿಸಿ-ಬಿಸಿ ಕಾಫಿ ತಿಂಡಿ ಬಂತು. ನಾನೋಬ್ಬ
ಹೊಸ ಗಿರಾಕಿಯೆಂದು ಆ ಭೂತಗಳು ಎಣಿಸಿದ್ದ ರೇನೋ ತಿಳಿಯದು.. ಅದಾವುದನ್ನೂ ಸ್ವೀಕರಿಸದೆ ನಾನು ಅಲ್ಲಿಂದ
ಹೊರಗೆ ಬಂದೆ. ರಾಮದಾಸನ ಮುಖವೆಂಬುದು ಬಿಸಿ
ಲಿನ ಬೇಗಿಗೆ ಬೆಂದ ಚಿಗುರೆಲೆಯಂತೆ ಬಾಡಿಹೋಗಿತ್ತು.
ಅತನು ತನ್ನ ವಿಚಾರವನ್ನು ಉರಿಗೆ, ತಾಯಿ-ತನ್ನನಿಗೆ
ತಿಳಿಸಬೇಕುದೆಂದು ಆ ದಿನ ರಾಮದಾಸನಿಗೆ ಹೋಳಿದರ
ಬಹುದು. ಅದರಿಂದಲೇ ನಾನು ನಿನಗೆ ರಾಮದಾಸನ
ವಿಷಯ ಬರೆಯಲು ಕಾರಣನಾದೆ. ತದ ನಂತರ ರಾಮ
ದಾಸನು ನನ್ನ ದೃಷ್ಟಿಗೆ ಬೀಳಲೇ ಇಲ್ಲ. ನಾನಾದರೂ ಆವ
ನನ್ನ ಹುಡುಕುವ ಯೋಚನೆಗೆ ಹೋಗಲಿಲ್ಲ.

ಸೇಃ-ಮಿತಾ, ಒಳ್ಳೆಯ ಉಪಕಾರ ಮಾಡಿನೆ, ಇವು ಉಪಕಾರವನ್ನು ಜನ್ಮ ಜನ್ಮಾಂತರಕ್ಕೂ ಮರೆಯುವಂತಿಲ್ಲ. ಸೀನು ಕಾಗದ ಬರೆಯುದ್ದಿದ್ದರೆ ನಾನು ಆತನಿಗೆ ಮತ್ತೆಹಣ ಕಳುಹಿಸುತ್ತಿದ್ದೆ; ಆದರೆ ದೇವರ ದಯೆಯಿಂದ ನಾನು ಕಷ್ಟಪಟ್ಟು ಗಳಿಸಿದ ಹಣವು ವ್ಯಘಾತಾಗುವದನ್ನು ಸಿಲ್ಲಿಸಿದೆ. ತನ್ನ ಪತ್ರದಲ್ಲಿ ತಿನ್ನಲು ಅನ್ನವಿಲ್ಲ. ಹೊಟ್ಟೆಗಿಲ್ಲದೇ ನರಭೂತೀನೇ. ಚೈವದಕ್ಕೆ ಖಚಾರಯ್ತು. ಹೀಗೆ ಅಲ್ಲ ಸಲ್ಲದ ನೆವನನ್ನು ಹೇಳಿ ನನ್ನಿಂದ ಹಣ ಹೀರಿಕೊಂಡ. ನಮ್ಮ ದಯಾಪರಾದ ತಾಯಮ್ಮನವರು ಪ್ರತಿ ಪತ್ರದಲ್ಲಿ ಕೇಳಿದಷ್ಟು ಹಣವನ್ನು ಕಳುಹಿಸಿ ಇಂದು ಈ ಅವಮಾನಕ್ಕೆ ಕಾರಣವಾಗಬೇಕಾಯಿತು.

ಅಃ-ನಾನು ಪತ್ರಬರೆದ ಮೇಲೆಯೂ ನಿಮ್ಮ ತಾಯಿಯಿಂದ ಹಣ ಬಂದಿರುತ್ತದೆಂಬದನ್ನು ನಾನು ಕೇಳಿರುವೆನು. ಅವರಿಗೆ ನನ್ನ ಮೇಲೆ ವಿಶ್ವಾಸ ಹುಟ್ಟಲಿಲ್ಲವೇ?

ಸೇಃ-ಅದನ್ನು ಹೇಳಿ ಫಲವಿಲ್ಲ. ನಮ್ಮೂರ ಹೆಂಗಡಿಗೆ ಹಣದ ಅಭಾವವಿಲ್ಲ. ಅವರು ಯಾವುದಕ್ಕೂ ಹಿಂಜರಿಯುವವರಲ್ಲ. ಮಗನ ಪತ್ರ ಬಂತೆಂದರೆ ಸರಿ. ಹಣ ಕಳುಹಿಸುವ ಯೋಜನೆಗೆ ಪ್ರಾರಂಭವಾಗುವದು. ಹಣ ವಿಲ್ಲದಿದ್ದರೆ ಆಭರಣಗಳನ್ನಾದರೂ ಮಾರಿ ಹಣ ಕಳುಹಿಸಿದಿದ್ದರೆ ಅವರಿಗೆ ನಿದ್ರೆ ಹತ್ತುವದಿಲ್ಲ. ಇದರಿಂದಲೇ ಅವನು ಇಂದು ಪರಸ್ಪರೀಯರೊಡನೆ ಸೇರಿಕೊಂಡು ನಮ್ಮ ಕುಟುಂಬಕ್ಕೇ ಕಳಂಕನನ್ನು ತಂಡೊಡ್ಡಿರುವನು. ಇಂಥ

ದುರ್ವಾಡತೆಯಿಂದ ಜೀವನ ಮಾಡುವದಕ್ಕಿಂತ ತಳಸಿಗದ ಗುಂಡಿಗೆ ಹಾರಿ ಪ್ರಾಣತಾಙ್ಗ ಮಾಡುವದೇ ಏಹಿತ.

ಆ:-—ಮತ್ತೇನು ಮಾಡಲಾಗುತ್ತಿದೆ? ಅವನು ಹೇಗೂ ಉರಿನ ಆಶೆ ಬಿಟ್ಟು ಬಿಟ್ಟುದ್ದಾನೆ. ಮತ್ತೆ ನಿಮು ಗೇನು ಆಶೆ? ಆತ ಎಂದಿನಿಂದ ತಾನು ಪರರೋಡನೆ ಸೇರಿ ಪರಸ್ತಿಯರಲ್ಲಿ ತನ್ನ ಮನಸ್ಸನ್ನ ನೆಟ್ಟಿರುವನನ್ನೇ ಅಂದಿ ನಿಂದ ನಿಮ್ಮೆಲ್ಲರನ್ನೂ ನಂರೆತು ಬಿಟ್ಟುದ್ದಾನೆ. ಇನ್ನು ನಿಮ್ಮ ಕೆಲಸವೆಂದರೆ ಇಲ್ಲಿಯ ವರೆಗೆ ಬಂದದ್ದಕ್ಕೆ ರಾಮದಾಸ ನನ್ನ ಶಾಷ್ಟೇಬೇಕು. ಅದೊಂದನ್ನು ತೀರಿಸಿದರೆ ನನಗೆ ಮತ್ತೆ ಅವನ ಯೋಚನೆಯೇ ಇಲ್ಲ.

ಸೇಃ- ಸರಿ. ಈಗ ಹೋಗೋಣ. ಇಲ್ಲಿಯೇ ಫಂಟಿ ಎಂಟಾಯ್ತು. ಬೇಗನೆ ಉಟ ತೀರಿಸಿ ಹೊರಡಲು ಸಿದ್ಧ ದಾಗುವಾ, ಎಂದು ಹೇಳಿ ಅಲ್ಲಿಂದ ನುನೆಗೆ ಹೋದರು.

ಪರಿಚ್ಯೇ ಏದ ಇ

ಸೇಕರಾದಿಗಳು ರಾತ್ರಿಯ ಉಟ ತೀರಿಸಿ ಉಡುಪುಗಳನ್ನು ಧರಿಸಿ ಹೊರಟರು. ಸೇಕರನನ್ನು ಕಂಡರೆ ಗುರ್ತ ಸಿಗಲಾರದು. ಇಬ್ಬರೂ ಕೈಯಲ್ಲಿ ಒಂದೊಂದು ಬೆತ್ತ ವನ್ನು ಹಿಡಕೊಂಡಿದ್ದರು. ರಾಜರಸ್ತೇಯನ್ನು ದಾಟ ಒಂದಃ ಕ್ಷಿಕ್ಕು ಬೀದಿಯನ್ನು ಹಿಡಿದರು. ಸುಮಾರು ಅಧ್ಯ ಮೈಲು ಮುಂದುವರಿಸಿದ ವೇಲೆ ಇನ್ನೊಂದು ಬೀದಿಗೆ ಶಾಲಿ

ಟ್ಟರು. ಸೇಕರಸಿಗೆ ಬೀಜಾರ ಹಿಡಿಯಿತು. ಅಲ್ಲಿಗೆ ಹೋಗುವದೇ ಬೀಡವೆಂದು ತೋರಿತು; ಆದರೆ ಆನಂದನು ಸರಾಗ ವಾಗಿ ಮುಂದುವರಿಯಾತ್ತ ಇದ್ದನು. ಇವರಿಬ್ಬರ ವೇಷ ಭೂಷಣಗಳಿಂದ ಇವರು ಐರೋಪ್ಯರಂತೆ ಕಾಣುತ್ತಿದ್ದರು. ಅವರಲ್ಲಿ ಸೇಕರನೇ ಯೋಗ್ಯನೂ ಸುಂದರನೂ ಆಗಿದ್ದನು. ಮಡಿಯ ಕೋಟಿ, ಪೇಟಿ, ಕಷ್ಟವಣದ ಬೂಟ್ಟಿಗಳು, ಶುಭ್ರವಾದ ಕಾಲರಿನ ಎಡೆಯಿಂದ ಹೊರಬಿದ್ದಿ ಅಂದಚಂದವಾದ ಟ್ವಾ, ಬೆಳದಿಂಗಳಲ್ಲಿ ಚೆನಾವ್ಯಗಿ ಪ್ರಕಾಶಿ ಸುತ್ತಿರುವ ಬೆತ್ತು, ಉದ್ದವಾದ ಶರೀರದ ಮೇಲುಗಡೆ ಚಂದ್ರನಂತೆ ಸುಂದರವಾದ ಮುಖಮಂಡಲ, ಯಾವನದ ಉಬ್ಬಿದ ಕೆನ್ನೆಗಳು, ಕಮಲದಂತೆ ಕಣ್ಣಗಳು, ವಿಶಾಲ ವಾದ ಹಕ್ಕಿ ಇವೆಲ್ಲವನ್ನೂ ನೋಡಿದರೆ ರಾಮದಾಸನಿಗೆ ಪರಿಚಯವಾಗದಿಷ್ಟೇ ಅಲ್ಲ, ಈ ಉರಲಿದ್ದರೆ ಆವನ ತಾಯಮ್ಮನವರಿಗೂ ಪರಿಚಯವಾಗದು. ಅಂತಹ ವಿಶೇಷ ರೂಪ ಧರಿಸಿಕೊಂಡು ಇಬ್ಬರೂ ಒಂದೇ ಪ್ರಕಾರವಾಗಿ ಮುಂದುವರಿಯುತ್ತಿದ್ದರು. ಸ್ವಲ್ಪ ದೂರದಲ್ಲಿ ಮೂರಂತ ಸ್ತಿನ ಭವನವೊಂದು ಕಂಡಿತು. ವಿದ್ವಾತ್ ದೀಪಗ್ರಳಿಂದ ಭವನವೆಲ್ಲ ಘಳಘಳಿಸುತ್ತತ್ತು. ಆನಂದನು ನೆಟ್ಟಿಗೆ ಆ ಭವನ ನದ ಬುಡಕ್ಕೆಹೋದನು. ಮಾಡಿಗೆ ಹೋಗುವ ಮೆಟ್ಟೆಲು ಗಳನ್ನು ಪರಿದ. ಸೇಕರನ ಮನಸ್ಸು ಹಿಂದೆ ಎಳೆಯಿತು. ಅವನು ನೋಡಲು ಮೆಟ್ಟೆಲಲ್ಲಿಯೇ ನಿಂತು ಹಿಂದೆ ನೋಡಿದ. ಮೇಲೆ ನೋಡಿದ. ಮೇಲೇರಲು ಮನಸ್ಸು ಒಡಂ

ಬಡಲಿಲ್ಲ. ಆನಂದನು ಸುಮಾರು ಹತ್ತು ವೇಟ್ಟುಳಗಳನ್ನು ಪರುವವರೆಗೂ ಸೇಕರನು ಅಲ್ಲಿಯೇ ಇದ್ದ. ಆಷ್ಟರಲ್ಲಿ ಆನಂದನು ಫಕ್ಕನೇ ಹಿಂದೆ ನೋಡಲು ಸೇಕರನು ಕೆಳಗೆ ನಿಂತು ಮೇಲೆ ನೋಡುತ್ತಿದ್ದದ್ದನ್ನು ಕಂಡು ಮೇಲೆ ಕರೆದ. ದಾಷ್ಟಿಣ್ಯದಿಂದ ಹೇಗೆನೇ ಮೇಲೇರಿದ. ಮೂರನೇ ಅಂತಹಿನಲ್ಲಿ ಬಹು ರಮ್ಯವಾಗಿ ಹಾವೋಽಸಿಯಂ ಕೇಳುತ್ತು. ಹಾಷ್ಯ ವಿನೋದಗಳು ಬಹಳವಾಗಿದ್ದವು. ನೆಲ ವೆಲ್ಲಾ ಕುಂಣಿಯುವ ರಭಸದಿಂದ ಅಲುಗಾಡುತ್ತಿತ್ತು. ಇದನ್ನೆಲ್ಲ ನೋಡಿ ಸೇಕರನ ಮನಸ್ಸು ಕಳವಳಗೊಂಡಿತು. ತಾನು ಆದೇಕೀ ದುಷ್ಪಸ್ಥಿತಿ ಬಂದು ಬಿಟ್ಟೇ? ಎಂದು ಹಶ್ಚಾತಾಪಪಟ್ಟು; ಆದರೆ ಆನಂದನ ಒತ್ತಾಯಿದಿಂದ ಮೇಲೇರಲೇ ಜೇಕಾಯ್ತು. ಒಳಗಡೆ ಒಡ್ಡೊಂದಿಗೆ ನಡೆಯುತ್ತಾ ಇತ್ತು. ಇವರು ಬಾಗಿಲ ಬಳಿಗೆ ಬಂದು ಮುಟ್ಟಿದರು. ಬಾಗಿಲ ಹೊರಗಡೆ ಒಂದು ವಿದ್ಯಾದ್ವೀವವು ಉರಿಯುತ್ತಿತ್ತು. ಆದರ ಕೆಳಗೆ ಒಂದು ಚೋಡು ಮಿನುಗುತ್ತು. ಆನಂದನ ದೃಷ್ಟಿಯು ಆ ಕಡೆಗೆ ತಿರುಗಲೇ ಇಲ್ಲ; ಆದರೆ ಸೇಕರನು ಅಲ್ಲಿಗೆ ಸೇರುತ್ತಲೇ ಜೋಡಿಸಿನ ಕಡೆಗೆ ಆತನ ದೃಷ್ಟಿ ನಟ್ಟಿತು. ಒಂದರಿಂದುಸಲ ಈದಿದ. ಆಫ್ ವಾಗಲಿಲ್ಲ. ಆದರಲ್ಲಿ ಸ್ವಿನ್ಯಂಗ್ ಬಾತ್ ರಜವ್ ಎಂದು ಬರೆದಿತ್ತು. ಆದರ ಕೆಳಗೆ ಪಾಟೆನರ್ನು:- ಪಾವತಿ ಎಂದ್ ಚಂದ್ರಾವತಿ ಎಂದಿತ್ತು. ಸೇಕರನಿಗೆ ವೋದಲಿನ ಹಂಗ್ರೀಯ ಆಫ್ ವಾಗಲಿಲ್ಲ. ಕ್ಷಾನೆಗೆ ಆನಂದನೋಡನೆ ವಿಚಾರಿಸಿದ.

ಅನಂದನು ಅದನ್ನು ನೋಡಿ ತಕ್ಷಯಗೊಂಡು ನಾನು ಇಲ್ಲಿಗೆ ಎರಡುಸಲ ಬಂದೆನಾದರೂ ಈ ಬೋಡಿನ ಕೆಡೆಗೆ ನನ್ನ ದೃಷ್ಟಿ ಹೋಗಿದ್ದಿಲ್ಲವಲ್ಲ! ಎಂದನು. ಅವನೂ ಚೆನ್ನಾಗಿ ಈದಿ ಅಥ್ರ ತೀಳಿದುಕೊಂಡನು. ಅಥ್ರವನ್ನು ಸೇಕರನಿಗೂ ಸವಿಸ್ತರವಾಗಿ ಹೇಳಿದನು. ಇವರು ಸಂಭಾಷಣೆ ಮಾಡುತ್ತಿರುವಾಗಲೂ ಒಳಗಿರುವವರಿಗೆ ಎಚ್ಚರ ವಾಗಲೀಲ್ಲ. ಅವರ ಗದ್ದಲದಲ್ಲಿ ಇವರ ಅಲ್ಲ ಮಾತಿನ ಶಬ್ದಾವರಿಗೆ ಕೇಳಿಸಲೇ ಇಲ್ಲ. ಅನಂದನು ಬಾಗಿಲನ್ನು ತಪ್ಪಿ ಬಾಗಿಲು ತೆರೆಯಿರಿ; ಎಂದು ಗಟ್ಟಿಯಾಗಿ ಕೂಗಿದ. ಅದೂ ಆವರಿಗೆ ಕೇಳಿಸಲ್ಲ. ಅವರೆಲ್ಲರೂ ಅನಂದಸಾಗರದಲ್ಲಿ ಮುಳುಗಿದ್ದರು. ಪ್ರಾನಃ ಗಟ್ಟಿಯಾಗಿ ಬಾಗಿಲು ಬಡೆದು ಮೊದಲಿನಂತೆಯೇ ಕೂಗಿದ. ಶಬ್ದವೆಲ್ಲವೂ ನಿಶ್ಚಯಿತ ವಾಯ್ತು. ಚೆಂದಾರವತಿ ಮತ್ತು ಪಾರ್ವತಿಯರಿಗೆ ಗಾಬರಿ ಯಾಯ್ತು. ರಾಮದಾಸನ ಹೃದಯದಲ್ಲಿ ಗಡಗಡ ಎಂದು ಜೋರಾಗಿ ಬಡಿಯಲಾರಂಭಿಸಿತು. ಪಾರ್ವತಿಯು ಬಾಗಿಲ ಬಳಿಗೆ ಬಂದು ಯಾರವರು? ಎಂದು ಕೇಳಿದಳು. ಯಾರಾ ದರೇನು? ನಾನು. ಬಾಗಿಲು ತೆರೆಯುವದು ನಿನ್ನ ಕೆಲಸ.

ಪಾರ್ವತಿ:-ನಾನುಂದರೆ ಯಾರು? ಸುರೀಂದ್ರರೀಳಿ?

ಆ:-ಅಬ್ಬಬ್ಬಿ! ದೇವರೇ! ಆ ಜಿಬ್ಬು ಮುದುಕನು ಕೂಡಾ ಇಲ್ಲಿ ನಿನ್ನನ್ನು ಸಂದರ್ಶಿಸಲು ಬರುತ್ತಾನೆಯೇ? ಹಾ! ದೇವ! ಹಣವಿದ್ದರೆ ಮುದುಕನನ್ನಲ್ಲ ಅವನಿಗಿಂತಲೂ ಮಿಗಿಲಾದ ವ್ಯಧಿರನ್ನಿಂದರು ಮೋಸಗೊಳಿಸುವರು.

ಪಾ:- ಮತ್ತಿರು ಹಾಗಾದರೆ? ಜಗದೀಶರೇನಾ?

ಅ:- ಯಾರು? ಜಗದೀಶನು ಇಲ್ಲಿಗೆ ಬರುತ್ತಾನೆಯೆ? ತಿವ! ತಿವ! ಮತ್ತೀನು ಉಳಿಯಿತು? ಸಗ್ಗದ ಮನಯ ಅ ಸಾಹುಕಾರನೂ ನಿಮ್ಮನ್ನ ಕಾಣಲು ಬರುತ್ತಾನೆಂದರೆ ನನಗೆ ಅದೊಂದು ಆಶ್ಚರ್ಯವೇ ಸರಿ!

ಪಾರ್ವತಿ ಇದನ್ನೆಲ್ಲ ಕೇಳಿ ಹೆದರಿಕೆಯಿಂದ ಹಿಂದೆ ಸರಿದು, ಚಂದ್ರಾವತಿಗೆ ತಿಳಿಸಿದಳು. ಚಂದ್ರಾವತಿಯೂ, ಪಾರ್ವತಿಯೂ ಇಬ್ಬರೂ ಬಾಗಿಲ ಬಳಿಯಿಂದ ಒಳಗೆ ಬಂದು ನಿಂತು, ಮುಂದೇನು ಮಾಡುವದೆಂಬದನ್ನು ತಿಳಿಯದಾದರು. ರಾಮದಾಸನ ಆರಳಿದ ಮುಖವು ಸೂರ್ಯಾಸ್ತದ ಕೆಮಲದಂತೆ ಬಾಡಿಹೋಗಿತ್ತು. ಮೈಯೆಲ್ಲಾ ನಡುಗುತ್ತಿತ್ತು. ಕುಟುಂಬ ನೇಲಿಂದ ಎದ್ದು ಅಶ್ವಿತ್ತ ಶುಡಾಡುತ್ತಿದ್ದನು. ಚಂದ್ರಾವತಿಯು ಧೈರ್ಯ ಗೊಂಡು ಹೆಸರನ್ನು ತಿಳಿಸಿದ್ದರೆ ಬಹಳ ಉಪಕಾರ ವಾಗುತ್ತಿತ್ತು, ಎಂದಳು.

ಅ:- ಇಲ್ಲಿಗೆ ಬಂದದ್ದು ಸಾಲದೇ? ಇನ್ನು ಹೆಸರು ಬೇರೆ ಹೇಳಬೇಕೇ?

ಚ: - ಹೇಳಿದರೇನು ಕೇಡು ಸಾಮಾನ್ಯಾ?

ಸೇ: - ಹೇಳಿದಿದ್ದರೇನು ಕೇಡು?

ಅ:— ಒಮ್ಮೆ ಬಾಗಿಲು ತೆರೆದರೆ ಬರೇ ಹೆಸರಲ್ಲ, ಇಡೀ ದೇಹವೇ ಕಾಣುವದಿಲ್ಲವೇ?

ಪಾ:— ಅದೆಂದೂ ಸಾಧ್ಯವಿಲ್ಲ.

ಸೇಃ—ಸಂಧ್ಯೈದೆಯೋ ಇಲ್ಲವೋ ಎಂಬದನ್ನು ನಾನು ನೋಡುತ್ತೇನೆ. ನೀನು ಬಾಗಿಲು ತೆರೆಯದಿದ್ದರೆ ನಾನು ತೆಗೆಯಿಸುತ್ತೇನೆ. ಯಾರಾಷ್ಟರನೆಷ್ಟೇ ಮೋಸಗೊಳಿಸಿ ಒಳಹಾಕಿ, ಆವರಿಂದ ಹಣ ಸುಲೈದು ಸೋಕ್ಕಿಹೊಗಿದ್ದೀರಲ್ಲವೇ? ಸುಮ್ಮನೆ ಬಾಗಿಲು ತೆರೆಯದಿದ್ದರೆ ನಿನ್ನನ್ನ.... ಎನ್ನವಷ್ಟು ಅನಂದನು ಸೇಕರನ ಬಾಯಿಗೆ ಕ್ರೈಡಿಡು ಮುಮ್ಮಾತನ್ನು ತಡೆದು ಸಮಾಧಾನಪಡಿಸಿದನು. ಸೇಕರನ ತಲ್ಲಿಗೆ ವಿಷವೇರಿತು. ಕೊರವನ್ನು ತಡೆಯಲಾಗಲಿಲ್ಲ. ಆದ್ದರಿಂದ ಅಂತಹ ಕರಿಣ ಮಾತನ್ನು ಆಡಲು ತೊಡಗಿದನು. ಪಾರ್ವತಿಯ ತಲೆಗೆ ಸಿಡಿಲು ಬಡಿದಂತಾಯ್ತು. ಹೆದರಿಕೆಯಿಂದ ಚಂದ್ರತ್ವವತಿಯನ್ನು ಅಷ್ಟಿರೊಂಡು ಹಿಂಡೆ ಎಳೆದಳು. ಅವ್ಯಾರಲ್ಲಿ ತಡೆಯಲಾರದ ಕೊರದಿಂದ ಸೇಕರನು:-ಬಾಗಿಲು ತೆರೆಯಲು ಆಗುವದಿಲ್ಲವೇ? ಎಂದನು.

ಚಂ:—ಇಲ್ಲಿಗೆ ಬಂದ ಉದ್ದೀಕನನ್ನು ಹೇಳಿದ ವಿನಿ: ಬಾಗಿಲು ತೆಗೆಯುವದು ನಮ್ಮ ಕರ್ತವ್ಯವಲ್ಲ.

ಸೇಃ—ಉದ್ದೀಕವೇ? ಹೆಂಡತಿ ಮಕ್ಕಳನ್ನೂ, ತಾಯಿ-ತಮ್ಮನ್ನೂ ಬಿಟ್ಟು, ಕಿಸೆಯಲ್ಲಿ ಹಣ ತುಂಬಿ ಕೊಂಡು ಯಾವ ದೊಡ್ಡ ದೊಡ್ಡ ಸಾಹುಕಾರರು ಸಹಾ ಇಲ್ಲಿಗೆ ಬರುವರೋ ಅದೇ ನಮ್ಮ ಉದ್ದೀಕ.

ಪಾ:—ಹಾಗಾದರೆ ನಮ್ಮನ್ನು ಕರಿಣವಾದ ಮಾತುಗಳಿಂದ ಹೆದರಿಸಿದುದೇಕ?

ಸೇಃ—ಬಾಗಿಲು ತೆರೆಯದಿದ್ದರೆ ಮತ್ತೀನು ಮಾಡ

ಬೇಕು? ಹಾಗಾದರೆ ಈಗಲಾದರೂ ಬಾಗಿಲು ತೆರೆಯು
ಬಹುದೇ?

ಚಂದ್ರಾನತಿ ಪಾರ್ವತಿಯರಿಗೆ ಬಾಗಿಲು ತೆರೆ
ಯಲು ಧೈಯರ ಸಾಕಾಗಲಿಲ್ಲ. ಆ ಮಧ್ಯರಾತ್ರಿಯ ಸಮ
ಯದಲ್ಲಿ ಇಂಥ ಕರಿಣ ನೂತನನ್ನು ಆಡುವಂತಹ ಗಿರಾಕೆ
ಗಳನ್ನಾಗಲೀ ಅಪ್ತ ಮಿಶ್ರರನ್ನಾಗಲೀ ಒಳಗಡೆ ರಾಮ
ದಾಸನಿದ್ದ ಕಾರಣ ಒಳಗೆ ಪ್ರವೇಶಿಸಿದ್ದಾರದು ಆವರಿಗೆ
ಸರಿತೋರಲಿಲ್ಲ. ಅದ್ದರಿಂದ ಆವರಿಬ್ಬರೂ ಹಿಂದುಗೂಡಿ
ಗುಣಗುಟ್ಟುತ್ತಾ ಮಾತನಾಡುತ್ತಿದ್ದರು. ಸೇಕರನಿಗೆ
ನಿಂತು ನಿಂತು ಸಾಕಾಗಿ ಹೊಗಿತ್ತು. ಈ ಹೆಂಗಸರ
ಮಾತುಗಳನ್ನು ಕೇಳಿಯಂತೂ ಕೊಂಡ ತಲೆಗೇರಿತ್ತು.
ಷ್ವನ್ಃ ಮಾತನಾಡಲು ಹಕ್ಕನ್ನಿಂದನು.

ಸೇಃ—ಎಲೇ ಪಾಪಿಗಳೇ, ಬಾಗಿಲು ತೆಗೆಯಿರಿ.

ಅನಂದನು ಸೇಕರನಿಗೆ ಅದೇವೋಽ ಸಮಾಧಾನ
ಹೇಳಿ ಸುಮ್ಮನಿರಿಸುತ್ತಿದ್ದನು. ತಾವು ಬಂದ ಉದ್ದೇಶ
ವನ್ನು ಪೂರ್ಣಸುವ ಬಗೆ ಹೇಗೆಂದು ಆನಂದನು ಚಿಂತಿಸು
ತ್ತಿದ್ದನು.

ಆಃ—ಎಲೇ, ಬಾಗಿಲು ತೆರೆ. ನನ್ನ ಮಿಶ್ರನು ಇಲ್ಲಿ
ಒಳಗಡೆ ಇರುವನು. ಆವನೊಂದಿಗೆ ಸ್ವಲ್ಪ ಕೆಲಸವಿದೆ.
ನಾವೇನೂ ಇಲ್ಲಿ ನಿಲ್ಲಿತಕ್ಕವರಲ್ಲ. ಏದೇ ನಿಮಿಷಗಳಲ್ಲಿ
ಇಲ್ಲಿಂದ ಹೂರಢುತ್ತೇನೆ.

ರಾಮದಾಸನ ಜೀವ ಹಾರಿದಂತಾಯ್ತು. ನನ್ನನ್ನು

ತೇ ಮಧ್ಯ ರಾತ್ರಿ ಕಾಲದಲ್ಲಿ ಹುಡುಕಿ ಬಂದವರು ಯಾರಾ ಗಿರಬಹುದು? ನನ್ನಿಂದ ಅವರಿಗೆ ಸಲ್ಲಿತಕ್ಕೆ ವಿಷಯ ವಾವುದು? ಎಂದೆಲ್ಲಾ ಯೋಚಿಸಹತ್ತಿದನು. ಹೊರಗಿನ ವನು ಹಾಗೆಂದ ಕೂಡಲೇ ಅವನು ಇಲ್ಲಿಲ್ಲವೆಂದು ತಿಳಿಸಿರಿ, ಎಂದು ಆಚ್ಚಾ ಪಿಸಿದನು. ಆದರಂತೆಯೇ ಚಂದ್ರಾವತಿಯು ಬಾಗಿಲು ಬಳಿ ಬಂದು- ರಾಮಧಾಸನು ಇಲ್ಲಿ ಇಲ್ಲ, ಎಂದಳು. ರಾಮಧಾಸನು ಒಳಗಡೆ ಖಂಡಿತವಾಗಿಯೂ ಇರುತ್ತಾ ಶೇಂದು ಆನಂದನಿಗೂ ಸೇಕರನಿಗೂ ತಿಳಿದಿತ್ತು. ಇಲ್ಲ ಎಂಬ ಉತ್ತರ ಬಂದ ಕೂಡಲೇ ಸೇಕರನು ಕೆಂಪೇರಿದನು.

ಸೇ:— ಇಲ್ಲವೆಂದರೇನು? ರಾಮಧಾಸನು ಒಳಗಡೆ ಇದ್ದೂ ಇಲ್ಲವೆನ್ನು ತೀರ್ಯಾ! ಅಪಸ್ಯಾರಿ! ನಿನ್ನ ಜಾಣತನೆ ಇಲ್ಲಿ ಬೇಡ. ನನ್ನೊಡನೆ ನಿನ್ನ ಬೇಳೆ ಬೇಯಲಿಕ್ಕಿಲ್ಲ. ಸುಮ್ಮಿನೆ ಬಾಗಿಲು ತೆರೆ; ಇಲ್ಲವಾದರೆ ಈಗಲೇ ಈ ಬಾಗಿಲನ್ನು.... ಎನ್ನ ವಷ್ಟುರಲ್ಲಿ ಕಂಠ ಬಿಗಿದು ಮಾತೇ ಹೊರಡಲಿಲ್ಲ. ಆನಂದನು ಸೇಕರನಿಗೆ ಎಷ್ಟು ಸಮಾಧಾನ ಹೇಳಿದರೂ ಕೇಳಲಿಲ್ಲ. ಈ ಎಲ್ಲಾ ಸಿಟ್ಟಿನ ನಾತುಗಳನ್ನು ರಾಮಧಾಸನೂ ಕೇಳಿದನು. ಅವನು ಭಯದಿಂದ ನಡುಗು ತ್ವಿದ್ದನು. ಪಾರ್ವತಿ-ಚಂದ್ರಾವತಿಯರಿಗೆ ಏನು ಮಾಡಬೇಕೆಂಬುದು ತಿಳಿಯಲಿಲ್ಲ. ಮೂವರೂ ಕೂಡಿ ಬಾಗಿಲ ಬಳಿಗೆ ಬಂದು ನಿಂತುಕೊಂಡರು. ನಾತನಾಡಲು ಯಾರಿಗೂ ಧೈಯರು ಸಾಲಲಿಲ್ಲ. ಹೊರಗಿರುವ ಮಹಾಕಯರು ಬಹುಶ ಐಶ್ವರ್ಯವಂತರಾಗಿರಬಹುದು. ಕಿಸೆಯಲ್ಲಿ ತುಂಬು

ಹಣ ತಂದಿರಬಹುದು. ನಮ್ಮನ್ನು ಕಾಣಬೇಕೆಂಬ ಆತೆಯಿಂದ ಎಷ್ಟೇ ದಾರದಿಂದ ಬಂದಿರಬಹುದು; ಆದರೆ ನಾವು ಅವರನ್ನು ಯೋಗ್ಯವಾದ ರೀತಿಯಲ್ಲಿ ಉಪಚರಿಸಿದಧ್ಯರೆ, ಅವರು ನಿರಾಶರಾಗಿ ಹಿಂತೆರಿಸಿದರೆ ನಮ್ಮ ಲಾಭವೇ ಹಾಳಾಗಿ ಹೋಗುವದು, ಎಂದೆಲ್ಲ ವಿಷಯಗಳು ಪಾರ್ವತಿಯ ಮನಸ್ಸಿನಲ್ಲಿ ಕೂರೆಯುತ್ತಿದ್ದವು; ಆದರೆ ಕೂಡಲೇ ಬಾಗಿಲು ತೆರೆಯಲು ಮಾತ್ರ ಹೆದರಿಕೆಯೂ ಆಗುತ್ತಿತ್ತು. ಆದರೂ ಆಕೆಯ ಮನಸ್ಸು ಅವಳನ್ನು ನಿಲ್ಲಿಸುಡದೆ, ಅವರ ಧನ ಪರೀಕ್ಷೆಯನ್ನು ತಿಳಿಯೋಡಿಸಿದೆ ಭಾವಿಸಿ ಪ್ರಶ್ನಿಸುತ್ತಿಂದಿದಳು.

ಪಾ:- ಪ್ರಿಯರೇ, ಬಾಗಿಲು ತೆರೆಯಲು ಅಡ್ಡಿಯಿಲ್ಲ; ಆದರೆ ನಿವೋಂದಿಗೆ ರೋಕ್ಕಪ್ಪ (ಹಣ) ಬಂದಿರುವನೇ?

ಸೇ:- ಕುಲಗೇಡೀ, ಏನಂದಿ? ಹಣದ ವಿಚಾರ ಸಿನಗೇಕೆ? ಬಾಗಿಲು ತೆರಿ. ಹಣದ ವಿಚಾರ ಆ ಮೇಲೆ.

ಪಾನ್ ತಿಗೆ ಹೆದರಿಕೆಯೂ ಆಗುತ್ತಿತ್ತು; ಇನ್ನೊಂದೆಡೆ ಆತೆಯೂ ಆಗುತ್ತಿತ್ತು. ಉಭಯ ಸಂಕಟಗಳಲ್ಲಿ ಸಿಕ್ಕಬಿದ್ದಳು. ಸೇಕರನೂ ಆನಂದನೂ ಹೊರಗಿಸಿಂದ ಏನೋ ಗುಣಾಗುಟ್ಟುತ್ತ ಮಾತನಾಡುತ್ತಿದ್ದರು. ಇನ ರೇನು ಗುಣಾಗುಟ್ಟುತ್ತಿರುವರೆಂದು ತಿಳಿಯಲು ಪಾನ್ ತಿಯು ಬಾಗಿಲ ಹತ್ತಿರ ಬಂದು ಕಿವಿಗೊಟ್ಟು ಕೇಳುತ್ತಿದ್ದಳು; ಆದರೆ ಒಂದೂ ಅಥವಾಗುತ್ತಿರಲಿಲ್ಲ. ಆಷ್ಟು ರಾಷ್ಟ್ರಾಯೇ ಥಬ್ ಎಂಬ ಶಬ್ದದಿಂದ ಬಾಗಿಲ ಆಗಳಿಯು

ಮೊಳೆಯು ಹಾರಿ ಬಾಗಿಲು ರಭಸದಿಂದ ತೆರೆಯಿತು. ಸೇಕರನು ಕೋಪದಿಂದ ಬಾಗಿಲು ನೂಕೆದ್ದರಿಂದ ಶೀಲು ಹಾರಿತು. ಬಾಗಿಲ ಬಣಿಯಲ್ಲಿ ಸಿಂತು ಕೆವಿಗೂಡುತ್ತು ಲಿದ್ದ ಪಾರ್ವತಿಗೆ ರಭಸದಿಂದ ತೆರೆದ ಕದ ಬಜಿದು ಅವಳನ್ನು ನೇತ್ತೆ ಶೇಡವಿತು. ಜಂದಾರ್ಪತೀ ರಾಮದಾಸರು ಹಿಂದೆ ಶುದ್ಧಿ ಮೂರ್ಖಿ ತರಾಗಿ ಮಂಚದ ಮೇಲೆ ಬಿದ್ದು ಕೊಂಡರು. ಸೇಕರನೂ ಆನಂದನೂ ಒಳಹೊಕ್ಕು ಇವರ ಸ್ಥಿತಿಯನ್ನು ಕಂಡು ಬೇಸತ್ತಾರು. ಮೂರವೂ ಎಚ್ಚರದಲ್ಲಿರಲಿಲ್ಲ. ಬಾಗಿಲು ಭಾಗಿ ಬಿದ್ದು ಬಿಟ್ಟ ಪಾರ್ವತಿಗೆ ಸ್ವಲ್ಪ ವೆಟ್ಟಿಬ್ಬ ಆಗಿರಬೇಕೆಂದು ತಿಳಿದರು. ಸೇಕರನು ಮೇಚಿನ ಬಳಿಗೆ ಸರಿದು ರಾಮದಾಸನ ಕೋಟನ್ನು ಪರಿಕ್ಷೇಸಿದನು. ಕನೆಯಲ್ಲಿ ಬರೇ ಹತ್ತು ರಣಪಾಯಿಯ ಡಂಡೇ ಒಂದು ನೋಟೆ ಮಾತ್ರವಿತ್ತು. ಅದನ್ನು ಅಲ್ಲಿಯೇ ಬಿಟ್ಟು, ಕೋಟಿಯ ಸೌಂದರ್ಯವನ್ನು ನೋಡಲು ತೊಡಗಿದರು. ಬಗೆಬಗೆಯ ಚಿತ್ರಗಳು ಮನುಷ್ಯನಷ್ಟು ಎತ್ತರವಾದ ಕನ್ನಡಿಗಳು ಹಲವು ತರದ ವೇವಗಳಲ್ಲಿ ನಶನ ಮಾಡುತ್ತಿರುವ ಸ್ತ್ರೀಯರ ಭಾವಚಿತ್ರಗಳು ಇವನ್ನೆಲ್ಲಾ ಕಂಡರೆ, ಯಾರು ತಾನೇ ಅಲ್ಲಿ ವಾಸಿಸಲು ಆಶಿಸಲ್ಕಿಲ್ಲ!

ಪರಿಚ್ಯೇ ದ ೧೦

ಸೇಕರನೂ ಆನಂದನೂ ಅಲ್ಲಿಯೇ ಕುಚೀಯ ಮೇಲೆ ಕುಳಿತು ಒಬ್ಬರನ್ನೊಳ್ಳಬ್ಬಾರು ಟಕಮಕವಾಗಿ ನೋಡು

త్రిద్వరు. రామదాస మత్తు ఆ స్త్రీయర ఆనస్తోయన్న
నోఇ ఆనందను బకళ బేసత్తును; ఆదరి సేక
రను హశన్న లియాగిద్దను. షుమారు హత్తు నిమిష
గళ తరువాయ చంద్రవతీగూ రామదాసనిగూ
ఎళ్ళరవాయ్య. చంద్రవతీయు నాచికేండు ఒళ
కోణై సేరిదళు. రామనాసను బాడిద హావినంతే
తలే కెళగే మాడి టురెగణ్ణినింద ఆనందనన్నా,
సేకరనన్నా నోఇఁడుత్రిద్వను. రామదాసను నిద్ర
యింద ఎళ్ళత్తువనంతే మొదలిన సంగతిగళన్నేల్ల
పురేతుబిట్టెద్దను. ఆష్టరల్లి పావతిగూ ఎళ్ళర
వాయ్య. బాగిలు తేరెదిద్దన్న కండా ఆళ్ళయ్యగో●
డళు. చంద్రవతీయన్న కొగిదళు. ఈ మొదలిన
అనధిగళన్న ల్లా మరెతుబిట్టెవళంతే నటిసి, కుంచి
యల్లి యారో మహాపురుషు సందర్భనక్కాగి
బందిరువదన్న కండు. తట్టునే ఎద్దు బాగిలు కీలు
కాశి ఒళ కోణైయన్న సేరిదళు. రామదాస
నొచ్చినే ఆల్లి ఖుటిదను. ఆనందను మేల్లనే రామ
దాసనన్న మాతాడిశతోడగిదను. మాతనాడలు
రామదాససుగేబాయి బరలే ఇల్ల. ఆనందనొందిగి
రువ వ్యక్తియు యారాగిరబముదేంబ విషయవు ఆన
నన్న తడేయితు. పావతి మత్తు చంద్రవతీయరిగే
మొదలిన అనధిగళు మరేతిద్దుపో ఏనోఇ? నిత్యద

ಕ್ರಮ: ದಂತೆ ಬಿಸಿ ಬಿಸಿ ಕಾಫಿ ಮತ್ತು ಬಗೆಬಗೆಯಿ ತಂಡ ತಿನಸುಗಳನ್ನು ಮೇಚಿನ ಮೇಲೆ ತಂದಿರಿಸಿದರು. ಸೇಕರ ನೊಬ್ಬಿನು ಕೋಣೆಯ ಮತ್ತು ಮುತ್ತುಲಲ್ಲಿದ್ದವ ವಿಚಿತ್ರ ಕಾರದ ಚಿತ್ರಪಟಗಳನ್ನು ನೋಡಿ, ಬೊಂಬಾಯಿನಗರದ ಸ್ವರ್ಗವೆಂದರೆ ಇದೇ ಪನ್ನ? ಎಂದು ಆನಂದನೊಡನೆ ಪ್ರತ್ಯೇ ಸಿದ.

ಆ:—ಹೌದು; ಇಲ್ಲಿಯ ಸ್ವರ್ಗವೆಂದರೆ ಇದೇ ಸರಿ. ಮಡದಿ ಮಕ್ಕಳನ್ನೂ, ಮನೆ- ಮರಗಳನ್ನೂ ಬಿಟ್ಟು ಪತ್ತೆ ಯಿಲ್ಲದೆ ಇರುವವರು ಇಲ್ಲಿಯೇ ಇರುತ್ತಾರೆ.

ಸೇ:—ಸರಿ, ಸರಿ. ಹಾಗಾದ್ದರಿಂದಲೇ ನಮ್ಮೀರಿನ ಕೆಲವು ಮೂರ್ಖರು ಇಂತಹ ಶಾಂತಿವಿಲಾಸಗಳಲ್ಲಿ ಹೊರ ಖಾಡುತ್ತಿರುವರು ಈ ಪ್ರಾಣಿಯಂತೆ, ಎಂದು ಆನಂದ ನಿಗೆ ಕಣ್ಣನ್ನೇ ವಾಡಿ ರಾಮದಾಸನ ಕಡೆಗೆ ತನ್ನ ದೃಷ್ಟಿ ತರಿಸಿದನು. ಪಾರ್ವತಿಯೊಬ್ಬಳು ಅನೇಕಾನೇಕ ಬಣ್ಣದ ಹೂಗಳಿಂದ ರಚಿತವಾದ ಹೂಮಾಲೆಯನ್ನು ಕೈಯಲ್ಲಿ ಹಿಡಿದು ನಗುನಗುತ್ತಾ ಮೇಚಿನ ಬಳಿಗೆ ಬಂದಳು. ಇದನ್ನು ಯಾರ ಕೊರಳಿಗೆ ಹಾಕಲಿ? ಎಂದು ವಿನುಶಿಸ ತೊಡಗಿದಳು. ಆನಂದನಿಗಿಂತ ಸೇಕರನೇ ಸೊಬಗಿನಲ್ಲಿ ಹೆಚ್ಚಿನವನು. ಆವಳ ದೃಷ್ಟಿಯೂ ಆವನಲ್ಲಿಯೇ ನಟ್ಟಿತ್ತು. ರಾಮದಾಸನೂ ಆನಂದನೂಮಾತ್ರ- ಕತೆಯಲ್ಲಿ ನಿರತರಾಗಿದ್ದರು. ಸೇಕರನು ಆವರನ್ನೇ ನೋಡುತ್ತ ಮೊಲದಂತೆ ಕೀವಿ ನೆಟ್ಟಿಗೆ ಮಾಡಿ ಎಲ್ಲವನ್ನೂ ಕೇಳುವದರಲ್ಲಿ ಮಗ್ನಿ

ಜಾಗಿದ್ದನು. ಪಾರ್ವತಿಯು ಸೇಕರನ ಕುಚಿರು ೫೦-ಭಾಗದಲ್ಲಿ ಬಂದದ್ದು ಆತನಿಗೆ ಗೋಚರವಾಗಲೇ ಇಲ್ಲ. ಪಾರ್ವತಿಯು ಪ್ರಾಮಾಲೀ ಹಿಡಿದು ೫೧ ದಿಸಿಂದ ತಟ್ಟಿಸೆ ನುಂದೆ ಬಂದು ಸೇಕರನ ಕೊರಡಿಗೆ ಹಾರಿ, ಆಲೀಂಗನೆ ವಾಡಲು ಅವನ ಕೈಯನ್ನು ಹಿಡಿಯುವವ್ಯಾರಲ್ಲಿ ಸೇಕರನ ಜೀವವು ಹಾರಿದಂತಾಯಿತು. ಬಲಗೈಯಲ್ಲಿದ್ದ ಬೆತ್ತು ದಿಂದ ಪಾರ್ವತಿಯ ಕೈಮೇಲೆ ಬಲವಾದ ಪೆಟ್ಟಿನ್ನು ಕೊಟ್ಟು, ಎದ್ದು ನಿಂತು, ಪೂರ್ವಾಲೀಯನ್ನು ಕಿಶ್ತು ತುಂಡು ತುಂಡು ವಾಡಿ ಅವಳ ಮುಖಕ್ಕೆ ಎಸೆವನು. ಸೇಕರನು ಹೊಡೆದ ಪೆಟ್ಟಿಗೆ ಪಾರ್ವತಿಯ ಬಲಗೈಯಲ್ಲಿದ್ದ ಬಣ್ಣ ಬಣ್ಣದ ಸುಮಾರು ಪಳೆಂಟು ಗಾಜಿನ ಬಳೆಗಳು ಟ್ರೀಂ, ಡ್ರೀಂ, ಎಂದು ಹುಡಿಹುಡಿಯಾಗಿ ಕೆಳಗೆ ಬಿಡ್ಡವು. ಆಗ ಕೋವವು ಇಬ್ಬಿರಿಗೂ ತಲೆಗೇರಿತ್ತು; ಆದರೆ ಅದನ್ನೊಂದನ್ನೂ ಲಪ್ಪಿಸದೆ ಪಾರ್ವತಿ ಕೈ ತಿಕ್ಕಿಕೊಂಡು ದೂರ ಸರಿದಳು. ಚಂದ್ರಾವತಿಯು ಇದನ್ನೆಲ್ಲ ನೋಡಿ ನಿಂತಲ್ಲಿಯೇ ಮೇರದಂತಾಗಿದ್ದಳು. ರಾಮದಾಸ ಮತ್ತು ಆನಂದರಿಗೆ ಇದು ತಿಳಿಯಲೇ ಇಲ್ಲ. ಮಾತಿನ ಮಧ್ಯದಲ್ಲಿ ರಾಮದಾಸನು ಕಾಫಿ ಶುಡಿಯಲು ಆಶೇಶಟ್ಟಿನು. ಆನಂದನೂ ಸೇಕರನೂ ಸುಮ್ಮನೆ ಕುಳಿತೆದ್ದರು; ಆದರೆ ರಾಮದಾಸನ ಒತ್ತಾಯುದಿಂದ ಆನಂದನು ಒಂದು ತುಂಡು ಮೀರಾಯಿಯನ್ನೂ ಕಾಫಿಯನ್ನೂ ಕುಡಿದನು. ತಾವೇಕೆ ಕುಡಿಯದೆ ಸುಮ್ಮನೆ ಕುಳಿತಿರುವಿರಿ ಸ್ವಾಮಿ? ಕಾಫಿ ಚಪ್ಪೆಯಾಗು

ತ್ತಿದೆಯಲ್ಲವೇ? ಎಂದಳು ಚಂದ್ರಾವತಿ. ಸೇಕರನು ಅವುಗಳೇ ದರೂ ಶಾಷ್ಟಿ ನ್ಯಾಯ ತಿಂಡಿ-ಶಿನಸುಗಳನ್ಯಾಯ ಎದುರಿನಿಂದ ದೂರ ಸರಿಸಿದನು. ಆ ರಭಸಕ್ಕೆ ಕಾಫಿಯ ಅಧಾರಂ ಈ ಮಗುಣ ಹೋಗಿತ್ತು. ಸೇಕರನಿಗೆ ಕೊನೆನ ಬಂದದ್ದು ಕಾಷ್ಟ ಪಾರ್ವತಿಯ ವರ್ತನೆಗೂ ಕಟ್ಟಿ ಬಿದ್ದು ಇಷ್ಟೆಲ್ಲ ಅನಧ್ಯಗಳು ನಡೆದವು. ಆದ್ದರಿಂದ ಸಹಿಸಿಕೊಂಡು ಇಬ್ಬರೂ ತಟಸ್ಥರಾಗಿದ್ದರು. ಆನಂದನು ವೇದಲೋಮ್ಮೆ ಆದೇ ಸ್ಥಳಕ್ಕೆ ರಾಮುದಾಸನ ಹಿಂದೆ ಹೋದದ್ದರಿಂದ ಚಂದ್ರಾವತಿಗೂ ಪಾರ್ವತಿಗೂ ಆವನ ಬಗ್ಗೆ ಅಲ್ಲ ಸ್ವಲ್ಪ ಪರಿಚಯಪಿತ್ತು. ಆವರೂ ಸರಸವಾಗಿಯಾಗ ಸಲಿಗೆಯಿಂದಲೂ ಆನಂದನೋಡನೆ ಮಾತುಕತೆಯನ್ನು ನಡೆಯಿಸುತ್ತಿದ್ದರು. ಆನಂದನು ಆವರ ಒಳ್ಳೆಲಗದಲ್ಲಿ ಸೇರಿಕೊಂಡನು. ಸೇಕರನೋಬ್ಬನು ಸುಮ್ಮನೆ ಕುಳಿತುಕೊಂಡು ಆವರ ಆಟ, ಸ್ತುಯರ ಮಾತುಕತೆ ಮತ್ತು ವೈಯಾರ, ರಾಮುದಾಸನ ಆವಸ್ಥೆ, ಆನಂದನ ಹುಚ್ಚು ತನ ಇದನ್ನೆಲ್ಲಾ ನೋಡಿ ಕೆರ ಪಡುತ್ತಿದ್ದನು. ಬಂದವರು ರಾತ್ರಿರೂನ್ನು ಅಲ್ಲಿಯೇ ಕಳೆಯಬಹುದೆಂಬ ಆಶೆಯಿಂದ ಕ್ಷಣಿದವರಾಗಿ ಬಯಸ್ಯಿರಿದಿಂದಲೂ ಪ್ರೀತಿ, ಪ್ರೇಮಗಳನ್ನು ಹಂಟಿಸುವಂತಹ ಹಾಕ್ಕಿ ವಿನೋದಗಳಿಂದಲೂ ಮಾತನಾಡಿ ಉದ್ದ್ಯದ್ವಾದ ಪ್ರಸ್ತಾವ ತೆಗೆದು ಸಮಯ ಕಳೆಯಲು ಪ್ರಯತ್ನಿಸುತ್ತಿದ್ದರು. ಇದು ಸೇಕರನಿಗೆ ಸಹಿಸಲಾಗಲಿಲ್ಲ. ಕುಚೀಯಿಂದ ಎದ್ದು ಬಾಗಿಲ ಬಳಿಗೆ ಹೋದ. ಇವನು ಹೋತ್ತ

ತಿದ್ದು ಯಾರಿಗೂ ತಿಳಿಯಲಿಲ್ಲ; ಆದರೆ ಪಾರ್ವತಿಯು
ಬಹಳ ವಿಚಾರದಲ್ಲಿದ್ದಳು. ಈತನನ್ನು ಹೇಗಾದರೂ
ಮಾಡಿ ಅಂದು ವರಿಸಬೇಕೆಂದು ಪ್ರಯತ್ನವಡುತ್ತಿದ್ದಳು.
ಪಾಪ! ಆಕೆ ಬೆತ್ತುದ ಪೆಟ್ಟನ್ನು ತಿಂದು ಏಳೆಂಟ್ಟು
ಬಳೆಗಳನ್ನು ಕೂಡಾ ಕಳೆದುಕೊಂಡಿದ್ದಳು ಆದರೂ
ಮನಸ್ಸು ಬೇಸರಿಯಲೇ ಇಲ್ಲ. ಆತನನ್ನು ವರಿಸಿಯೇ
ತೀರಬೇಕೆಂದು ದೃಢಸಂಕಲ್ಪ ಮಾಡಿಕೊಂಡಿದ್ದಳು. ಆದ್ದ
ರಿಂದ ಸೇಕರನ ಕಡೆಗೆ ಹೆಚ್ಚಿನ ಗಮನ ಕೊಟ್ಟು ಕಾದಿ
ದ್ದಳು. ಸೇಕರನು ಕುಟಿಯಿಂದ ಎದ್ದು ಹೊರಡುತ್ತಲೇ
ಪಾರ್ವತಿಯು ಸಿಭರ್ಯಳೂ ಸಿಲಂಜ್ಜಳೂ ಆಗಿ ಸೇಕರನ
ಮುಂದೆ ಆಡ್ಡ ನಿಂತು:-ತಾವೆಲ್ಲಿಗೆ ಹೊರಟಿರಿ? ಈಗ ಗಂಟೆ
ಹನ್ನೆರಡು ರಾತ್ರಿಯಾಯಿತು. ನಮ್ಮ ಆನಂದರಾಯರು
ಸಹ ಹೋಗುವ ಆಲೋಚನೆ ಚಿಟ್ಟು ನಮ್ಮೊಂದಿಗೆ ಸೇರಿ
ವಿನೋದಿಸುತ್ತಿದ್ದಾರೆ. ಇತ್ತು ಬನ್ನಿರಿ; ಸಾಮ್ಮಾನಿ ನಿನ್ನ
ಉಪಚಾರವೆನ್ನಾವೆನ್ನಾ ನಾನು ಮಾಡುತ್ತೇನೆ. ನಿದ್ರಿಸಲಿಕ್ಕೆ
ಸೌಖ್ಯವಿದೆ. ಕೈಕಾಲು ತೊಳೆಯಲು ನಿರು ಬೇಕೇ? ಕುಡಿ
ಯಲು ಕಾಫಿ ಬೇಕೇ? ಎಂದು ಒಯ್ಯಾರದಿಂದ ನುಡಿದು,
ಸೀರಗನ್ನು ಬಾಯಿಗೆ ಎಳಕೊಂಡಲು. ದೇವರ ದಯೆ
ಯಿಂದ ಆಗ ಸೇಕರನ ಮನಸ್ಸು ಶಾಂತವಾಗಿತ್ತೇಂದು
ಪೀಠಿತವಾಯಿತು. ಇಲ್ಲವಾದರೆ ತನ್ನ ಬೆತ್ತುದಿಂದ ಒಂದು
ಪಟನ್ನು ಆಕೆಯ ತಲೆಗೆ ಕೊಡದೆ ಇರುತ್ತಿದ್ದಿಲ್ಲ. ಸೇಕ
ರನೂ, ಪಾರ್ವತಿಯೂ ಎದುರು ಬದುರಾಗಿ ನಿಂತು ಒಬ್ಬ

ರೆಸೇಷ್ನಿ ಬ್ರಾಹ್ಮ ನೋಡುತ್ತಿದ್ದರು. ಸ್ವಲ್ಪ ಸಮಯದಲ್ಲಿಯೇ ಸೇಕರನು ಮೆತ್ತಾಗಾದದ್ದನ್ನು ನೋಡಿ-ಇತ್ತು ಬನ್ನಿರಿ ಸ್ವಾಮಿ, ಎಂದು ಸೇಕರನ ಕೈ ಹಿಡಿದು ಕರೆತರಲು ಕೈ ವುಂದಕ್ಕೆ ಕೊಂಡೊಯ್ದಳು. ಸೇಕರನು ಫ್ರೆಕ್ಕುನೇ ಬೆತ್ತು ವನ್ನು ಮೇಲಕ್ಕೆತ್ತಿ-ದೂರ ಸರಿ ಅಪಸ್ಥಾರಿ! ಮುಟ್ಟಿರು. ಕುಂಗೆಟ್ಟಿ ಬೆಲೆವೆಣ್ಣೀ, ಸಿಕ್ಕು ಸಿಕ್ಕು ವರನ್ನು ಬಲೆ ಬೀಸಿ ಸೆರೆ ಯಲ್ಲಿಟ್ಟು, ಅವರ ರಕ್ತವನ್ನು ಹೀರಿ ನಿಮಗೆ ವುದ ಬಂದಿದೆ. ಬಂದವರನ್ನೆಲ್ಲ ಆಕಶೀಸಿ ವಶಪಡಿಸಲು ಪ್ರಯತ್ನ ಪಡುವ ಸ್ವಾಧಿಗಳು ನೀವು! ಲೋಕಾವವಾದಕ್ಕೆ ಹೊಣೆ ಯಾದ ಪಾಪಿಗಳು ನೀವು! ಈ ತರದ ಜೀವನನ್ನು ಮಾಡಿ ಕೊಂಡಿದ್ದು, ಸಿಕ್ಕು ಸಿಕ್ಕು ವರನ್ನು ವಂಚಿಸಿ ಸೆರೆ ಹಿಡಿದು ಅವರ ಹೆಂಡತಿ ಪ್ರಕ್ಕಾಳನ್ನು ದೇಶಾಂತರಗೊಳಿಸುವ ಬದಲು ಸಮುದ್ರಕ್ಕೆ ಬಿದ್ದ ಪ್ರಾಣತಾಙ್ಗ ಮಾಡುವದು ಪರಮ ಲಾಭ. ಲೋಕವು ಸುಖ-ಶಾಂತಿಯಿಂದ ಮೇರೆಯು ವದು. ನಿಮ್ಮ ಈ ದುರ್ದಾತೆಯಿಂದ ಪ್ರವಂಶವೆಲ್ಲ ಕನಿ ಕರವಟ್ಟು ಕಣ್ಣೀರು ಸುರಿಸುತ್ತಿರುವದು; ಎಂದೆಲ್ಲಾ ಹೇಳುವವರ್ವರಲ್ಲಿ ಆನಂದನು ಇತ್ತು ಕಿವಿಗೊಟ್ಟಿನು. ಪಾರ್ವತಿ ಮತ್ತು ಸೇಕರನು ಗಂಭೀರವಾಗಿ ಮಾತನಾಡುತ್ತಿರುವ ಯನ್ನು ಕಂಡು ಇತ್ತು ಧಾವಿಸಿದನು. ರಾಮದಂಡನೂ, ಚಂದ್ರಾವತಿಯೂ ಒಂದೇ ದೃಷ್ಟಿಯಿಂದ ಆಕಡೆಗೆ ನೋಡ ಹತ್ತಿದರು. ಆನಂದನು ಅಲ್ಲಿಗೆ ಹೋಗುತ್ತಲೇ ಸೇಕರನು ಇನಂದನ ಕೈಗಳನ್ನು ಹಿಡಿದು ಹಾಗೀ ಕೊಂಡು ತೆಗೆದು

ಹೊರಗೆ ಎಳಿದುಕೊಂಡು ಹೋದನು. ಪಾರ್ವತಿಯು ಸೇಕರನ ಕೊಟನ್ನು ಹಿಡಿದು ಒಮ್ಮೆ ಹಿಂದಕ್ಕೆ ಎಳೆದ್ದೀ. ಅವನು ಆದಕ್ಕೆ ಲಪ್ಪ್ಯಗೊಡಲಿಲ್ಲ. ಸೇಕರನು ಕೆಂಪೇರಿವ ಮುಖದಿಂದ ಆನಂದನನ್ನು ನೋಡಿ ನಾತು ಕತ್ತಿಗೆ ತೊಡಗಿದನು.

ಸೇಃ—ಮಿತ್ರ, ನನ್ನ ಜನ್ಮ ವನ್ನು ಈ ದುಷ್ಪ ಸ್ಥಳ ದಲ್ಲಿ ವಿಕ್ರಯಿಸಿದೆ. ನಿನ್ನಂತಹ ಹುಟ್ಟರೊಂದಿಗೆ ಇಂತಹ ನರಕಗಳಿಗೆ ಪ್ರವೇಶಿಸಿದರೆ, ನನ್ನಂತಹ ಬಡ ಪಾಪಿಗಳ ಇವಸ್ಥಿತಿಯು ನೆಟ್ಟಿಗಾಗುವದು. ಮಿತ್ರ, ಏನಿದು? ಇಲ್ಲಿಗೆ ಬಂದನಂತರ ಹಿಂದೆ ಹೋಗುವ ಆಲೋಚನೆಯೇ ಇಲ್ಲವೇ? ಆಫ್ವಾ ಮರಳಿ ಹೋಗಲು ಮನಸ್ಸೇ ಒಡಂಬಡುವ ದಿಲ್ಲವೇ?

ಆಃ—ಸ್ವಲ್ಪ ಮಟ್ಟಿಗೆ ಹಾಗೆಯೇ ಎನ್ನ ಬಹುದು; ಆದರೆ ಇಂದಿನ ಮಟ್ಟಿಗೆ ಸೇಕರ ತಪ್ಪಾಯಿತು. ನಾತು ಕತ್ತಿಯಲ್ಲಿ ಮಗ್ನಾದ್ವರಿಂದ ರಾತ್ರಿಯಾದದ್ದು ತಿಳಿಯಲೇ ಇಲ್ಲ. ಶ್ವೀಯರೊಡನೆ ಎಷ್ಟು ನಾತನಾಡಿದರೂ ಮತ್ತೂ ಕ್ರಿಳಿತು ಇನ್ನೂ ಸ್ವಲ್ಪ ಹರಟಿ ಹೊಡಿಯುವ; ಎಂದು ಮನಸ್ಸು ಒತ್ತಾಯ ಪಡಿಸುತ್ತದೆ. ಏನು ಮಾಡಲಿ! ಇನ್ನು ಹೊರಡಿಸೇಣ ರಾಮಾನನನ್ನು ಚೆನ್ನಾಗಿ ಕಂಡಾಯ್ತೇ?

ಸೇಃ—ಏನು ಕಾಣಬಿದು? ಕಣ್ಣ ಮುಂದೆ ಇರುವವ ತನ್ನ ಇನ್ನೂ ಇನ್ನೂ ಕಂಡಾಯ್ತೇ ಎಂದು ಕೇಳುತ್ತೀರುಲ್ಲ? ಆಃ—ಹಾಗಾದರೆ ಹೋಗೋಣ. ಭಾ ಐಂದ

ಆನಂದ. ಇಬ್ಬರೂ ಹೊರಡಲು ಸಿದ್ಧರಾದರು; ಆದರೆ ಆನಂದನಿಗೆ ಇಲ್ಲಿವ ಹೊರ ಬರಲು ಮನಸ್ಸೇ ಒಡಂಬಡ ಲಿಲ್ಲ. ಆವನು ಸಿಜವಾಗಿಯೂ ದುರ್ವಾಡತೀಯವನಲ್ಲ ದಿದ್ದರೂ, ಆ ಸ್ಥಳದಲ್ಲಿ ಕಾಲೆಟ್ಟಾಗಿಸಿಂದ ಮನಸ್ಸು ಶೋತು, ಅಲ್ಲಿಯೇ ಆವರ ಸೌಂದರ್ಯದಲ್ಲಿ ಲೀನವಾಗಿತ್ತು; ಆದ್ದರಿಂದಲೇ ಹೀಂದೆ ಹೋಗುವ ಯೋಜನೆ ಆವನ ಮನಸ್ಸಿಗೆ ಹೋಳಿಯಲಿಲ್ಲ; ಆದರೆ ಸೇಕರನ ಮನಸ್ಸು ಪಾಷಾಣದಂತಿತ್ತು; ಆದ್ದರಿಂದಲೇ ಆತನು ಆವರ ಸೇರೆ ಗ್ರಾಳಾಗಲಿಲ್ಲ. ಆನಂದನಿಂದ ಹೊರಡಲಾಗಲಿಲ್ಲ. ಸೇಕರನನ್ನು ಪುನಃ ಒಳಗೆ ಕಡೆತಂದು ಕುಳಿತುಕೊಂಡನು. ಪಾರ್ವತಿಗೆ ಜೀವ ಬಂತು! ಸೇಕರನು ಹೊರಟಿ ಹೋದ ದ್ವಾನ್ನ ಕಂಡು ಮಹಾಶಯರು ಹೋಗುತ್ತಾರಲ್ಲ, ಎಂದು ಕಳವಳ ಪಟ್ಟದ್ವಳು. ಇವರು ಒಳಬರುತ್ತಲೇ ಆಕೆ ಗಟ್ಟಿಯಾಗಿ ಬಾಗಿಲಿಗೆ ಕೇಲನ್ನು ಹಾಕಿಕೊಂಡು ಹಸನ್ನು ಯಾಗಿ ಸೇಕರನ ಒತ್ತಿಗಿನುವ ಕುಚಿಂಯ ಮೇಲೆ ಕುಳಿತುಕೊಂಡು ಆವನನ್ನು ಟಕೆಮಕವೆಂದು ನೋಡ ತೊಡಗಿದಳು. ಸೇಕರನು ಮಿತ್ರನ ಸಲುವಾಗಿ ಹೇಗೋ ಸಹಿಸಿಕೊಂಡು ಸುಮ್ಮನೆ ಕುಳಿತೆ. ಆನಂದನು ರಾಮಾದಾಸನನ್ನು ಕುರಿತು ಆವನ ವಿಚಾರವನ್ನೇ ಲಾಲ್ ಕೇಳತೊಡಗಿದನು.

ಆ:-- ತಾವೀಗ ಯಾವ ವಿಳಾಸದಲ್ಲಿದ್ದೀರಿ? ನಿಮ್ಮ ಪತ್ತಿ ಇಲ್ಲದೆ ಸುಮಾರು ಎರಡು ತಿಂಗಳಾಗುತ್ತು ಬಂತು. ಸಿನ್ನುನ್ನು ಕಾಣಬೇಕೆಂದು ಸುಮಾರು ಒಂದು ತಿಂಗಳಿ

ನಿಷ್ಠಾದಲೂ ಬೋಂಬಾಯಿ ಪಟ್ಟಿಂವನ್ನೀಲ್ ಸುತ್ತುಡಿದೆವೆ.
ಇಂತಹ ಹಲ ಕೆಲವು ಉಪ್ಪರಿಗೆಗಳನ್ನು ಸಂದರ್ಶಿಸಿದೆವು;
ಅದರೂ ನಿಮ್ಮ ಪತ್ತೆ ಸಿಗಲಿಲ್ಲ.

ರಾಃ— ಪತ್ತೆ ಸಿಗುವದಾದರೂ ಹೇಗೆ? ನನ್ನ ಬಾಡಿ
ಗೆಯ ಮಾಳಿಗೆಯನ್ನು ಬಿಟ್ಟು ಇಂದಿಗೆ ಸುಮಾರು ಎರಡು
ತಿಂಗಳುಗಳಾಗುತ್ತಾ ಬಂತು. ಒಂದು ಇಡೀ ನೂರಿಗೆ
ಯಲ್ಲಿ ನಾನೊಬ್ಜುನೇ ಇದ್ದು ಬಂಡಿಗೆಯನ್ನು ವ್ಯಧಿವಾಗಿ
ಕೂಡುವದು ಉಚಿತವಲ್ಲವೆಂದರಿತು ನಾನು ಆ ಮಾಳಿಗೆ
ಬಿಟ್ಟೆ. ಈಗ ಇಲ್ಲಿ ಇರುವೆನು. ಇವರಾರು ನಿಮ್ಮೊಂದಿಗೆ
ಇರುವವರಾಗಿ ನಮ್ಮುರವರೇ?

ಇಃ—ಇವರು ಇಲ್ಲಿಯವರೇ ನನ್ನೊಂದಿಗೆ ಕೆಲಸ
ಮಾಡುತ್ತಿರುವವರು; ಆದರೆ ಇವರು ಇದುವರೆಗೆ ಇಂಥ
ಷ್ಟು ಲಗಳಲ್ಲಿ ಕಾಲಿಡದವರಾಗದ್ದರಿಂದ ಬಹಳವಾಗಿ ಕನಿ
ಕರ ಪಟ್ಟು, ಇವರಿಂದ ಸ್ವಲ್ಪ ಅನಧಿಗಳು ನಡೆದವು.
ಅದಿರಲಿ. ನೀವು ಇಲ್ಲಿರುವ ಬದಲು ನಿಮ್ಮುರಿಗಾದರೂ
ಹೋಗಿ ಬರಬಹುದಲ್ಲವೇ? ಮನೆ ಬಿಟ್ಟು ಸುಮಾರು
ವರ್ಷಗಳು ಕಳೆದಿರಬಹುದು. ಪ್ರತ್ಯಾತ್ಮಲ್ಯಾದಿಂದ ನಿಮ್ಮ
ತಾಯಿಯು ನಿಮ್ಮನ್ನು ಶಾಣಬೇಕೆಂದು ಆಶಿಸುತ್ತಿರ
ಬಹುದು.

ರಾಃ—ಉಂಟಿಗೆ? ಅದೇಕೆ? ಬಿಕ್ಕೆಬೇಡಿ ತನ್ನ ಲಿಕ್ಕೆಗೆ?
ಇಲ್ಲಿದ್ದರೆ ಹೇಗೂ ಇವರೊಂದಿಗೆ ಸುಖಜೀವನವಾಗು
ತ್ತಿದೆ. ಇನ್ನು ಉಂಟಿಗೆ ಹೋದರೆ ನನ್ನ ಉನ್ನೆಯೇ ಹಾಳೆ

ದೀತು.. ನನ್ನಲ್ಲಿ ಯಾರೂ ಮಂತ್ರತೆ ಪಡುವದಿಲ್ಲ. ತಾಯಿಗೂ ನನ್ನ ಆಶೆಯಿಲ್ಲ. ಸನಗೂ ಅವರ ಮೇಲಿನ ಪ್ರೀತಿ ಮಾರಿದು ಹೋಗಿದೆ. ನನ್ನ ತಮ್ಮನಿಗಂತೂ ಕರು ಶೇಯೇ ಇಲ್ಲ. ಹಣಕಾತ್ತಿಗಿ ಸಾವಿರ ಪತ್ರ ಬರೆದರೂ ಹಿಂದು ಚಿಕ್ಕಾಗ್ಗು ಕೂಡ ಕಳಿಸಲಿಲ್ಲ.

[ತಮ್ಮನೊಡನೆ ಇವನೆಷ್ಟು ರೂಪಾಯಿ ಗಂಟುಕಟ್ಟಿ
ಕೊಟ್ಟಿದ್ದನು? ಎಂದು ಸೇಕರ ಮನಸ್ಸಿನಲ್ಲಿಯೇ ಆಂದು.]

ರಾಃ—ಭಂಡಸಾಲೆಯಿಂದ ಬರುವ ಲಾಭವನ್ನು
ಗಂಟು ಕಟ್ಟಿದುತ್ತಾನೆಂದು ತೋರುತ್ತದೆ. ಇಡಲಿ. ಈಗಿನ
ಕಾಲದಲ್ಲಿ ಅಣ್ಣ ತಮ್ಮಂದಿರಲ್ಲಿ ಪರಸ್ಪರ ಪ್ರೇಮ
ವಿಶ್ವಾಸಗಳು ಇಲ್ಲವೇ ಇಲ್ಲ. ಕ್ಯಾಯಲ್ಲಿ ಕಾಸಿಲ್ಲವೆಂದಾದ
ಮೇಲೆ ಉಂಟಾಗಿ ಹೋಗುವ ಬಗೆಯಾದರೂ ಹೇಗೆ?

ಆಃ—ಉಂಟಕ್ಕೇನು ಮಾಡುತ್ತಿರುವೀ?

ರಾಃ—ಉಂಟವನ್ನು ಹೋಟಿಲಲ್ಲಿ ತೀರಿಸಿ ವಿಶ್ವಾಂತಿ
ಗಾಗಿ ಇಲ್ಲಿಗೆ ಬರುತ್ತಿರುವೇನು.

ಆಃ—ನಿನುಗೆ ಸಿತ್ರಾಚ್ಯಾತ್ವಿರಲಿಲ್ಲವೇ?

ರಾಃ—ಸಿತ್ರಾಚ್ಯಾತ್ವಿರಲ್ಲಿನ್ನು ಕಡಿಮೆ ಇರಲಿಲ್ಲ.
ಭಂಡಸಾಲೆ ಕೂಡಾ ಇತ್ತು; ಆದರೆ ಮಾಡುವದೇನು?
ತಿನ್ನವ ಅಧ್ಯಾತ್ಮ ನನಗಿಲ್ಲ. ನನ್ನ ತಾಯಿಯ ಮತ್ತು
ತಮ್ಮನ ಬುದ್ಧಿವಂಶಿಕೆಯಿಂದ ನನಗೆ ಉರು ಬಿಡಬೇ
ಕಾಯ್ತು. ಇದ್ದಿದ್ದನ್ನೇಲ್ಲ ಹಾಳು ಮಾಡಿದರು. ಈಗ
ತಮ್ಮನು ಹೋಸ ಭಂಡಸಾಲೆಯನ್ನು ಕಟ್ಟಿಕೊಂಡು ಹೇಚ್ಚು

ಲಾಭ ಹಡೆಯುತ್ತಿದ್ದಾನೆ. ಕವ್ಯಕಾಲದಲ್ಲಿ ಅಣ್ಣಿಗೆ ಸಹಾಯ ಮಾಡದ ತಮ್ಮನು ಎಪ್ಪರವನು? ಕಟ್ಟಿದಲ್ಲಿ ಹಣದ ಗಂಟು. ಐಶ್ವರ್ಯವಂತನಾಗಲಿ. ನಾನು ಸತ್ತರೂ ಚಿಂತೆಯಿಲ್ಲ.

[ಈ ವೇಷದಲೇ ಸತ್ತಿದ್ದರೆ ನನ್ನ ಸಾವಿರ ರಜಪಾಯಿ ಗಳಾದರೂ ಉಳಿಯುತ್ತಿದ್ದವು. ತಾಯಿಯ ಆಭರಣಗಳೂ ಉಳಿಯುತ್ತಿದ್ದವು. ಇಂಥನು ಬದುಕುವದಕ್ಕೀಂತ ಸಾಯುಪದೇ ಒಳ್ಳೇದು. ಎಂದು ಸೇಕರನು ವಾಸಿಸಿನಲ್ಲಿ ಶಂದುಕೊಂಡು ಹಲ್ಲುಕಡಿಯುತ್ತಿದ್ದನು.]

ಆ:—ಅದಂತೂ ಇರಲಿ, ನೀವು ಒಂಳುಕ್ಕೊಣವಾಗಿ ದಿದೀರಲ್ಲ! ನಿನ್ನ ಜೀವಕ್ಕೆ ಸೌಖ್ಯವಿಲ್ಲವೇ?

ರಾ:—ಕೆಲವು ದಿನಗಳಿಂದಿಚೆಗೆ ಹೊಟ್ಟಿಗೆ ಸರಿ ಯಾಗಿ ಇಲ್ಲದೆ ದೇಹವು ಸಿತ್ತಾಣವಾಗಿದೆ. ಈಗ ದಿನ ಒಂದಕ್ಕೆ ಒಂದೇ ಉಟೆ ಮಾಡುತ್ತಿರುವೆನು. ನಿನ್ನ ಈ ಶರೀರ ವೆಂಬುದು ಬರೇ ಆಸ್ಥಿ ಪಂಜರ. ಕೈಯಲ್ಲಿ ಹಣವಿದ್ದರಲ್ಲವೇ ಹೊಟ್ಟಿಗೆ ತಿನ್ನುವದ್ದಾ?

ಆ:—ನಿಮಗೆ ಪ್ರತಿ ತಿಂಗಳು ಉರಿಂದ ನೂರು ರಜಪಾಯಿಗಳು ಬರುತ್ತಿದ್ದಿಲ್ಲವೇ? ಅವಷ್ಟನ್ನೂ ಖಚಿತ ಮಾಡುತ್ತಿದ್ದರೇನು? ಆಧವಾ ಇವರೇಡನೆ ದಾಸ್ತಾನು ಮಾಡಿರಿಸಿರುವಿರೋ?

ರಾ:—ಎಲ್ಲವನ್ನೂ ಖಚಿತ ಮಾಡಿದ್ದೇನೆ. ನಿಮಗೆ

ఆ పెళాగ బేడ, ఎందు స్ఫుర్తి కోవదింద నుడి
దనా. నిష్ట ఇల్లింది ఒంద కాయ్యనేను? ఇవరాయ
నిమోందిగే జందవే?

ఆ:—ఇల్లిగే బందుద్దనిమ్మన్నకూణబేచేందు.
ఇవరు సివ్వ త....త...ఎందు హేఖవష్టరల్లి సేక
రను తడేగట్టివను. అల్లింద ఆవరిభ్యరూ హోరటిరు.
బాగిల బాగే బందు సేకరను హిందే సోఇషుత్తి
రలు. రామదాసను జీవవిల్లదవనంతే ముఖ
బాదిసికొండు చింతా సాగరదల్లి రభసవాగి బడి
యుత్తిరువ తెరిగళ మధ్యదల్లి సిక్కు హేబాడు
తీద్దను. చంద్రావతి, పావ్సతియరు ఆవరన్న బెన్న
ట్టికొండిద్దరు. పావ్సతియ మనస్సినల్లి కళవళ
వాగుత్తిత్తు. ఆనందను ముందే ముందే నడేయు
తీద్దను. సేకరను హిందినింద హోగుత్తిద్దను.
శామాతురళాద పావ్సతింసు సేకరన ముందే ఆడ్డ
బందు తావు ఈగ హోగువదేల్లిగే? ఇందు హాగేయే
హోగువదు సరియాల్ల. ఈ రాత్రి, ఇల్లియే మలగి,
నాళే బెళ్గి హోగబముదు. విశ్వాంతిగాగి ఎల్లపూ
అనుకోలవిదే, ఎందళు.

సేః—ఎల్లిగే ఎందరే మనసే! అదెల్లా కేళు
వవళు సినారు? నిన్నఇష్టయన్నసుడు. ఒట్ట నన్న
ఆంపికొండద్దు శాలదే? నానూ బేకి? నిష్ట

ಪಾಪವು ಈ ಲೋಕದಲ್ಲಿ ಮಾತ್ರವಲ್ಲ ಪರಲೋಕದಲ್ಲಿ
ಕ್ಷಮಿಸಲ್ಪಡಲಾರದು. ಎಲೆ, ಹೆಚ್ಚು ಮಾತನಾಡಬೇಡ.
ತಾರಟೀಕೇ, ನನ್ನ ಕೈಯಲ್ಲಿ ಪನಿದೆ ನೋಡು. ಲಜ್ಜೆಗೇಡೀ,
ಅತ್ತಸರಿ, ಎಂದು ಹೇಳಿ ಮುಂದಕ್ಕೆ ಸರಿದನು.

ಈ ಮಾತುಗಳನ್ನು ಕೇಳಿ ರಾಮದಾಸನಿಗೆ ಸಂಶಯ
ಹುಟ್ಟುತ್ತು. ಇವನು ನನ್ನ ಉಂಟಿನವನೇ? ಅಥವಾ ನನ್ನ
ತಮ್ಮನೇ? ಎಂದು ಸಂಶಯಗೊಂಡನು. ಕೂಡಲೇ
ಕಣ್ಣೀರುಬಂತು. ಆನಂದನು ಸೇಕರನನ್ನು ಕರೆದ್ರಕೊಂಡು
ಹೊಡನು. ಆ ಹೆಂಗಸರ ಮುಖ ಬಾಡಿತು. ಕಣ್ಣೀರು
ಒಸ್ತರಿಸಿತು. ಸೇಕರನನ್ನು ವೋಸಗೊಳಿಸಬೇಕೆಂದು
ಪಾರ್ವತಿಯು ಹಲವು ಪ್ರಯತ್ನಗಳನ್ನು ಹೂಡಿದಳು;
ಆದರೆ ಪ್ರಯೋಜನವೇನೂ ಆಗಲಿಲ್ಲ. ಇಬ್ಬರೂ ಮೆಟ್ಟೆಲು
ಗಳಿಂದ ಕೆಳಗಿಳಿದರು. ಆನಂದನು ಮುಂದೆ ಹೋಗುತ್ತು
ಲಿದ್ದನು. ಚಂದ್ರಾವತಿ, ಪಾರ್ವತಿಯರು ಬಾಗಿಲ ಹೋರಗೆ
ಬಂದು ನೋಡುತ್ತಿದ್ದರು. ಸೇಕರನು ಮೇಲ್-ಮೇಲ್ನಿಂ
ಹೆಚ್ಚೆ ಇಕ್ಕುತ್ತ ಆಲೋಚನಾಮಗ್ನನಾಗಿದ್ದನು. ಆದನ್ನು
ಕಂಡು ಪಾರ್ವತಿಯು ಉಪಾಯದಿಂದ ಮಾತನ್ನು
ಹೋರಡಿಸಿದಳು.

ಪಾ:—ಅಯ್ಯೇ! ಎಷ್ಟು ಕಷ್ಟ! ಇಲ್ಲಿಂದ ಕೆಳಗಿ
ಇದು ಹೋಗಲು ಹಿಂದಿನ ರಾಯರಿಗೆ ಮನಸ್ಸೇ ಆಗದು.
ಕಾಲುಗಳು ಹಿಂದೆಯೇ ಎಳೆಯುತ್ತವೆ. ಆನಂದರಾಯರು
ರಭಸದಿಂದ ಇಳಿಯುತ್ತಿರುವರಾದರೂ ಇವರಿಗೆ ಹಿಂದೆ

ಯೇ ಎಳೆಯುತ್ತಿದೆ, ಎಂದು ಹೇಳಿ, ತಾನು ರಭಸದಿಂದ ಕೆಳಗಿಳಿದು ಸೇಕರನ ಕೊಣಿಟು ಬಲವಾಗಿ ಹಿಡಿದು ನಿಲ್ಲಿಸಿದಳು. ಸೇಕರನು ಒಮ್ಮೆಲೆ ಬೆಚ್ಚಿ ಬಿದ್ದು ನೋಡುವಾಗ, ಆ ಪಿಶಾಚಿ ಬಂದು ಉವದ್ವರ್ವ ಕೊಡುತ್ತಿದ್ದಿತು.

ಇವರಿಗೂ ಭೂತ ಪೀಠಾಚಿಗಳಿಗೂ ಭೇದವಿಲ್ಲ. ಇಲ್ಲಿ ಹೋದರೂ ಇವರ ಕಾಟ ತಪ್ಪುವಂತಿಲ್ಲ. ಅಂತಹ ಮಾರಿಗಳಿವರು, ಎಂದಂದು ಸೇಕರನು ಹಿಂದಕ್ಕೆ ತಿರುಗಿ ನೋಡುವವ್ಯವರಲ್ಲಿ ಪಾರ್ವತಿಯು ಸೇಕರನ ಬೆತ್ತುಕ್ಕೆ ಬೆದರಿನಾಲ್ಕು ಮೆಟ್ಟಿಲು ಏರಿ ಹೋಗಿ ಕಣಿಸ್ತೇಯಿಂದ ಆತನನ್ನು ಹಿಂದಕ್ಕೆ ಕರೆದಳು. ನಿಮ್ಮ ಅವಸ್ಥೆಯನ್ನು ಕೊಡರೆ ನಮ್ಮನ್ನು ಆಗಲಿ ಹೋಗಲು ನಿಮ್ಮ ಮನಸ್ಸೇ ಇಲ್ಲವೆಂದು ತೋರುತ್ತದೆ. ಮತ್ತರೇ, ಇಂದೊಂದು ರಾತ್ರಿಯನ್ನು ಇಲ್ಲಿಯೇ ಕಳೆಯಿರಿ, ಎಂದು ಒಯಾಗಿದಿಂದ ನುಡಿದು, ಸೇಕರನಿಗೆ ತನ್ನಲ್ಲಿ ವೋಹ ಹುಟ್ಟಿವಂತೆ ನಟಿಸಿದಳು; ಆದರೆ ಆದು ಫಲಿಸಲಿಲ್ಲ. ಕೇಳಿಯೂ ಕೇಳಿಸದಂತೆ ನಟಿಸಿ ಸೇಕರನು ಸರಾಗವಾಗಿ ಕೆಳಗಿಳಿದು ಆನಂದನ ಬೆನ್ನುಹಿಡಿದನು. ಅವರೆಲ್ಲರೂ ಏನು ಮಾಡುತ್ತಿರುವರೆಂಬದನ್ನು ನೋಡಲು ರಾಮಾನು ಕೊಣಿಯಿಂದ ಹೋರಿಗೆ ಬಂದು, ಪಾರ್ವತಿ ಮತ್ತು ಸೇಕರರ ಮಾತು ಶತೀಗಳನ್ನು ಕೇಳುತ್ತಿದ್ದನು. ಪಾರ್ವತಿಯು ನಿರಾಶಾಳಾಗಿ ಸೇಕರನನ್ನು ಕೈ ಹಿಡಿಪ್ಪಿನಿಲ್ಲಿಸಿ, ಹೆಂದು ಮುದ್ದನಾಷಿದರೂ ಕೊಡಬೇಕಿತ್ತು. ಆಹಾ! ನಿಭಾಗ್ಯಾಳಾದೆ! ನಾನು ಇವರನ್ನು ಕೊಣೆ

ಯಿಂದ ಹೊರ ಹೋರಡಲಿಕ್ಕೆ ಬಿಡಬಾರದಿತ್ತು, ಎಂದು ಕಳವಳವಡುತ್ತಿದ್ದಳು.

ಆನಂದನು ಸೇಕರನೊಡನೆ ಕೆಳಗಿಳಿದನು. ಅಷ್ಟರಲ್ಲಿ ಪಾರ್ವತಿಯು ಸೇಕರನನ್ನು ಮತ್ತೆ ಕರೆದಳು. ಸೇಕರನು ಹಿಂದೆ ನೋಡಲು ಪಾರ್ವತಿಯು ಎರಡೂ ಕೈಗಳಿಂದ ಹಿಂದೆ ಕರೆಯುವದನ್ನು ಕಂಡು ಸಹಿಸಲಾರದಾದನು. ವೊದಲೇ ಕೋಪದಿಂದ ಕೆಂಪೇರಿದ ಸೇಕರನಿಗೆ ಬಿಸಿ ಎಣ್ಣೆಗೆ ನೀರು ಹೊಯ್ದಂತಾಯಿತು. ಕೋಪದಿಂದ ಆತನು ನಿಮ್ಮಂಥ ಸಾವಿರಾರು ಜನ ಸೂಲಗಿತ್ತೆಯರನ್ನು ನೋಡಿ ರುತ್ತೇನೇ; ಆದರೆ ನಿನ್ನಂಥ ನಿಲಂಜ್ಞ, ಕುಲಗೇಡಿ, ಶಾಮ ಪೀಡಿತ, ವಂಚಿಕ, ಸ್ವಾಧೀಗಳನ್ನು ನಾನೆಲ್ಲಿಯೂ ಕಂಡಿಲ್ಲ. ನಿನ್ನ ಈ ಪಾಪಪೂರ್ವ ನಾಲಿಗೆಯನ್ನು ಪರಮಾತ್ಮನು ಸುಟ್ಟು ಭಷ್ಟು ಮಾಡದಿರನು. ರಾಮಾದಾಸನಿಂದ ಹಣ ಸುಲಿದು ಅವನ ಜನ್ಮವನ್ನು ವಿಕ್ರಯಿಸಿದಿರಿ; ನಿಮ್ಮಂಥ ವಂಚಕರು ಈ ಲೋಕದಲ್ಲಿದ್ದರೆ ಪ್ರವಂಚವು ಕಣ್ಣೀರು ಸುರಿಸುವದೇ ನಿಜ. ನಿಮ್ಮ ಉದ್ಘೋಗಕ್ಕೆ ನರಕವೂ ಸಲ್ಲದು. ನಾಚಿಕೆ ಇಲ್ಲದೆ ನನ್ನನ್ನು ವರಿಸಲು ಪ್ರಯತ್ನಿ ಸುವ ನಿನಗೆ ಇಂದಿನಿಂದಲೇ ಮಂಕು ಹಿಡಿಯಲಿ! ರಾಮಾದಾಸನನ್ನು ಹಾಳು ಮಾಡಿದ್ದ ಸಾಕಾಗದೇ? ನಾನೂ ಬೇಕೇ? ನಿಮ್ಮಿಂದಿನ ತೊಡೆಯ ಮೈಲೆ ಕುಳಿತುಕೊಂಡು ಅವನು ಹೊಟ್ಟಿಗೆ ಅನ್ನವಿಲ್ಲದೇ ನರಳುತ್ತಿದ್ದಾನೆ. ಬೇಗನೆ ಹಣ ಕಳಿಸಿರಿ, ಎಂದು ಈ ಮೂರ್ಖನು ಉಂಗಿ ಪತ್ತ

ಬರೆಯುತ್ತಿದ್ದನು. ಇದುವರೆಗೆ ಹಣ ಸಿಕ್ಕುತ್ತು; ಆದರೆ ಇನ್ನು ಮಣಿ ತಿನ್ನಬೇಕು. ಹಣವಿದ್ದದರಿಂದ ಸಮಗ್ರ ಸುಖವಾಯ್ತು. ಬಗೆಬಗೆಯ ಸುಖವನ್ನು ಒದಗಿಸಿ ಅವನಿಂದ ಹಣವನ್ನು ಸುಲಿದಿರಿ. ಕಷ್ಟದಿಂದ ಗಳಿಸಿದಂಥೆ ಆನನ್ನ ಹಣವನ್ನು ಯಾರಾಘ್ಯಾಯ ತಿಂದು ತೇಗಿದರೋ, ಅವರು ನನ್ನ ಕಣ ಪುಂಡೆಯೇ ಸತ್ತಮಣಿನುವದು ಖಂಡಿತ. ನಿನ್ನ ಸೊಕ್ಕನ್ನು ಸದ್ಯದಲ್ಲಿಯೇ ಇಳಿಸದಿದ್ದರೆ ನಾನು ಬಹುಕಿ ಫಲವೇನು! ಎಂದು ಹೇಳಿ, ಸೇಕರನು ಆನಂದ ನೋಡನೆ ಕೆಳಗಿಇದು ಮಾಯವಾದನು.

ರಾಮಾದಾಸನು ಚಂದ್ರಾವತಿಯ ಹೆಗಲ ಮೇಲೆ ಕೈಯಿಟ್ಟು ಆದನ್ನೆಲ್ಲ ಕೇಳುತ್ತಿದ್ದನು. ಎಚ್ಚರಿಲ್ಲದೆ ಆವಳ ಹೆಗಲಮೇಲೆ ತಲೆ ಇಟ್ಟುಕೊಂಡು ನಿಶ್ಚಿಬ್ದನಾದನು. ಅವರಿಭೂ ಮಾಯವಾದ ಬಳಿಕ ಪಾರ್ವತಿಯು ಮೇಲೆ ಬಂದು ನೋಡಲು ರಾಮಾದಾಸನಿಗೆ ಎಚ್ಚರವಿರಲಿಲ್ಲ. ಇಬ್ಬರೂ ಕೂಡಿ ಅವನನ್ನು ತೀಕೊಂಡು ಹೊಂಗಿ ಮಂಜದ ಮೇಲೆ ಮಲಗಿಸಿದರು. ಕೂಡಲೇ ಅವನಿಗೆ ಎಚ್ಚರವಾಯ್ತು. ಆತ ಆತ್ತ ಇತ್ತ ನೋಡಿದ. ಯಾರೂ ಇರಲಿಲ್ಲ. ಬಾಗಿಲ್ಲ ಇಕ್ಕೆತ್ತು. ಚಂದ್ರಾವತಿ-ಪಾರ್ವತಿಯರು ಸೇಕರನ ಮಾತು ಗಳನ್ನು ಕೇಳಿ ಭಯಚಕ್ತರಾಗಿದ್ದರು. ಇನ್ನು ಮುಂದೆ ರಾಮಾದಾಸನನ್ನು ತಮ್ಮಲ್ಲಿ ಪ್ರವೇತಿಸಗೊಡಿರುವದೇ ಹಿಳ್ಳಿಯದೆಂದು ಅವರು ನಿಶ್ಚಯಿಸಿಕೊಂಡಿದ್ದರು. ರಾಮಾದಾಸನನ್ನು ಮಂಜದ ಮೇಲೆ ಮಲಗಿಸಿ, ಅವರು ಒಳ

ಕೋಣೆಯನ್ನು ಹೊಕ್ಕು ನೂತ್ತಿ-ಕಥೆ ನಡೆಸಹತ್ತಿದರು. ರಾಮಾದಾಸನು ಎದ್ದು ಸಿಂತು ಬಾಗಿಲು ತೆರೆದು ಬಂದ ವರು ಹೋಗಿರುವರೇ, ಎಂದು ಇಣಿಕೆ ನೋಡಿದ. ಯಾರೂ ಇರಲಿಲ್ಲ. ಕೂಡಲೇ ಕದವನ್ನಿಕ್ಕು ಕುಟುಂಬ ಮೇಲೆ ಕುಳಿತು ತಲೆ ತಗ್ಗಿಸಿಕೊಂಡು ಬಿಂತಿಸತ್ತೊಡಗಿದ.

ಪರಿಚೆ ಇದ ಗಣ

ನನ್ನ ತಮ್ಮ ಸೇಕರನು ಗುಪ್ತವಾಗಿ ಬಂದು ನನ್ನ ಜೀವನದ ಹೋರಾಟವನ್ನು ಪರಿಹ್ರಿಸಿದನಲ್ಲ! ಅವನೆಷ್ಟು ಜಾಣ! ಈ ವಿಷಯವನ್ನು ತಾಯಿ ತಿಳಿಯತ್ತಲೇ ನಿಜ ವಾಗಿಯೂ ಆತ್ಮಹತ್ಯೆ ಮಾಡದಿರಳು. ನಾನಿನ್ನ ಹೇಗೆ ಬಾಳಲಿ? ನನ್ನನ್ನ ಹುಡುಕಿ ತೆಗೆದು, ಪರಿಚಯ ಮಾಡಿ ಕೊಟ್ಟು ಈ ದುಷ್ಪ ಅನಂದನೇ ಇದಕ್ಕೆಲ್ಲ ಕಾರಣನು. ನನ್ನ ಏತುನೇ ನನ್ನನ್ನ ಮೋಸಕ್ಕೆ ಗುರಿಪಡಿಸಿದನಲ್ಲವೇ? ನನ್ನ ಪ್ರಾಣವು ಈಗಲೇ ಹಾರಿ ಹೋದರೆ ಮನಸ್ಸಿಗೆ ಶಾಂತಿ ಯಾದರೂ ದೊರೆತೀತ್ತ, ಎಂದು ಮನಸ್ಸಿನಲ್ಲಿ ಅಂದು ಕೊಳ್ಳುತ್ತಿದ್ದನು. ಒಳಹೊಕ್ಕು ಸ್ತ್ರೀಯರು ಹೊರಗೆ ಬಂದು ರಾಮಾದಾಸನ ವಿಚಾರಗಳನ್ನು ತಿಳಕೊಳ್ಳಲು ಪ್ರಾರಂಭಿಸಿದರು.

ಪಾ:—ರಾಮಾದಾಸರೇ, ಈಗ ಬಂದವರು ನಿಮ್ಮ ಗೀನಾಗಬೇಕು? ಆಪ್ತ ಲೇ?

ರಾ:- ಅಲ್ಲ, ಅಲ್ಲ, ಅನಂದನು ನನ್ನಹೀಯ ಮತ್ತ
ಚ:—ಹಾಗಾದರೆ ಮತ್ತೊಂಟಬ್ಬರಾರು?

ರಾ:—ಅವನು ನನ್ನ....ನನ್ನ....ತ....ತ....
ಪಾ:—ನಿಮ್ಮ ತಮ್ಮನೇ?

ರಾ:- ಅಹುದು; ನಿಜವಾಗಿಯೂ ನನ್ನತಮ್ಮನೇಕಡಿ
ಚ:—ಅವರು ಇಲ್ಲಿಗೇ ಬಂದ ಕಾರಣವೇನು?

ರಾ:—ಕಾರಣವನ್ನು ನಾನರಿಯೆ; ಆದರೆ ಇದರಿಂದ
ನನಗೆ ಮರಣವೇ ಉಂಟಾದಂತೆ ತೋರುತ್ತದೆ. ನಾನ:
ಈ ಹಾಳು ಜೀವನ.....

ಪಾ:- ಅದೇನು! ನಿಮ್ಮ ಆಯುಷ್ಯ ಅವರ ಹತ್ತೊಂಡಿ
ಯಲ್ಲಿರುವದೇ?

ರಾ:—ಹಾಗಲ್ಲ ಸ್ತ್ರಿಯೇ. ಇದರ ಪರಿಣಾಮ ಶರೀರ
ವಾಗಿ ಪರಿಣಮಿಸುವದೆಂದು ನನ್ನ ಮನಸ್ಸು ಹೇಳುತ್ತದೆ.

ಚ:—ನಿಮಗೂ ಅವರಿಗೂ ದ್ವೇಷವೇ?

ರಾ:—ದ್ವೇಷವೇನೂ ಇಲ್ಲ. ನಿಮ್ಮಂದಲೇ ಅವನಿಂ
ತ್ವೇನು.

ಪಾ:— ಅವರಿಗೆ ನಾವೇನು ಮಾಡಿದೆವು? ಈ ರಾತ್ರಿ
ಇಲ್ಲಿ ಇರಬೇಕೆಂದರೆ ನಿಲ್ಲಲಾರದೆ ಹೋಗಿರುವರು.
ಒತ್ತಾಯ ಮಾಡಿದುದರ ಫಲವಾಗಿ ಬೆತ್ತುದ ಪೆಟ್ಟನ್ನು
ತಿಂದು ಪಳೆಂಟು ಬಳಿಗಳನ್ನೂ ಕಳೆದುಕೊಳ್ಳಬೇಕಾಯ್ದು
ಅವರಿಗೆ ನನ್ನಂದಾದ ಕಷ್ಟವೇನು?

ರಾ:—ನಿಮ್ಮ ವಿಷಯದಳ್ಳಲ್ಲ; ನನ್ನ ಜೀವನವ
ವಿಷಯದಲ್ಲಿ ಮಾತ್ರ ಅವನಿಗೆ ಸಿನ್ನು ಮೇಲೆ ದೈವ,
ಎಂದು ಹೇಳಿ ಮುಗಿಸುವವ್ಯಾರಲ್ಲಿ ಪಾರ್ವತಿ ನಡಿನೇ
ಬಾಯಿ ಹಾಕಿ:- ದೈವವಿದ್ದರೂ ಚಿಂತೆಯಿಲ್ಲ; ಆದರೆ ಅವ
ರೆಷ್ಟು ಚಂದ! ಅವರ ಮುಖ ಮಂಡಳವೆಂಬುದು ಹುಣ್ಣಿ
ಮೆಯ ಚಂದ್ರನಂತೆ ಪ್ರಕಾಶಿಸುತ್ತಿತ್ತು ಧನಲಪ್ತಿಯು
ಆತನನ್ನು ಸಂಪೂರ್ಣವಾಗಿ ಆವರಿಸಿಕೊಂಡಿರುವಳು.
ಅಂತಹ ಮಹಾಪುರುಷರು ನಮ್ಮೆ ಮಿತ್ರರಾದರೆ, ನಿಮ್ಮನ್ನು
ಖಾರೂ....ಆದು ಹೇಳಬೇಕಾಗಿಲ್ಲ. ಆದಕ್ಕಾಗಿಯೇ
ನಾನು ಮೆಟ್ಟಲುಗಳನ್ನು ಕೆಳಗಿಳಿದು ಆವರನ್ನು....ಹೋ
ಡದ್ದು, ಅಂದಳು.

ರಾ:—ಸರಿ, ಸರಿ. ನಿವ್ಯಂತಹ ಹೆಂಗಸರ ಕಾಶು
ಯಿವೇ ನನಗೆ ವೋನ ಕೊಟ್ಟಿತ್ತಾ. ಇಲ್ಲದಿದ್ದರೆ ನಾನು
ಇಂಥಹ ಸ್ಥಿತಿಗಳಿಯತ್ತಿದ್ದೇನೇ?

ಪಾ:—ನಿವ್ಯಾ ಜನ್ಮ ವನ್ನು ಸುಡಲಿ. ಆ ಪುರುಷ
ನನ್ನ ಕಂಡವ್ಯಾ ಸಾಕಾಗುತ್ತಿದ್ದಿಲ್ಲ. ಈ ಹೊತ್ತು ಅವರು
ಇಲ್ಲದಿದ್ದರೆ ನಮ್ಮ ದೆಸೆಯೇನಂದು ಹೇಳುವದು! ಪರ
ರಿಂದ ಹೀರುವ ಒಂದು ವರ್ಷದ ನೇತನವನ್ನು ಒಂದೇ
ಒಂದು ರಾತ್ರಿಯಲ್ಲಿ ಗಳಿಸುತ್ತಿದ್ದೇವು; ಆದರೆ ದುರದೃಷ್ಟಿ
ಇಂದ ಆದು ಲಭಿಸಲಿಲ್ಲ. ಎಂದು ಕನಿಕರವಡುತ್ತಿದ್ದಳಿ.

ವರಿಷ್ಟೇ ಇದ್ದ ಒಂದು

ಸೇಕರನ್ನು, ಆನಂದನ್ನು ಕೆಳಗಿಳಿದವರು ಸ್ವಲ್ಪ ಸಮಯದಲ್ಲಿಯೇ ಮನೆಗೆ ತೆರಳಿದರು ದಾರಿಯಲ್ಲಿ ಸೇಕರನಾಗಲೇ, ಆನಂದನಾಗಲೇ ಏನ್ನೂ ಮಾತಾಡಲಿಲ್ಲ. ಮನೆಗೆ ತಲುಸಿದಾಗ ರಾತ್ರಿ ಎರಡು ಗಂಟೆಯಾಗಿತ್ತು. ಇಬ್ಬರೂ ಉದುಪ್ಪಗಳನ್ನು ಬದಲಿಸಿ ನಿದಿಸಿದರು. ನಿದ್ರೆಯಾಗಿ ಸಮಯ ವೊರಿದ್ದರಿಂದ ಆನಂದನಿಗೆ ಹಾಸಿಗೆ ಹಿಡಿಯುತ್ತಲೇ ನಿದ್ರೆ ಹತ್ತಿತ್ತು; ಅದರೆ ಸೇಕರನಿಗೆ ನಿದ್ರೆಯೇ ಬರಲಿಲ್ಲ. ಈಣ್ಣಿಗೆ ಕಣ್ಣ ತಾಗಲಿಲ್ಲ. ಅವನ ಮನಸ್ಸು ಇನ್ನೂ ಶಾಂತವಾಗಿದ್ದಿಲ್ಲ. ಬೆಂಕಿಯ ಜ್ವಾಲೆಗಳು ಅವನ ಹೃದಯದಲ್ಲಿ ಉರಿಯುತ್ತಿದ್ದವು. ಅದರಿಂದ ಒಮ್ಮೆಮ್ಮೆ ಹಾಸಿಗೆಯಿಂದ ಫಕ್ಕನೇ ಎದ್ದು ಕುಳಿತು ಕೊಳ್ಳುವನು. ಅವನಿಗೆ ರಾಮದಾಸನ ಮೇಲಿನ ದ್ವೇಷ ಕ್ಷೀಂತಲೂ ಪಾರ್ವತಿಯ ಮೇಲಿನ ಕೊರವನ್ನು ಮಿತಿಮಿರಿ ಹೊಗಿತ್ತು. ಮುಂಬಯಿ ಪಟ್ಟಣದ ಆ ಬಗೆಯ ಸ್ತ್ರೀಯರ ಗುಟ್ಟನ್ನು ಚೆನ್ನಾಗಿ ಪರೀಕ್ಷಿಸಿದ. ಪಾರ್ವತಿಯು ಕೆಳಗಿಳಿದು ಬಂದು ತನ್ನನ್ನು ಕರೆದಾಗ ಆ ಸಿಶಾಚಿಯ ಕೇತಗಳನ್ನು ಹಿಡಿದು ಎಳತಂದು, ಕಾಲುವೆಗೆ ದೂಡಿಬಿಡು ವಷ್ಟು ಕೊರವ ಅವನ ತಲೆಗೇರಿತ್ತು; ಅದರೆ ಆನಂದನೊಬ್ಬನು ಇದ್ದಿದ್ದರಿಂದ ಸುನ್ನನಾಗಿದ್ದನು.

ರಾತ್ರಿ ಕಳೆಯಿತು. ಬೆಳಗಾಗುತ್ತಲೇ ಅನಂದನು ಎದ್ದನು. ಬೆಳಗಿನ ಫಲಾಹಾರವನ್ನು ಇಬ್ಬರೂ ಮುಗಿಸಿದರು. ಅನಂದನು ತನ್ನ ಅಧೀಕ್ಷಿಗೆ ಹೊರಡಲು ಸಿದ್ಧನಾದನು. ಸೇಕರನೂ ಉಡುಪುಗಳನ್ನು ಧರಿಸುತ್ತಿರುವದನ್ನು ಕಂಡು ಅನಂದನು ಹಾಸ್ಯರೀತಿಯಲ್ಲಿ ಈಗ ಮತ್ತೆ ರಾಮದಾಸನನ್ನು ತಾಣಲು ಹೋಗುವೆಯಾ? ಎಂದು ಕೇಳಿದನು.

ಸೇಕರನು ಆದನ್ನು ಕೇಳಿಯೂ ಕೇಳದವನಂತೆ ನಟಸಿ ಉಡುಪುಗಳನ್ನು ಸರಿ ಮಾಡುವದರಲ್ಲಿಯೇ ಮಾನ್ಯನಾಗಿದ್ದನು; ಆದರೂ ಅವನನ್ನು ಮಾತನಾಡಿಸಬೇಕೆಂದು ಅನಂದ ಪುನಃ—ರಾಮದಾಸನೆನ್ನು ಕಂಡಾಯಿತ್ತಲ್ಲವೇ? ಹೇಗಿದ್ದಾನೇ? ನಿನ್ನ ಅಣ್ಣನ ಜೀವನದ ಹೋರಾಟವು ಯಾವ ಬಗೆ ಎಂಬದು ತಿಳಿದಹಾಗಾಯು; ಇನ್ನು ಮನಸ್ಸಿಗೆ ಸಮಾಧಾನವಿಲ್ಲವೇ ಸೇಕರಿ?

ಸೇಃ— ಅವನು ನನ್ನ ಅಣ್ಣನಲ್ಲ; ಆತನು ಸೂಳೆಯರಗ್ಂಡ, ಎಂದು ಗಂಭೀರವಾಗಿ ನುಡಿದನು.

ಅನಂದನಿಗೆ ನಗೆ ಬಂತು.

ಇಃ—ನೀನು ತಾಯಿಗೆ ರಾಮದಾಸನ ವಿಷಯದ ಪತ್ರ ಬರಿಯುವದಿಲ್ಲವೇ? ಆಕೆ ಪ್ರತ್ರಾಶ್ವಲ್ಯದಿಂದ ಎಷ್ಟು ಕೊರಗಿ ಹೋಗಿರಿವಳೋ ತಿಳಿಯದು. ಬೇಗನೆ ಬರೆ. ನಾನೀಗ ಅಧೀಕ್ಷಿಗೆ ಹೋಗುತ್ತೇನೆ. ನೀನು ಇಲ್ಲಿಯೇ ವಿಶ್ವಾಸಿ. ವಾಧ್ಯಾರ್ಥ ಹಿಂದಿರುಗುವೆನು, ಎಂದು ಹೇಳಿ ಹೊರಟು ಹೋದ. ಸೇಕರನು ಸ್ವಲ್ಪ ಹೊತ್ತು ಅಲ್ಲಿ ಕುಳಿತು

ಕೊಂಡು ಫಂಟೆ ಹನೇಶ್ವಿಂದಕ್ಕೆ ಮನೆ ಬಿಟ್ಟು ರಾಜ ರಸೆ ಗಿಳಿದು ಮುಂದುವರಿಸಿದ. ನೆಟ್ಟಿಗೆ ಆನಂದನ ಆಫೀಸಿಗೆ ಹೋಗಿ-ನಾನಿಂದು ಉಂಟಿಗೆ ರೈರಂಡಬೇಕೆಂದು ಮಾಡಿದ್ದೇನೆ. ಆದ್ದರಿಂದ ನಿತ್ಯ ವಾಡಿದ ಉಪಕಾರಗಳಿಗೆ ಕೂನೆಯದಾಗಿ ಬಂದು ಸಿವಾಗೆ ನಮಸ್ಕಾರ ಮಾಡಿ ಹೋಗೋಣವೆಂದು ಇಲ್ಲಿಗೆ ಬಂದುಬಿಟ್ಟೆ, ಎಂದನು.

ಸೇಕರನೂ, ಆನಂದನೂ ಸರಮ ಏತ್ತರು. ಆನಂದ ನಿಗೆ ಹಾಸ್ಯವೆಂದರೆ ಬಲು ಇಷ್ಟು. ಸಂತೋಷವಿದ್ದರೆ ಉಟನನ್ನೂ ಬಿಡುತ್ತಿದ್ದನು. ಸೇಕರನನ್ನೂ ಕಂಡರೆ ಆನಂದನಿಗೆ ನಗು ಬರುತ್ತಿತ್ತು. ಸೇಕರನಿಗೂ, ಪಾರ್ವತಿಗೂ ಆದ ಜಗತ್ ಮತ್ತು ಮಾತು ಕತೆಗಳನ್ನೂ ನೆನೆಸಿದರೆ ನಗು ಉಕ್ಕೆ ಉಕ್ಕೆ ಬರುತ್ತಿತ್ತು. ಸೇಕರನು ಇಲ್ಲಿಗೆ ಬರುತ್ತಲೇ ಆನಂದನು ಹೂರಬಂದನು.

ಆ:- ಭೇ! ಭೇ! ಇಷ್ಟು ಬೇಗನೆ ಹೂರಟಿಯೇನು? ರಾಮದಾಸನ ಏಕ್ಕೆ ವಿಚಾರಗಳೆಲ್ಲವನ್ನೂ ತಿಳಿದುಕೊಂಡು ಹೋಗಬೇಕು. ಇದುವರೆಗೂ ಸರಿಯಾಗಿ ಹಣ ಬರುತ್ತಿತ್ತು. ಮಂಸಸ್ಯ ಬಂದಂತೆ ಅವರಿಗೆ ತಿನ್ನಿಸುತ್ತಿದ್ದನು. ಇನ್ನು ಇರುವದು ಹತ್ತೀರ ರೂಪಾಯಿ ಎಂದು ನಾನು ನಿನ್ನೇಯೇ ನೋಡಿದ್ದೇವಲ್ಲವೇ? ಅಂದಂತೆ ಅವನ ಜೀವನದ ಅವಸ್ಥೆಯನ್ನು ತಿಳಿಯಬೇಕು. ಇಲ್ಲಿಯ ಸ್ತ್ರೀಯರಿಂದರೆ ಹಣವಿಲ್ಲದಿದ್ದರೆ, ಪರಿಚಯವಿಲ್ಲ. ಆಶ್ರಯ ಕೊಡು

ವೆದಿಲ್ಲ. ಅದ್ದರಿಂದ ರಾಮಾದಾಸನಿಗೆ ಅಂತ್ಯಕಾಲ ಸಮಾಜ
ಪಿಸಿದೆ. ಅವನ ಅವಸ್ಥೆಯಾವ ರೀತಿ ಮಾರಾಟಾಗು
ತ್ತಿದೆಯೆಂದು ತಿಳಿದೇ ಉಂಟಿಗೆ ತೆರಳು.

ಸೇಃ- ಸರಿ! ಸರಿ. ಹಾಗೆಯೇ ಮಾಡಬೇಕು. ಹಾಗಾ
ದರೆ ಮನೆಯ ಕಡೆಗೆ ಪತ್ರಬರೆಯಲು ಏನು ವಾಡುವದು?

ಆ:— ಪತ್ರ ಬರೆಯಲಿಕ್ಕೇನು ಆಡ್ಡಿ? ತಾಯಿಗೆ
ಬೇಕಾದ ರೀತಿಯಲ್ಲಿ ಪತ್ರ ಬರೆದರೆ ಸರಿಯಲ್ಲವೇ? ರಾಮ
ಧಾಸನು ಚೊಂಬಾಯಿಯಲ್ಲಿ ಸೌಖ್ಯದಿಂದಿದ್ದಾನೆ. ಹಗಲು
ರಾತ್ರಿ ಕೆಲಸ ಮಾಡಿ ಹಣವನ್ನು ವ್ಯಧಿಮಾಡುತ್ತಾನೆ;
ಅಲ್ಲ, ಅಲ್ಲ, ಹಣವನ್ನು ಗಳಿಸುತ್ತಾನೆ. ನೀವು ಇಡುವರೆಗೆ
ಕಳುಹಿಸಿದ ಹಣವನ್ನೆಲ್ಲ ಬರುವ ತಿಂಗಳಿನಿಂದ ತಿರುಗಿ
ಕಳುಹಿಸುತ್ತೇನೆಂದು ಹೇಳುತ್ತಾನೆ, ಎಂದು ಬರೆದರೆ ಸರಿ.
ತಾಯಿಗೆ ಸ್ವಲ್ಪದಿನವಾದರೂ ನಿದ್ರೆ ಹತ್ತಿಬಹುದಲ್ಲವೇ?

ಸೇಕರನು ತುನ ಸುಮ್ಮನಿದ್ದು ಅದೇ ಉತ್ತಮನು
ವೆಂದು ನಿಶ್ಚಯಿಸಿ ಆಫೀಸಿನ ಒಳಹೊಕ್ಕು ಆನಂದನೂ,
ಸೇಕರನೂ ಕುಳಿತುಕೊಂಡರು. ಸೇಕರನು ಒಂದು ಕಾಗದ
ಬರೆದು ಅಲ್ಲಿಯೇ ಇರುವ ಷಿವಾಲು ಕರಡಿಗೆಗೆ ಹಾಕಿ
ದನು. ಇನ್ನು ಕೊನೆಯುದಾಗಿ ರಾಮಾದಾಸನಿಗೂ ಒಂದು
ಯುಕ್ತವಾದ ಕಾಗದ ಬರೆದು ಹಾಕಬೇಕೆಂದು ರಾತ್ರಿ
ಯಿಂದ ಆಲೋಚಿಸುತ್ತಿದ್ದನು. ಆ ಆಲೋಚನೆಯು
ಯೋಗ್ಯವಾದದ್ದೆಂದು ತಿಳಿದು ಬರೆಯಲು ತೊಡಗಿದನು.
ಆತನ ಆಲೋಚನೆಗೆ ಆನಂದನೂ ಒಷ್ಟುಕೊಂಡನು.

ರಾಮಾದಾಸನಿಗೆ—

ತನ್ನ ಸೇಕರನು ಈ ಕಥಾಗದ ಮುಕ್ತಿಲಕ್ಷ ತಿಳಿ
ಸುವ ಮನಸ್ಸಂತಾಪದ ಕೋನೆಯ ಎಡೆ ವಾಕ್ಯಗಳು.
ನಿನ್ನ ಕಟ್ಟಿ ಜೀವನವನ್ನು ಕಣ್ಣಾರೆ ಕಾಣಬೇಕೆಂದು ನಾನು
ಬೊಂಬಾಯಿಗೆ ಒಂದು ಇಂದಿಗೆ ಒಂದುವರೆ ತಿಂಗ
ಖಾಯ್ತು. ನಿನ್ನ ಪತ್ತೆ ಹತ್ತೆದೆ ಒಂದು ತಿಂಗಳು ಕಳೆ
ಯಿತು. ಕೋನೆಗೆ ನಿನ್ನ ಉಪ್ಪರಿಗೆಯನ್ನು ಕಂಡು ಹಿಡಿದು
ನಿನ್ನನ್ನು ಕಂಡದ್ದಾಯ್ತು. ಅನಂದನೊಬ್ಬಿನರದಿದ್ದರೆ
ಸಿನಾಗೆ ನಾಸಿಗಲೂ ಹಣ ಕಳುಹಿಸುತ್ತೆಲೇ ಇರುತ್ತಿದ್ದೆ;
ಆದರೆ ಅವನು ನಿನ್ನ ವಿಚಾರ ತಿಳಿಸಿದ ಬಳಿಕ ನಾನು ಹಣ
ಕಳುಹಿಸುವದನ್ನು ಸಿಲ್ಲಿಸಿ ಬಿಟ್ಟೆ. ಆಗಲೇ ನಿನ್ನ ಮನಸ್ಸಿಗೆ
ಆದರ ಕಾರಣ ಹೊಳೆಯಬಹುದಿತ್ತು; ಆದರೆ ನಿನ್ನಾಂದಿ
ಗಿರುವ ಆ ವಂಚಕ ಸ್ತ್ರೀಯರ ವರ್ತನೆ ಮತ್ತು ನಿನ್ನ
ಅವಸ್ಥೆ ಇವುಗಳನ್ನು ಕಂಡು ನನಗೆ ಬಹು ಕನಿಕರವುಂ-
ಬ್ರಾಯ್ತು. ಇನ್ನು ನೀನು ಪರಿವರ್ತಿಸುವ ಆಶೀಯಿಲ್ಲ. ನಿನಗೆ
ಇಂಡಿತವಾಗಿಯೂ ಕೇಡುಗಾಲ ಸಮೀಪಿಸಿದೆ. ನಮ್ಮು
ದುರು ಸುಳ್ಳು ಹೇಳಿ ಹೀರಿದ ಹಣವನ್ನು ಆ ಮಾರಿಗಳ
ಹೆಣಕ್ಕೆ ಸುರಿದು ನಮ್ಮನ್ನು ವಂಭಿಸಿ ಹೆಚ್ಚಾದ ನಷ್ಟಕ್ಕೆ
ಗುರಿಪಡಿಸಿದೆ: ನೀನು ಪರಸ್ತೀಯರೊಡನೆ ಸೇರಿ ಸುಖ
ಪಡೆದೆ; ನಮ್ಮನ್ನು ಕಷ್ಟಕ್ಕೆ ಈಡು ಮಾಡಿದೆ. ತಾಯಿಯ
ಲೀರಾವ ಆಭರಣಗಳನ್ನು ಮಾರಿಸಿದೆ. ಇದೆಲ್ಲವೂ ನಿನ್ನ
ಜ್ಞಾನದ ಬಲಾತ್ಮಕರ. ನೀನು ಬಿ. ಎ. ದ' ವರೆಗೆ ಟುದಿದರ

ಪರಿಣಾಮವನಿದು. ಸಿನಗೆ ವಿಧ್ಯೇ ಕಲಿಸುವ ಬದಲು ಒಟ್ಟು ಬದಲಿ ವಿದ್ಯಾರ್ಥಿಗೆ ಕಲಿಸಿದ್ದರೆ, ಆತನು ಇಂದು ಜನಾಂಗದಲ್ಲಿ ಖಚ್ಚು ಪದವಿಯನ್ನು ಪಡೆದು ಆ ವಿಧ್ಯೇಯ ಫೇಲವನ್ನು ಸಾಧ್ಯಕಗೊಳಿಸುತ್ತಿದ್ದನು; ಆದರೆ ಸಿನ್ನಿಂದ ಈದ ಕಲಿಸಿದ್ದರೆ ಒಂದೇ ಒಂದು. ಹಲಕೆಲವು ಸ್ತ್ರಿಯರನ್ನು ತೆಕ್ಕೆ ಬಿದ್ದು. ಸಿನ್ನ ಜನ್ಮವನ್ನು ಕೆಡಿಸಿದೆ. ಸಿನ್ನಿಂದಾಗಿ ನನಗೂ ಸೌಖ್ಯವಿಲ್ಲ. ಜನರಲ್ಲಿ ಹೀಗೆ ತಾನೇ ಮೋರೆ ತೋರಿಸಲಿ? ಸಿನ್ನಿಂದ ಬಗೆ ಬಗೆಯ ನಿಂದೆಯನ್ನು ಕೇಳಬೇಕಾಯ್ತು. ಸಿನ್ನೇ ರಾತ್ರಿ ನಾನು ನಿನ್ನನ್ನು ಕಂಡಂದಿನಿಂದ ನನ್ನಪಾರಿಷವೇ ಹಾರಿದಂತಾಗಿದೆ. ಆ ಸೌಕ್ರಿಯ ಮಾರಿ ಪಾರ್ವತಿಯನ್ನು ನಾನು ನಿನ್ನೇಯೇ ಯಮಲೋಕಕ್ಕೆ ಕಳುಹಿಸುತ್ತಿದ್ದೇ. ಸಿನ್ನಿಂತಹ ಹೆಡ್ಡನನ್ನು ಸೇರಿ ಹಿಡಿದಿರುವಳಿಂಬ ಹೆಮ್ಮೆಯಿಂದ ಆಕೆ ನನ್ನನ್ನು ವಂಚಿಸಲು ಪ್ರಯತ್ನಿಸಿದಳು. ನನ್ನನ್ನು ಮುಟ್ಟುಲು ಬಂದಾಗ ನನ್ನ ಬೆತ್ತಿದಿಂದ ಕೊಟ್ಟ ಪೆಟ್ಟಿಗೆ ಕೈಯಲ್ಲಿದ್ದ ಬಳಿಗಳೆಲ್ಲವೂ ಹುಡಿಹುಡಿಯಾಗಿದ್ದ ಅವಳಿಗೆ ಸಾಲಲಿಲ್ಲ. ಆದರೂ ಅವಳು ಪುನಃ ತನ್ನ ವಂಚಕ ಚಾತುರ್ಯವನ್ನು ನಡೆಯಿಸಿದಳು. ನೀನಿಗೆ ಬಂಧು ಬಳಗ ವನ್ನು ಬಿಟ್ಟು ಯಾರನ್ನು ಪ್ರೀತಿಸುತ್ತಿರುವೆಯೋ ಮತ್ತು ಯಾರೊಡನೆ ನೀನು ಸಹಕರಿಸಿಕೊಂಡಿರುವಿಯೋ ಎಂಬ ವರು. ಇನ್ನು ಕೆಲವೇ ದಿನಗಳಲ್ಲಿ ನಿನ್ನನ್ನು ವಕ್ರದೃಷ್ಟಿಯಿಂದ ಕಂಡು ತಮ್ಮಲ್ಲಿಂದ ಹೊರದಬ್ಬಿದೇ ಇರಲಾರರು. ಅವರೇ ನಿನ್ನ ಭಯಂಕರ ಮರಣಕ್ಕೆ ಶಾರಣರಾಗುವರು. ಆ

ಸೇಕ್ಕೆನ ಪಾರ್ವತಿಯನ್ನು ಸಿನ್ನೊಂದಿಗೆ ನಿಂತು ವಿನೋದ ವಾಡುತ್ತಿದ್ದ ಆ ಧೂತರ್ ಚಂದ್ರಾವತಿಯನ್ನು ನಿನ್ನನ್ನು ಒಂದೇ ಹಗ್ಗಿ ದಿಂದ ಕಟ್ಟಿ ಸನ್ನಾದ್ರಕ್ಕೆ ಸೆಯದಿದ್ದರೇ ನಾನು ಸೇಕರನೇ ಅಲ್ಲಿಪೆಂದು ತಿಳಿ.

ಸೇಕರ.

ಆಯಿತು. ಪತ್ರ ಬರೆದು ಮುಗಿಯುತ್ತು ಲೇ ವಿಳಾಸ ಬರೆದು ಅದನ್ನು ಟಪಾಲು ಕರ್ಡಿಗೆ ಎಸೆದನು. ಘಂಟೆ ಒಂದಾಗುತ್ತು ಲೇ ಆನಂದನೂ, ಸೇಕರನೂ ಆಫೀಸಿನಿಂದ ಮನೆಗೆ ಹೊರಟ್ಟು ಹೊಡಿದರು.

ಪರಿಚ್ಛೇದೆ ಗ್ರಂಥ

ನಾವೀಗ ಉರ ಕಡೆಗೆ ಹೋಗಿ ನೋಡೋಣ. ಸೇಕರನು ಮನೆ ಬಿಟ್ಟು ಒಂದೂವರೆ ತಿಂಗಳಾಗಿತ್ತು. ಆತ ಹೋಡ ನಂತರ ಸೇಕರನಿಂದಾಗಲೇ, ರಾಮಾದಾಸನಿಂದಾಗಲಿ ಪತ್ರಗಳು ಬಂದಿರಲಿಲ್ಲ. ಪ್ರಿಯ ಖದುಗರೇ, ಪತ್ರ ವಾತ್ಸಲ್ಯಾದಿಂದ ಕೊರಗುತ್ತಿರುವ ಆ ಮುದುಕಿಯ ಮನಸ್ಸು ಎಷ್ಟರ ಮಟ್ಟಿಗೆ ಕಳವಳ ಪಡುತ್ತಿರಬಹುದೆಂಬದನ್ನು ತಾವೇ ಯೋಚಿಸಿರಿ.

ಕಗ್ಗತ್ತಲೇ ಕವಿದಿತ್ತು. ಗನಿಯಂತೆಕಾಣುವ ಒಂದು ಗುಡಿಸಲೊಳಗೆ ಒಂದು ಜಿಕ್ಕು ದೀಪವು ಮಿಣಗುತ್ತಿತ್ತು. ಸುತ್ತಲೂ ಗಿಡಗಂಟಿಗಳು ತುಂಬಿಕೊಂಡಿದ್ದ ರಿಂದ ಆ ಗುಡಿ

ಸಲು ಕಾಣುತ್ತೇ ಇರಲಿಲ್ಲ. ಅದರಲ್ಲಿ ಆ ಕವಿದ ಕಗ್ಗಿ
ತ್ತು ಲೆಯಲ್ಲಿ ಬಹು ಜಿಕ್ಕೆದಾಗಿ ಉರಿಯುತ್ತಿರುವ ದೀಪವು
ಮಿಂಚು ಹುಳಿದ ಬೆಳಕಿನಲ್ಲಿ ಯಾವುದೆಂದು ತಿಳಿಯುತ್ತಿರ
ಲಿಲ್ಲ. ಅದು ಮಳಿಗಾಲ, ಗುಡಿಸಲದ ಬಾಗಿಲಲ್ಲಿ ಯಾರೋ
ಒಬ್ಬರು ತಲೆ ತಗ್ಗಿಸಿ ಕುಳಿತುಕೊಂಡು ಕಣ್ಣಲ್ಲಿ ನೀರು
ಸುರಿಸುತ್ತಾ ದುಃಖಿಸುತ್ತಿರುವಂತೆ ಕಾಣುತ್ತಿತ್ತು. ಮುಖಿ
ಮಂಡಲವು ಬಾಡಿದ ಹೂವಿನಂತೆ ಮುದ್ದೆಯಾಗಿತ್ತು.
ನೀರಿಗೆಳು ವೋರೆಯ ವೇಲೆ ಉದ್ದುದ್ದುವಾಗಿ ನೀತಾ
ಡುತ್ತಿದ್ದವು. ವ್ಯಧಿ ರಘಾಯೆಯೇ ಆ ಮುಖದಲ್ಲಿ ಕಂಡು
ಬಂತ್ತಿತ್ತು. ಕೆಲವು ಜಿಕ್ಕೆ ಮಕ್ಕಳು ಪರಮಾತ್ಮನ ಭಜನೆ
ಯಲ್ಲಿ ನಿರತರಾಗಿದ್ದರು. ಆ ವ್ಯಧಿ ವ್ಯಕ್ತಿ ಆಚಲಿತ ದೃಷ್ಟಿ
ಯಿಂದ ಹೊರಗಡೆ ನೋಡಿ ಚಿಂತಿಸುತ್ತಿತ್ತು. ರಕ್ತ ಘಾಯೆ
ಯಿಳ್ಳದ ಆ ಮುಖವು ತಲೆಯೋಂದಿಗೆ ಸೇರಿ ತನ್ನ ದೇಹಕ್ಕೂ
ಭಾರವಾಗಿ ಕೆಳಕ್ಕೆ ತಗ್ಗಿಹೋಗಿತ್ತು. ಮನಸ್ಸಿನಲ್ಲಿ ಎಣಿಸಿ
ದಂತೆಯೇ ಬಾಯಿಲ್ಲಿಯೂ ಮೆಲ್ಲಮೆಲ್ಲನ ಪನೋ ಗುಣ
ಗುಟ್ಟಿತ್ತಿದ್ದಳು. ಇವಳೇ ಪ್ರತ್ಯಾಖ್ಯಾಲ್ಯಾದಿಂದ ಕೊರ
ಗುತ್ತ ಚಿಂತಿಸುತ್ತಿರುವ ರಾಧೆ. ಇವಳೇ ಮಕ್ಕಳ ಪತ್ರ
ಗಳನ್ನು ನಿರೀಕ್ಷಿಸುತ್ತ ಕುಳಿತವಳು. ಅವುರಲ್ಲಿಯೇ ಸೇಕೆ
ರನ ಅಳಿಯ, ರಾಧೆಯ ವೋನ್ನಗೆ, ಭಂಡಸಾಲೆಯಿಂದ
ಮನೆಗೆ ಬಂದು ಸೇಕರನ ಪತ್ರ ಬಂದಿದೆ, ಎಂದು ಹೇಳಿ
ದನು. ಮುದುಕಿಗೆ ಜೀವ ಬಂತು. ಪತ್ರ ಬಂದಿದೆಯೇ?
ಪನೆಂದು? ರಾಮದಾಸನಿಗೆ ಸೌಖ್ಯವಂತೆಯೇ? ಸೇಕರ

ನಿಗೂ ಸೌಖ್ಯವೇ? ಎಂದು ಬಗೆ ಬಗೆಯ ಪ್ರಶ್ನೆಗಳನ್ನು ಕೇಳಲಾರಂಭಿಸಿದಳು. ಪ್ರಿಯ ಶುದುಗರೇ, ಸೇಕರನ್ನು ಬರೆದ ಪತ್ರವೇನಿತ್ತೆಂಬದನ್ನು ನೀವು ಈ ಮೇದಲೇ ಶುದಿರುವಿರಿ. ಆದ್ದರಿಂದ ಅದನ್ನು ಪ್ರಣಃ ಬರೆಯುವದಿಲ್ಲ.

ಪತ್ರ ಶುದಿ ತಿಳಿಯುತ್ತಲೇ ರಾಧೆಯು ನೆಟ್ಟಿಗೆ ಸ್ವಗ್ರಹಿಸ್ತೇ ಹಾರಿದಳು. ಸಂತೋಷವೇ ಸಂತೋಷ! ರಾಮಾದಾಸನು ಸೌಖ್ಯದಲ್ಲಿದ್ದು, ಉಮ್ಮೋಗದಿಂದ ಹಣ ಗಳಿಸುತ್ತಿರುವನೆಂದರೆ ಸಂತೋಷವೇಸರಿ! ಅದರಲ್ಲಿಯೂ ತಾಯಿಯಿಂದ ಇದುವರೆಗೆ ಕೊಡಡು ಹೊದ ಹಣವನ್ನು ಹಿಂದಕ್ಕೆ ಕಳುಹಿಸುವನೆಂದರೆ ಇದಕ್ಕಿಂತ ವಿಗಿಲಾಡ ಸಂತೋಷ ಮತ್ತೊಮ್ಮೆದಿರುವದು? ರಾಧೆಯ ಮನಸ್ಸಿನ ಸಂತೋಷವು ವಣಿಸುತ್ತಿರುವಾಯಿತು. ಒಂದೇ ಒಂದು ನಿಮಿಷದಲ್ಲಿ ಆವಳ ದುಃಖವು ಮಾಯವಾಯ್ತು. ಸಂತೋಷವು ಮನಸ್ಸಿನಲ್ಲಿ ಉಕ್ಕೆ ಬಂದು ತಡೆಯಲಾರ ದಾಯಿತು. ಅದರಿಂದ ಇವಳು ಗಾಳಿ ಗೋಪುರಗಳನ್ನು ಕಟ್ಟಲುಪಕ್ರಮಿಸಿದಳು. ರಾಮಾದಾಸನಿಂದ ಬರುವ ಹಣ ದಿಂದ ಪ್ರಣಃ ಮೂದಲಿನಂತೆ ಆಭರಣಗಳನ್ನು ಮಾಡಿಸ ಬೇಕೆಂದು ಭಾವಿಸಿದಳು. ಸೇಕರನಿಗೆ ಅದರಿಂದ ಒಂದು ಶಾಸನವ್ಯಾಪ್ತಿ ಕೊಡಬಾರದೆಂದು ನಿಶ್ಚಯಿಸಿದಳು. ಹೀಗೆಲ್ಲ ಗಾಳಿ ಗೋಪುರಗಳನ್ನು ಕಟ್ಟುತ್ತಾ ಸಂತೋಷ ಭರಿತಳಾಗಿ ಒಳಮನೆಯನ್ನು ಸೇರಿದಳು. ಪ್ರಿಯ ಶುದುಗರೇ, ಮಗ ನಿಂದ ಹಣ ಬಡುತ್ತದೆಂದು ಕೇಳುತ್ತಲೇ ಆವಳಲ್ಲಿ ಸಾಪ್ತರ್ಥಿ

ನು ಹುಟ್ಟಿತು. ಹೃದಯದಲ್ಲಿ ಷ್ವೇಷದ ವಿಷವುದ್ದ ವಿಸಿತು. ಸೇಕರನಿಗೆ ಆ ಹಣದಲ್ಲಿ ಕಿಂಚಿತ್ತೂ ಕೊಡ ಕೊಡಬಾರ ದೆಂದಾಯ್ತು. ತಿಳಿದಿರಾ, ಹೆಂಗಸರ ಬುದ್ಧಿಯನ್ನು. ಇನಳು ವೃದ್ಧಿಯಾದರೂ ಇಷ್ಟನ್ನೇಲಾಲ್ಲ ಅಲೋಚಿಸಿದಬು. ಅಲ್ಲದೆ ಗಟ್ಟಿಮುಟ್ಟಿದ ತರುಣೀಯಾಗಿದ್ದರೆ ಇನ್ನೇನುಂ ಆವಸ್ಥೆ? ಯಾವ ಶಾರಭಾರಗಳನ್ನು ನಡೆಯಿಸುತ್ತಿದ್ದಳೋ ಆ ಪರ ಮಾತ್ರಾನೊಬ್ಬನೇ ಬಲ್ಲ!

ಪರಿಚ್ಛೇದಿಗಳು

ಇತ್ತು ಸೇಕರನ ಕಾಗದ ರಾಮದಾಸನಿಗೆ ಇಷ್ಟ ರಲ್ಲಿಯೇ ತೆಲುಪಿರಬೇಕಷ್ಟೇ? ಆವನಿಗೆ ಆ ಕಾಗದ ಈ ವೊದಲೇ ಸಿಕ್ಕಿತ್ತು. ಆ ಪತ್ರ ಕೆಂಡ ಕೊಡಲೆ ತಾಯಿಯ ಪತ್ರವಾಗಿರಬಹುದೆಂದೂ ಹಣ ಕಳುಹಿಸುವ ವಿಷಯವೇ ನಾದರೂ ಇರಬಹುದೆಂದೂ ಬಲವಾದ ಹಣದ ಆಶೆಯಿಂದ ಬೇಗ ಬೇಗನೆ ಅದನ್ನು ಬಿಚ್ಚಿ ಟುದಲಾರಂಭಿಸಿದ. ಆ ಪತ್ರವು ಸೇಕರನದಾಗಿತ್ತು. ಕೊಡಲೆ ಆತನ ತಲೆ ತಿರುಗಿತು. ಆ ಕಾಗದವು ಕೈಯಿಂದ ಕೆಳಕೈ ಉದುರಿತು. ಮೈಯಲ್ಲಾ ನಡುಗಲಾರಂಭಿಸಿತು. ಬೆವರಿನಿಂದ ವಸ್ತು ಒಂದು ಬದ್ದೆಯಾಯಿತು. ತಾನು ಎಲ್ಲಿದ್ದೇನೆಂಬದು ಆತನಿಗೆ ತೀರುದಾಯ್ತು. ಅಲ್ಲಿಯೇ ಕುಳಿತುಕೊಂಡ. ಅಲ್ಪವಧಿಯಲ್ಲಿ ಎಚ್ಚೆತ್ತು ಪುನಃ ಪತ್ರವನ್ನು ಟುದಿದ. ಹೆದರಿಕೆಯಾಯ್ತು.

ಹೃದಯ ಬಡಿತ ವೇಗವೇಗವಾಗಿ ಸಾಗಿತು. ಹತ್ತುನ್ನೂ
ಕಿಸೆಯಲ್ಲಿಟ್ಟುಕೊಂಡು ಹೋಟೆಲಿನಲ್ಲಿ ಉಟವನ್ನು ತೀರಿ
ಸಿದ. ಅನ್ನವೇನೂ ರುಚಿಸಲಿಲ್ಲ. ನಿಶಾಂತಿಗಾಗಿ ಎಲ್ಲಿಗೆ
ಹೋಗುವದೆಂದು ಚಿಂತಿಸುತ್ತಿದ್ದ. ಕೈಯಲ್ಲಿ ಕಾಸಿರಲಿಲ್ಲ.
ಕೇವಲ ಹತ್ತೇ ರೂಪಾಯಿಗಳಿಧ್ಯಾದನ್ನು ಸೇಕರನು ಸಂದ
ಶಿಫಿದ ಮಾರನೆಯ ದಿನವೇ ಆ ವೇಶ್ಯೆಯರು ಹೀರಿ
ಕೊಂಡಿದ್ದರು. ಇನ್ನೂ ಇವನ ಹತ್ತರ ಹಣವಿಲ್ಲವೆಂದು
ಅವರಿಗೂ ತಿಳಿದಿಕ್ಕು. ತನ್ನಲ್ಲಿ ಹಣವಿಲ್ಲದ್ದರಿಂದ ಅಲ್ಲಿಗೇ
ಹೋಗಲಿಕ್ಕೂ ಮನಸ್ಸಾಗಲಿಲ್ಲ. ಆ ದಿನ ಹೋಟಲಲ್ಲಿಯೇ
ಮಲಗಿದ; ಆದರೆ ಪಾಪ ಆ ಸ್ತ್ರೀಯರೊಂದಿಗೆ ಸೇರಿ ಸಾಖಿ
ವಾಗಿ ಸಿದ್ಧಿಸುತ್ತಿರುವವನಿಗೆ ಈ ಹೋಟಲಿನಲ್ಲಿ ಹೇಗೆ ನಿದ್ರೆ
ಬರಬೇಕು? ಹೇಗೊ ಕಷ್ಟದಿಂದ ಬೆಳಗಿನವರೆಗೂ ಕುಳಿತು
ಮಲಗಿ ಹೀಗೆ ಮಾಡಿ ರಾತ್ರಿಯನ್ನು ದೂಡಿದ. ಹಗಲ
ನ್ನೆಲ್ಲ ಅಲ್ಲಿಯೇ ಕಳೆದ. ಹಣವಿಲ್ಲದಿದ್ದರೆ ರಾತ್ರಿಹೊಡತ್ತಿಗೆ
ಅವರು ಬಾಗಿಲು ತೆರೆಯಲಾರರೆಂದು ತಿಳಿದು, ಸಂಜಿಯಾ
ಗುತ್ತಲೇ ಉಪ್ಪರಿಗೆಯನ್ನು ಏರಿದ. ಇವನ ಕಡೆಗೆ ಅವರು
ಗಮನಿಸಲೇ ಇಲ್ಲ. ಇವನೊಂದಿಗೆ ರೊಕ್ಕೆಪನಿಲ್ಲವೆಂದು
ತಿಳಿದರೂ, ಇವನು ಅಲ್ಲಿಗೆ ಹೋಗಿ ಉಪದ್ರವ ಕೊಡುತ್ತಿ
ದ್ದುದಕ್ಕಾಗಿ ಒಂದು ಶ್ಥಳವನ್ನು ಕೊಟ್ಟಿರು. ರಾತ್ರಿಯನ್ನೆಲ್ಲ
ರಾಮಾದಾಸನು ಆ ಮೂಲೆಯಲ್ಲಿ ಕಳೆದು ಬೆಳಗಾಗುತ್ತಲೇ
ಹೊರ ಹೋಗುತ್ತಿದ್ದನು. ಈಗ ಕಾಫಿ ಮತ್ತು ಮಿಶಾಯಿ
ಗಳು ಇವನಿಂದ ನೂಯವಾಗಿದ್ದವು. ಆದು ಬಿಟ್ಟು ರಾತ್ರಿ

ನಿದ್ರಿಸಲಿಕ್ಕೆ ಒಂದು ಯೋಗ್ಯಸ್ಥಳವನನ್ನಾದರೂ ಕ್ರೋಡದೆ
ಹೊಗೇದರು. ಹೀಗೆಯೇ ಒಂದು ವಾರ ಕಳೆಯಿತು; ಅದರೆ
ಚಂದ್ರಪತ್ರವರ್ತಿ-ಪಾರ್ವತಿಯರಿಗೆ ಇವನ ಮೇಲೆ ಪ್ರೀತಿ ಇರ
ಲಿಲ್ಲ. ಇವರು ಒಳಗಡೆ ಇದ್ದಂತೆಯೇ ಅವರು ತಮ್ಮ
ಲಾಭವನನ್ನು ಸಂಪಾದಿಸುತ್ತಿದ್ದರು; ಅದರೆ ಈತನು ಒಳ
ಗಡೆ ಇರುವದರಿಂದ ಇತರ ವಾಹಾಶುರು ಒಳಗೆ ಪ್ರವೇ
ಶಿಸಲು ಅಂಜುತ್ತಿದ್ದರು. ಆದ್ದರಿಂದ ಇವರು ರಾಮುದಾಸನ
ನೇಲೆ ರೇಗಿಗೆದ್ದರು. ಅದರೂ ರಾಮುದಾಸನು ಅವರನ್ನು
ಅಂಟಿಕೊಂಡಿದ್ದವನಂತೆ ಅಲ್ಲಿಯೇ ಹೋಗುತ್ತಿದ್ದನು.
ಒಂದು ವಾರದಿಂದೇಚೆಗೆ ಅವರು ರಾಮುದಾಸನನ್ನು
ಬಹಳವಾಗಿ ತಿರಸ್ಕರಿಸಿ, ನಿಂದಿಸಿ, ಹೀಯಾಳಿಸತ್ತೊಡಗಿ
ದರು. ಆ ಕರಿಣ ಹೃದಯದ ಹೆಂಗಸರ ಬಾಯಿಂದ
ಬಾರದ ಬೈಗಳಿರಲಿಲ್ಲ. ಹೆಚ್ಚೇಕೆ? ಹಣವ ವೈಭವ ರಾಮು
ದಾಸನಲ್ಲಿರುವಾಗ ಒಕ್ಕೇ ಪ್ರೀತಿ ಪ್ರೇಮದಿಂದ ವರ್ತಿಸು
ತ್ತಿರುವ ಆ ಸ್ತ್ರೀಯರು ಇಂದು ಅವನನ್ನು ನಾಯಿಗಂ
ತಲೂ ಕಡೆಯಾಗಿ ಎಣಿಸಿದರು. ಹಣ ಕಂಡರೆ ಹೆಣ
ಬಾಯಿ ಬಿಡುತ್ತದೆ, ಎಂಬಂತೆ ರಾಮುದಾಸನಲ್ಲಿ ಹಣವಿ
ರುವತನಕ ಬಗೆಬಗೆಯಿಂದ ಹಣವನ್ನು ಅವಹರಿಸಿದರು.
ಹಣವಿಲ್ಲದಾಗ ಏನು ಗತಿ! ಇವನನ್ನು ನೂಕುಸುವವರೇ
ಇಲ್ಲದಾದರು. ಸ್ತ್ರೀಯರ ಸ್ವಭಾವವೇ ಇಂತಹದು.

ಒಂದು ದಿನ ರಾಮುದಾಸನಿಗೆ ಸರಿಯಾದ ಸಮ
ಯಕ್ಕೆ ಹೋಗಲಾಗಲಿಲ್ಲ. ಆಗ ಸುಮಾರು ಹತ್ತು ಗಂಟೆಗೆ

ರಾತ್ರಿ ಯಾಗಿತ್ತು. ಹೊಟ್ಟಿಗೆ ಸರಿಯಾಗಿ ಅನ್ನವಿಲ್ಲದ್ದ ರಿಂದಲೂ ಕೈಯಲ್ಲಿ ಕಾಸಿಲ್ಲದ ಚಿಂತೆಯಿಂದಲೂ ಬಹಳ ಸಿತ್ತಣವಾಗಿದ್ದನು. ಸರಿಯಾಗಿ ನಡೆಯಲಾರದ ಆವನು ಉಪ್ಪರಿಗೆಯನ್ನು ವರಲು ತೊಡಗಿದ ಆರ್ಥಕ್ಕೆ ಮುಟ್ಟು ತ್ತಲೇ ಸಾಕುಸಾಕಾಗಿ ಅಲ್ಲಿಯೇ ಕುಳಿತು ಸಿಟ್ಟಿಸಿರು ಬಿಟ್ಟು. ಏದು ನವೀನಗಳಾದ ಬಳಿಕ ಬಹು ಕಷ್ಟಧಿಂದ ಹೇಗೋಿ ಪರಿ, ಮೂರಂತಸ್ಸಿನ ಬಾಗಿಲ ಬಳಿಗೆ ಹೋಗಿ ಸೇರಿದ. ಬಾಗಿಲನ್ನು ತಟ್ಟಿ ಪಾರ್ವತಿಯನ್ನು ಕರೆದ. ಸುದ್ದೀಯೇ ಇಲ್ಲ. ರಾಮದಾಸನಿಗೆ ಕೋಪ ತಲೆಗೇರಿತು. ಬಾಯಿಗೆ ಬಂದಂತೆ ವೂತನಾಡಿದ • ಬಾಗಿಲು ಒಡೆದ್ದೇ ಹೈಕ್ಕೇಗುವರೀತಿಯಲ್ಲಿ ಬಾಗಿಲನ್ನು ದೂಡಿದ. ಆದರೂ ಹತ್ತೆ ಯಿಲ್ಲ. ಏನು ಮಾಡಬೇಕೆಂಬದು ರಾಮದಾಸನಿಗೆ ಶಿಳಿಯ ಲಿಲ್ಲ. ಬಾಗಿಲನ್ನು ಪುನಃ ಪುನಃ ಬಡಿದು, ಇಬ್ಬರ ಹೆಸರ ಸ್ನೇತ್ತಿ ಗಟ್ಟಿಯಾಗಿ ಕೂಗಿದ. ಇವನ ಉಪದ್ರವವನ್ನು ತಡೆಯಲಾರಿದೆ ಚಂದ್ರಾವತಿಯು ಇಲ್ಲಿಗೆ ಬಂದು-ಆದಾರು, ರಾಮದಾಸನಲ್ಲವೇ? ಈಗ ಇಲ್ಲಿರೆ ಬಂದು ನಮಗೆ ಬಹಳ ತೊಂದರೆ ಕೊಟ್ಟಿ. ನಿಮ್ಮ ಕಾಟಕಾಗಿ ಇಲ್ಲಿಗೆ ಬಂದಿರಂದ ಸೆಟ್ಟಿ-ಸಾವುಕಾರದು ಗಾಬರಿಗೊಂಡು ಹೊರಗೆ ಬುಡಿ ಬಿಟ್ಟಿರು. ಹಾ! ಇಂದಿನ ನಮ್ಮ ಸಷ್ಟುವನ್ನು ಹೇಳಲಾಗದು. ನೀವು ಇಲ್ಲಿಗೆ ಬಂದು ಈ ರೀತಿ ಉಪದ್ರವ ಕೊಡುವ ಬದಲು, ಇಲ್ಲಿಗೆ ಬಾರದಿರುವದೇ ಉತ್ತಮ. ಇನ್ನು ನಿಮಗೆ ಇಲ್ಲಿ ಕ್ಷಾಳ ಸಿಗಲಾರದು. ಸುವ್ಯಾನೆ ಹೊರಟ್ಟು ಹೋಗು.

ದಾರಿಯಲ್ಲಿ ಅಡ್ಡನಿಲ್ಲಬೇಡ. ನಮ್ಮ ಈ ದಿನದ ಆನ್ನವನ್ನೇ ಹಾಳು ಮಾಡಿದೆ. ಈ ಪ್ರವಂಚವು ಹಣದಿಂದಲೇ ನಡೆಯುತ್ತಿದೆಂಬು ನಿನಗೆ ತಿಳಿಯುವದಿಲ್ಲವೆ? ಅಂದ ಹೇಳಿ ಬರಿಗೈಯವನಾದ ನಿನ್ನ ಪಾಡನ್ನು ನಿನಗೆ ಬಿಟ್ಟು, ನಮ್ಮ ಪಾಡನ್ನು ನಾವು ಹುಡುಕಬೇಕಾಗುವದು. ಆದ್ದರಿಂದ ನೀನು ಮನಸ್ಸಿಗೆ ಬೇಜಾರು ಮಾಡಿಕೊಳ್ಳಬೇಕೆಂದು, ಸುಂಕ ವಿಲ್ಲದ ದಾರಿಯಲ್ಲಿ ತಿರುಗಿಹೋಗು, ಎಂದಳು.

ಈ ಮಾತುಗಳನ್ನು ಕೇಳಿ ರಾಮದಾಸನಿಗೆ ಏಷಿ ಮೀರಿದ ಕೋಪವು ತಲೆಗೇರಿತು. ಸೇಕರನ ಪತ್ರದ ಜ್ಞಾವ ಕರ್ತೃ ಮನಸ್ಸಿಗೆ ಬ್ರಹ್ಮದಿತು. ಆತನು ಆ ಕರೀಣವಾದ ಮಾತುಗಳಲ್ಲಿ ಬರೆದದ್ದು ಕೂಡಿ ಈಗ ಈ ಸ್ತುಯರು ತನ್ನನ್ನು ಮೋಸಗೊಳಿಸಿದ್ದ ಕ್ಷಮೆ ಸರಿಯಾಯಿತೆಂದು ಭಾವಿಸಿ ಕನಿಕರವಟ್ಟಿನು.

ಈಗ ಮೌದಲು ಬಾಗಿಲು ತೆರೆ; ನಿನ್ನ ಪುರಾಣ ಆ ಮೇಲೆ. ಸ್ತುಯರ ಚಮತ್ವಾರವನ್ನು ಲಾಲಾ ನಾನು ಬಲ್ಲೆ, ಎಂದು ರಾಮದಾಸ ಗಂಭೀರವಾಗಿ ನುಡಿದ. ಇಂದಿನ ಮಟ್ಟಿಗೆ ಒಳಗಿದ್ದ ವರೇ ಚತುರರು. ಎಲೇ, ಬಾಗಿಲು ತೆರೆ. ಹಣಕ್ಕೆ ಹೆದರುವೆಯಾ? ಎಂದನು.

ಚಂದ್ರಾವತಿಗೆ ಧ್ಯೈಯನಾಗೆಲಿಲ್ಲ. ಅಲ್ಲಿನ್ನೇ ಹಿಂದೆ ಸರಿದು ಪಾರ್ವತಿಯೊಡನೆ ಈ ಪ್ರಸ್ತಾಪವನ್ನು ಹೇಳಿದಳು. ಪಾರ್ವತಿಗೂ ಮನಸ್ಸಿಗೆ ಸಮಾಧಾನವಿರಲಿಲ್ಲ. ರಾಮದಾಸನು ಪುನಃ ಅವರನ್ನು ಕರೆದನು. ಅವರು

ಇವನ ಬೀಳಬ್ಬಿಯನ್ನು ತಡೆಯಲಾರದಾದರು. ಪಾರ್ವತಿಯು ಬಾಗಿಲ ಬಳಿ ಬಂದು-ಇಲ್ಲಿಗೆ ಬರಿಗೈಯಿಂದ ಬಂದು ನಮಗೆ ಉಪದ್ರವ ಕೊಡುವದೇಇಕೆ? ಎಂದಳು.

ಇದುವರೆಗೆ ಕೊಟ್ಟಿದ್ದು ಸಾಲದೇ? ಇನ್ನು ಕೊಡಬೇಕೇ? ಎಂದ ರಾಮಾದಾಸ.

ಚಂದ್ರಾವತಿ-ಪಾರ್ವತಿಯರು ಸ್ವಲ್ಪ ಗ್ರಹಣಿ ಮಾಡಿ ಬಾಗಿಲು ತೆರೆದರು. ರಾಮಾದಾಸನು ಒಳಗೆ ಹೋಗಿ ಕುಚಿರು ಮೇಲೆ ಕುಳಿತನು. ಅವರು ವಕ್ರದೃಷ್ಟಿಯಿಂದ ಕಾಣುತ್ತಿದ್ದರು. ಕುಳಿತು, ಕುಳಿತು ಬೇಸರವಾಯ್ತು. ಟೇತರಲು ಅಪ್ಪಣಿ ಇತ್ತು. ಇಬ್ಬರೂ ಒಳ ಕೊಳಣಿ ಸೇರಿ, ರಾಮಾದಾಸನನ್ನು ಯಮಲೋಕಕ್ಕೆ ಕಳುಹಿಸುವ ಉಪಾಯ ಹೂಡಿ, ಚಹದಲ್ಲಿ ತುಸ ವಿಷ ಬೆರಿಸಿ ತಂದು ಕೊಟ್ಟಿರು. ಹಸಿವಿನಿಂದ ಕಂಗಾಲಾದ ರಾಮಾದಾಸನು ಅದನ್ನು ಕುಡಿದನು. ಕುಡಿದ ಕೂಡಲೆ ತಲೆಗೆ ಅಮಲೇ ರಿತು. ಕುಚಿರು ಮೇಲೆಯೇ ತಲೆ ಒರಗಿಕೊಂಡನು. ಪಾರ್ವತಿಯು ಲುಗುಬಗನೆ ಅಲ್ಲಿಗೆ ಬಂದು ಅವನ ಕಿಸಿ ಪರಿಶ್ವಿಸತ್ತೊಡಗಿದಳು. ಕಿಸೆಯಲ್ಲಿ ಹಣವೇನೂ ಇರಲಿಲ್ಲ. ಒಂದು ಪತ್ರ ಮಾತ್ರವಿತ್ತು. ಅದನ್ನು ಓದಿ ಅವಳಿಗೆ ಭಯವಾಯ್ತು. ಅದನ್ನು ಆಕ ಚಂದ್ರಾವತಿಗೂ ತೊರಿಸಿದಳು. ತಮ್ಮನ್ನು ಸಮುದ್ರಕ್ಕೆ ದೂಡಿ ಹಾಕುವೇನೆಂದು ಸೇಕರನು ಬರಿದದ್ದನ್ನು ಓದಿ ಹೃದಯದಲ್ಲಿ ಭಯಸೇರಿ ಕೊಂಡಿತು. ಅವರು ಆ ಪತ್ರವನ್ನು ಅಡಗಿಸಿ ಇಟ್ಟಿರು.

ನಂತರ ರಾಮದಾಸನನ್ನು ಎಬ್ಬಿಸಿದರು. ಆಮಲು ಹಿಡಿದ ರಾಮದಾಸನಿಗೆ ಏನೂ ಕಾಣಿಸುತ್ತಿರಲಿಲ್ಲ. ಆ ವಿಷದ ಪರಿಣಾಮವು ಕೂಡಲೇ ಆಗದೆ, ಆಮಲು ಆಗಿ ಸುವರ್ಚಾರು ವಿದಾರು ತಾಸುಗಳಲ್ಲಿ ಮರಣ ಉಂಟಃಗುವಂತಹದಿತ್ತು. ಆದ್ದರಿಂದ ರಾಮದಾಸನು ಆಮಲಿಸಿಂದ ಅತ್ಯಾತ್ಯ ಹೊಯ್ದಾಡುತ್ತಿದ್ದನು. ಪಾರ್ವತಿಯು ರಾಮದಾಸನನ್ನು ಕುಚೀಯಿಂದ ಎಬ್ಬಿಸಿ-ಇಂದು ನಿಮಗೆ ಸೌಖ್ಯವಿಲ್ಲ. ಶೋಗರ್ಸ್ತರು ಇಲ್ಲಿ ನಿಲ್ಲಿವದು ಸರಿಯಲ್ಲ; ಆದ್ದರಿಂದ ನೀವು ಈಗಲೇ ಹೇಳರಟ್ಟಿ ಹೊಗಿರಿ, ಎಂದು ನಿದಾರಕ್ಷಿಷ್ಯಿದಿಂದ ನುಡಿದಳು. ರಾಮದಾಸನಿಗೆ ಆಮಲು ಪರಿಧಂತೆಯೇ ಕೊಂಡವೂ ಪರಿತು. ಕಿಸೇಗೆ ಕ್ಷೇತ್ರಕಾಶಿ ಪತ್ರವಿದೆಯೇ? ಎಂದು ನೋಡಿದ. ಅಲ್ಲಿ ಪತ್ರವಿರಲಿಲ್ಲ. ಕೊಂಡವೈ ಇಮ್ಮುಡಿಯಾಯ್ತು. ಆಮಲಿಸಿಂದ ನೆಟ್ಟಿಗೆ ನಿಲ್ಲಿಲಾರದೆ ಬಿದ್ದಬಿಟ್ಟು. ಇವರು ಆವನಿಗೆ ಬಗೆಬಗೆಯ ಚೆಷ್ಪೆ ಮಾಡಲು ಪ್ರಾರಂಭಿಸಿದರು. ಅದೊಂದು ಶೋಸೆಯ ದಿನವೆಂದು ಭಾವಿಸಿದರು. ಪತ್ರವಿಲ್ಲದ್ದರಿಂದ ರಾಮದಾಸನು ಹುಚ್ಚನಾತಾದನು. ಚಂದ್ರವತೀಯನ್ನು, ಪಾರ್ವತಿಯನ್ನು ವಿಚಾರಿಸಿದನು ಆವರು ಉತ್ತರ ಕೊಡಲಿಲ್ಲ. ಸೆರಗುಗಳನ್ನು ಎಳಿ ಎಳಿದು ಕೇಳಿದ. ನಿಜವಾಗಿಯಾ ಪತ್ರ ತೆಗೆದಿದ್ದರೂ, ಈತನನ್ನು ಕೊಣೆಯಿಂದ ಹೊರಿದೂಡಬೇಕೆಂಬ ಉದ್ದೇಶದಿಂದ ಕಾಣಲೇ ಇಲ್ಲವೆಂದು ನಟಿಸಿದರು. ರಾಮದಾಸನಿಗೆ ವಿಷದ ಪರಿಣಾಮವು

ಹೆಚ್ಚುತ್ತಾ ಬರುವದನ್ನು ಕೇಡು ಈತನು ಇಲ್ಲಿಯೇ ಇಂದ
ಷಿಟ್ಟರೆ ತಾವು ಆಪಶ್ತಿಗೆ ಗುರಿಂಬಾಗುವೆನೆಂದು ತಿಳಿದು,
ಅವರು ಅವನನ್ನು ಹೊರಗಟ್ಟುವ ಯೋಜನೆಯನ್ನು ಶೈ
ಕೊಂಡರು. ಹೊರಗೆ ಹೋಗಿರಿ, ಹೊರಗೆ ಹೋಗಿರಿ;
ಎಂದು ಒತ್ತಾಯಪಡಿಸಿದರು.

ರಾಮಾದಾಸನಿಂದ ಆ ಮಾತುಗ್ರಳನ್ನು ಸಹಿಸಲಾಗ
ಲಿಲ್ಲ. ಸಿಂಹನಂತೆ ಕಿಡಿಕಿಡಿಯಾದ. ಈ ಮಧ್ಯರಾತ್ರಿ ಕಾಲ
ದಲ್ಲಿ ಸಾನು ಇಲ್ಲಿಂದ ಹೋಗಬೇಕೇ? ಎಲ್ಲಿಗೆ? ನಿನ್ನು ಪ್ರಸ
ಮನಿಗೇಂಬೇ? ಎರಡು ವರ್ಷಗಳಿಂದ ನನ್ನಿಂದ ಪಡೆದ
ಹಣವು ನಿಮಗೆ ಸಾಲದಾಯಿತೇ? ಈಗ ನಾನು ಬೇಡ
ನಾದೆನಲ್ಲವೇ? ಸರಿ! ಸರಿ! ನಿಷ್ಠೆ ನನಗೆ ಬೇಡ. ಈ
ಲೋಕದಲ್ಲಿ ನಿಷಿಷ್ಟರೇ ಸ್ತ್ರೀಯರಿರುವದಿಲ್ಲ. ನಿಮಗಂ
ತಲೂ ನೂರಾರು ಪಾಲು ಹೆಚ್ಚು ಸೌಂದರ್ಯಯುತರಾದ
ಸ್ತ್ರೀಯರು ನನಗೆ ಸಿಕ್ಕಲಾರರೆಂದು ತಿಳಿದಿರುವಿರಾ? ಭೀ!
ಹೆಮ್ಮಾರಿಗಳೇ, ವಂಚಕರೇ, ಎನ್ನ ವಷ್ಟರಲ್ಲಿ ಅವರಿಷ್ಟರೂ
ಬಂಡು ಅವನನ್ನು ಬಾಗಿಲ ಹೊರಗೆ ದೂಡಿ ಕದನನ್ನು
ಮುಚ್ಚಿದರು.

ಪರಿಚ್ಛೇದ ರಜಿ

ನೋಡಿದಿರಾ! ವೇತ್ಯೀಯರ ಗುಟ್ಟು-ಮಟ್ಟುಗಳನ್ನು!
ಹಣವಿದ್ದರೆ ಅಲ್ಲಿ ಎಂಥ ಮೋಹ! ಎನ್ನ ಮೋಜು! ಎನ್ನ

ಉಪಚಾರ! ಹಣವಿಲ್ಲದಂಗ ಏನು ಗತಿ! ಹಣವಿಲ್ಲದ ಸಮುದ್ರದಲ್ಲಿ ಆತನ ಮಾನ ಕಳೆಯಲು ಪ್ರಯತ್ನಿಸುವರಲ್ಲದೇ ಷುಕ್ರೇನೂ ಇಲ್ಲ. ಇದೊಂದು ವೇಶ್ಯೇಯರ ನಿತೀಷ ಸ್ವಭಾವ. ವೇಶ್ಯೇಯರಿಗೆ ಹಣ ಕೊಟ್ಟುಗೆಂಳಿ ಪರಿಚಯ; ಸಂತರ ಇಲ್ಲ. ಸುನಾರು ಎರಡು ವರ್ಷದಿಂದ ರಾಮದಾಸನಿಂದ ಹಣ ಪಡೆದು, ಕೋನೆಗೆ ಹಣವಿಲ್ಲದಾಗ ಅವನನ್ನು ಮರಣಕ್ಕೆ ಗುರಿಪಡಿಸಲು ಚಹದಲ್ಲಿ ವಿಷ ಬೆರೆಸಿ ಕೊಟ್ಟಿದ್ದು ನಾಜ್ಯಯವಲ್ಲ; ಆದರೆ ಅವರಿಗೆ ಬೇರೆ ಉಪಾಯ ನಿರಲಿಲ್ಲ. ಅವರು ಬೇರೆಯವರನ್ನು ಸೇರಿ ಹಿಡಿದು ಹೆಚ್ಚು ಹಣ ಪಡೆಯುತ್ತಿರುವದೇ ಇದಕ್ಕೆ ಕಾರಣ. ಯಾವ ರೀತಿಯ ಜೀವನವೇ ಆದೇ ರೀತಿಯ ಮರಣ. ಸೇಕರನು ಪತ್ರ ಮಂಲಕವಾಗಿ ತಿಳಿಸಿದ್ದ ಕ್ಷುಣ್ಣ ರಾಮದಾಸನ ಅವನೆಗೆ ಇದಕ್ಕೆ ಕ್ಷುಣ್ಣ ಸರಿಯಾಯಿತೆಂಬದರಲ್ಲಿ ಸಂಶಯವಿಲ್ಲ.

ಪರಿಚ್ಛೇದೆ ಗಣ

ಅಲ್ಲಿಂದ ಹೊರಬಿದ್ದ ರಾಮದಾಸನು ಮೆಟ್ಟೆಲು ಗಳನ್ನು ಇಳಿಯತೊಡಗಿದನು. ಸೇಕರನಿಗೆ ಪರಮಾತ್ಮನು ಸಹಕರಿಸಿದನೆಂದು ತಿಳಿದ. ಅವನಿಗೆ ಭಯವು ವಿತ್ತಿ ವಿಳಿತು. ಧರ್ಮನಿಗಳಲ್ಲಿ ರಕ್ತಪು ಬಿಸಿಯೇರಿ ರಭಸವಾಗಿ ಷಿಡಲು ನೊದಲಾಯ್ತು. ವಿಷವು ಹೆಚ್ಚು ಪರಿಣಾಮವನ್ನು ಒಟ್ಟುಮಾಡುತ್ತು ಲೆಂದ್ರಿದರಿಂದ ಸೆಟ್ಟಿಗೆ ನಡೆಯಲು ಆಗು

ತ್ವಿರಲ್ಲ. ನೇಟ್ಟಲುಗಳನ್ನು ಇಳಿಯಾತ್ಮಿರುವಾಗ ಶಾಲು
ಜಾರಿ ಹಾವು ಹೆರಳಾಡಿಕೊಂಡು ಬಂದಂತೆ ಸುಮಾರು
ಇಪ್ಪತ್ತ್ವದು ನೇಟ್ಟಲುಗಳನ್ನು ಹೊರಳಾಡಿ ರಾಜಾಸೈಗೆ
ಬಿದ್ದ. ಪಾವ! ರಾಮದಾಸನಿಗೆ ಅಧ್ಯಾಚೀವವಾಂತ್ಯ:
ಅದರೂ ಸೋವನ್ನು ಸಹಿಸಿಕೊಂಡು ಚಂದ್ರಾವತಿ, ಪಾವ
ತಿಯಾದನ್ನು ಬಾಯಿಗೆ ಬಂದಂತೆ ಬೆಯ್ಯತ್ತಾ ಮುಂದು
ವರಿದನು. ಬೆಳದಿಂಗಳು ಶುಭ್ರವಾಗಿ ಪ್ರಕಾಶಿಸುತ್ತಿತ್ತು:
ರಾಜಾಸೈಂಗನ್ನು ಬಿಟ್ಟು ಒಂದು ಬೀದಿಯಲ್ಲಿ ಪ್ರವೇಶಿ
ಸಿದನು. ತನ್ನಿಂದ ಸುಮಾರು ಹತ್ತು ಮಾರು ದೂರದಲ್ಲಿ
ಸುಂದರಿಯಾದ ಈವರ್ಚ ಹೆಂಗಸು ಹೊಗುತ್ತಿರುವದನ್ನು
ಕಂಡು ತನ್ನಿಂತೆಯೇ ಇಲ್ಲಿಯೂ ಒಬ್ಬಳು ಆಲೆದಾಡು
ತ್ತಿದ್ದಾ. ಕಾಲಗೆ ಗೆಣ್ಣ ಕಟ್ಟಿಕೊಂಡು ನತ್ತಿಸುತ್ತಿ
ದ್ದಾಳೆ. ಕೇಶ ರಾಶಿಗಳು ಉದ್ದಕ್ಕೆ ನೀಡಿನೆ, ಎಂದೆಲ್ಲಾ
ಭಾವಿಸಿದನು.. ಚಂದ್ರಪೂರಾತದಲ್ಲಿ ಘಳಘಳಿಸುವ ಸೀರೆ
ಯನ್ನು ಕಂಡು ಹುಟ್ಟ ತಲೆಗೇರಿತು. ರಾಮದಾಸನು
ಸ್ತ್ರೀ ವೋಹದಿಂದ ಅವಳನ್ನು ಹಿಡಿದು ನಿಲ್ಲಿಸಲು ಮುಂದೆ
ಬುಡಿದನು. ಇವನು ಬುಡಿದಂತೆ ಆ ವ್ಯಕ್ತಿಯೂ ಬುಡು
ತ್ತಿತ್ತು. ಮಾಳಿಗೆಯಿಂದ ನಿರಾಶನಾಗಿ ಹೊರಬಿದ್ದ ರಾಮ
ದಾಸನು ಅವರಿಗಿಂತಲೂ ಮಿಗಿಲಾದಂತಹ ಸುಂದರಿ
ಯನ್ನು ಪಡೆದೆಸೆಂದು ಮನಸ್ಸಿನಲ್ಲಿ ಉಬ್ಬಿ ರಭಸವಾಗಿ
ಬುಡಿದನು. ಆ ಸ್ತ್ರೀಯು ಎರಡು ಮೂರು ಬೀದಿಗಳನ್ನು
ಸಂದರ್ಶಿಸಿ ರಭಸವಾಗಿ ಮುಂದೆ ಆಗುತ್ತಿದ್ದಾಳು. ರಾಮ

ದಾಸನೂ ಹಿಂಬಾಲಿಸಿಕೊಂಡು ಈಡುತ್ತಿದ್ದನು. ಕೆಲವೊಮ್ಮೆ ಅವಲಿನಿಂದ ಮಾರ್ಗದಲ್ಲಿ ಬಿದ್ದ ಹೋರಳಾಡುತ್ತಿದ್ದನು. ಸ್ತ್ರೀ ವೇಡಿಹ ಬಲಾತ್ಮಕರದಿಂದಾಗಿ ನಿರಾಶನಾಗದೇ ಪುನಃ ಪುನಃ ಹಿಂದಿನಿಂದ ಈಡುತ್ತಿದ್ದನು. ಸುಂದರಿ ಮಣಿಯೇ, ಸಿಲ್ಲು, ಸಿಲ್ಲು. ಬೆದರಬೇಡ ನಿನ್ಮಾಂದಿಗೆ ನಾನೂ ಇದ್ದೇನೇ, ಎಂದು ಹೇಳಿದನು. ಇದಕ್ಕೆ ಹಿಮಾಳ್ಯ ತುಳ್ಳ, ಮುಮ್ಮಾತೂ ಇಲ್ಲ. ಆ ಸ್ತ್ರೀ ಷ್ಯಕ್ತಿಯು ಒಂದೇ ವೇಗದಿಂದ ಮುಂದುವರಿಯತ್ತಿತ್ತು. ಒಮ್ಮೆ ಸೆರಗು ಹಿಡಿದಿದ್ದರೆ ಒಳ್ಳೆಯದಿತ್ತು, ಎಂದು ಭಾವಿಸಿದನು; ಆದರೆ ಎಲ್ಲವೂ ನಿಷ್ಪತ್ತಿ. ಆಲೋಚನೆಗಳೀಲ್ಲವೂ ಗಳಿಗೆ ಗೋತ್ತುರ. ಇಡೀ ರಾತ್ರಿಕಾಲ ಅವಳ ಹಿಂದೆ ಈಡಿ. ಈಡಿ ಬಳಲೀದನು. ಅವಳ ಕಾಲಿನ ಗೆಜ್ಜೆಗಳ ಶಬ್ದವು ರಾಮಾದಾಸನ ಕಿವಿಗೆ ಬೀಳುತ್ತಿಲೇ ಅವನಿಗೆ ಸವಚೀಕನ ಉಂಟಾಗುತ್ತಿತ್ತು.

ಸುಮಾರು ಐದು ಗಂಟೆಯ ಸಮಯಕ್ಕೆ ಆ ಸ್ತ್ರೀಯು ಒಂದು ಬೀದಿಯಿಂದ ಹೊರಬಿದ್ದ ಸಮುದ್ರ ಕರಾವಳಿಗೆ ನಡೆದು. ನೀರಿನ ಸವಿಷಪಕ್ಕೆ ಸೀರಿದಳು. ಇವಳಿಗ ತನ್ನಕ್ಕೆಗೆ ಸಿಕ್ಕುವಳಿಂದು ರಾಮಾದಾಸ ಸಂತೋಷಗೊಳಿದನು; ಆದರೆ ಆಕೆ ಸಮುದ್ರದೇವಿಯೆಂಬ ವಿಷಯವನ್ನು ಮಾತ್ರ ಆತ ತಿಳಿಯಾದನು. ಸುಂದರಿಯು ನೀರಮೇಲಿಂದ ನಡೆಯುತ್ತ ಮುಂದುವರಿದಳು. ತಾನೂ ನೀರಲ್ಲಿಳಿದು ಮುಂದುವರಿದನು. ಅವಳ ಕಾಲುಗಳನ್ನು ಹಿಡಿದಾದರೂ ಹಿಂದೆಳಿ

ಯುವ ಅಭಿಲಾಷೆಯಿಂದ ರಾಮಾದಾಸನು ಫಕ್ಕನೇ ನೀರಿ ಸಿಂದ ಮೇಲಕ್ಕೆ ಹಾರಿ ಮುಂದಕ್ಕೆ ಈಡಿದನು. ಅಷ್ಟುಗಲ್ಲಿ ಭಯಂಕರವಾದಂಥ ಒಂದು ತೆರೆಯು ಒಂದು ರಾಮು ದಾಸನನ್ನು ಹಿಂದಕ್ಕೆ ದೂಡಿ ಉಸುಕಿನ ಮೇಲೆ ಎತ್ತಿ ಹಾಕಿತು. ಕೂಡಲೇ ತುಸ ಉಪ್ಪು ನೀರು ಅವನ ಹೊಟ್ಟಿಗೆ ಯಾಲ್ಲಿ ಸೇರಿತು. ಅತ್ತ ನೇರಿಡುತ್ತಲೇ ಆ ಸುಂದರಿಯು ವಾಯವಾಗಿದ್ದಳು. ಮೊದಲೇ ಕುಡಿಸಿದ್ದ ವಿಷದ ಮೇಲೆ ಉಪ್ಪು ನೀರು ಬೆದ್ದಾಗ ಎಣ್ಣಿಗೆ ನೀರು ಹೊಯ್ದಂತಾಗಿ ಹೃದಯವು ಉರಿಯಲಾರಂಬಿಸಿತು.

ಪರಿಚ್ಯೇರ್ದ ಗಳಿ

ಅಗ ಸಮುದ್ರಕ್ಕೆ ಭರತಿ ಬರುವದರಲ್ಲಿತ್ತು. ಇವ ನಿಗೆ ಮರಳಿನಿಂದ ಎದ್ದು ನಡೆಯುವಷ್ಟು ಬಲವಿರಲಿಲ್ಲ. ಅಗ ಇನ್ನೂ ಬೆಳಗಾಗಿರಲಿಲ್ಲ. ಭರತಿಯಿಂದ ಸಮುದ್ರವು ಉಕ್ಕಿತು. ನೀರಿನ ತೆರೆಗಳು ಈತನ ಕಾಲಿಗೆ ಹೊಡಿದವು. ಇನ್ನು ತನಗೆ ಅಂತ್ಯಕಾಲವೇ ಪ್ರಾಪ್ತವಾಯಿತೆಂದು ತಿಳಿದು ಕಳವಳಪಟ್ಟಿನು. ಎದ್ದೇಳಲಿಕ್ಕೆ ಪ್ರಯತ್ನಿಸಿದ. ಅಗಲಿಲ್ಲ. ಸೇಕರನು ಬರೆದಂತೆ ತನ್ನ ಜೀವನ್ನನ್ನು ಕೊನೆಗಂಡಿತೆಂದು ತಿಳಿದ. ಕೆಟ್ಟಿನಿಗೆ ದೇವರ ಸಹಾಯವಿಲ್ಲ ನೆಂಬುದನ್ನು ತಿಳಿದುಕೊಂಡು ಪಶ್ಚಾತ್ತಾಪಪಟ್ಟಿ. ಮರಣಕ್ಕೆ ಅಂಟಿದ; ಆದರೆ ಮಾಡುವದೇನು? ಆ ಕಾಲಕ್ಕೆ

ಅವನನ್ನು ರಕ್ಷಿಸುವವರಾರು? ನೀರು ಮೇಲೆ ಇತ್ತೂ
ಬಂದು ಕಾಲುಗಳು ಮುಳುಗಿದವು. ಗಾಳಿಯು ರಭಸ
ವಾಗಿ ಬೀಸುತ್ತಿಲಿತ್ತು. ತೆಡಿಗಳ ಭಯಂಕರ ಶಬ್ದವೈ
ಬಹು ದೂರದಿಂದ ಕೇಳಿ ಉರುತ್ತಿತ್ತು. ತಾನೀಗ ಖಂಡಿತ
ವಾಗಿಯೂ ಸೆಯುವೆನೆಂದು ತಿಳಿದು ತನ್ನ ವರನ್ನೆ ಲಾಲ್
ಬಮ್ಮೆ ಜಾಲ ಪಕಕ್ಕೆ ತಂಡಕೊಂಡನು.

ರಾಃ-ಆಯ್ಯೋ! ಕವ್ಯವೇ! ಹಾ! ಪಾರ್ವತಿ-ಚಂದ್ರಾ
ವಶಿಯರೇ, ನೀವು ಇಂದು ನನ್ನನ್ನು ಹೊರಗಟ್ಟಿದ್ದರೆ
ನಾನಿಲ್ಲಿಗೆ ಬರುತ್ತಿದ್ದನೇ? ಇಂದ್ರಾಂದು ರಾತ್ರಿ ಅಲ್ಲಿಯೇ
ಇರಗೆತಟಿಟ್ಟಿದ್ದರೆ ನನ್ನ ಆನಸ್ಥೀಯು ಈ ಶರದ್ವಾಗುತ್ತಿತ್ತೇ?
ಹಲವು ವರ್ಷಗಳಿಂದ ನನ್ನನ್ನು ಮೋಸಗೊಳಿಸಿ ನನ್ನ
ರಕ್ತವನ್ನೇ ಹೀರಿದಿರಿ; ಆದರೆ ಇಂದು ನನ್ನಲ್ಲಿ ಶಾಸಿಲ್ಪ
ದಾಗ ನನ್ನನ್ನು ಹೊರ ದೂಡಿ ಪಾವ ಗೈದಿರಿ, ಘಾತಮಾಡಿ
ದಿರಿ. ನನ್ನ ಹಂಡತಿ-ಮರ್ಕ್ಯಾಳ, ತಾಯಿ-ತಮ್ಮನ ಪರ್ವತ್ತಾತ್ಮ
ಪಕ್ಕೆ ಕಾರಣರಾದ ನಿಮ್ಮ ಮೇಲೆ ಅವರ ಗೋಳಾಟಿದ
ಕಣ್ಣೀರುವಿಷವಾಗಿ ಪರಿಣಮಿಸದಿರದು ಆಯ್ಯೋ, ತಾಯಿ!
ಈ ವೃದ್ಧಪ್ಯದಲ್ಲಿಯೂ ನಿನಗೆ ಕಷ್ಟಕೊಟ್ಟಿ; ಕಣ್ಣೀರು
ಸುರಿಸುವಂತೆ ಮಾಡಿದೆ. ಆಭರಣಗಳನ್ನು ಮಾರಿಸಿ ಪರ
ಸ್ತ್ರೀಯರ್ಥಿಡನೆ ಸೇರಿ ಲೋಕಾಷವಾದ ಹೂಂದಿದೆ.
ಅತ್ಯಂತ ಪಾವವನ್ನು ಮಾಡಿದೆ. ನಿನ್ನನ್ನು ಪತ್ರಾತ್ಮಾಪಕ್ಕೆ
ಗುರಿಪಡಿಸಿದಂಥೆ ಈ ರಾಮದಾಸನನ್ನು ಹೈಸುವೆಯಾಗಿ
ಎಲ್ಲೋ ಸೇಕರ, ನನ್ನ ಒಂದು ಮಾತನ್ನು ಆಲಿಸುವೆಯಾಗಿ

ತಮ್ಮ ಸಾದ ಸಿನ್ನನ್ನ ಸಹೋದರ ದೃಷ್ಟಿಯಿಂದ ಶಾಣದೇ
ಅರಸ್ತು ರಿಸಿದ್ದ ಕ್ಷಾಗಿ ಶೈಮಿಸುವೆಯಾ? ಕೊನೆಯದಾಗಿ
ದ್ವಿತೀಯ ಪಕ್ಷಿಯನ್ನ ತಪತರಣಂತರ ಕಷ್ಟಗಳಿಗೆ ಗುರಿ
ಪಡಿಸಿ, ಹಿಂದಕ್ಕೆ ಖಡಿಸಿದ ಸಾವನನ್ನ ಶೈಮಿಸುವೆಯಾ
ವರಮಾತ್ತ! ಬಂಧು-ಬಳಗ ಕುಟುಂಬವನ್ನ ಬಿಟ್ಟು ವಶ
ಸ್ತ್ರೀಯರ ಕಣ್ಣಿಗೆ ಸೆರಿ ಸಿಕ್ಕು ಉಪಾಯದಿಂದ ತಾಯಿ-
ತಮ್ಮನಿಂದ ಹಣ ವಡೆದು, ತನಗೂ ಉಪಯೋಗಿಸದೇ
ಪರಸ್ತಿಯರನ್ನ ಉದಾತ್ತರ ನಾಡಿದ ಸಾವನನ್ನ ಶೈಮಿ
ಸುವೆಯಾ ಭಗವಂತ! ಇದೆಲ್ಲಕ್ಕೂ ಸ್ತ್ರೀ ಮೋಹವೇ ನನಗೆ
ವಂಚಿಸಿ ಮೋಸಕೊಟ್ಟಿತ್ತು! ಸ್ತ್ರೀ ಮೋಹವೇ ನನಗೆ
ಕಂಟಕ ಪ್ರಾಯವಾಯ್ತು! ಸ್ತ್ರೀ ಮೋಹವೇ ನನ್ನನ್ನ
ಇಲ್ಲಿಗೆ ತಂದೆಂಡಿತ್ತು! ಸ್ತ್ರೀ ಮೋಹವೇ ಲೋಕದ ಅಶಾಂ
ತತೆಗೆ ಕಾರಣವಾದುದು! ಹಾ! ವರಮಾತ್ತ ನನ್ನನ್ನ
ಶೈಮಿಸು. ಎನ್ನ ವಷ್ಟರಲ್ಲಿ ಬಲವಾದ ತೆರೆಯೊಂದು ಬಂದು
ರಾಮದಾಸನನ್ನ ಸಮುದ್ರಕ್ಕೆ ಎಳೆದೊಂದ್ದುತ್ತು! ಆಯಿತ್ತು!!
ಜೀವನದ ಹೋರಾಟವೆಲ್ಲ ಮುಗಿಯಿತ್ತು!!!

ಪರಿಚ್ಯೇ ಇದ ಐ

ಸತ್ಯ ಕುಲೋತ್ತನ್ನಾದ ರಾಮದಾಸನು ಸಾಕಷ್ಟು
ವಿದ್ಯೇಯನ್ನ ಸಂಪಾದಿಸಿ ಚ್ಹಾನ ಬಲವನ್ನ ಹಂಚಿಸಿದು

ದರ ಪ್ರಯೋಜನವೇನು? ತಾಯಿ-ತನ್ನನನ್ನು ವಂಚಿಸಿ
ಹಣ ಪಡೆದು ಪರಸ್ಪೀಯರ ಕೈಗೆ ಹೊಯ್ದು ದೊರೆಕೆಸಿವ
ಲಾಭವೇನು? ಉಚ್ಚ ವಿಷ್ಯೆ ಪಡೆದವನಾದರೂ, ಒಕ್ಕೆಯ
ಬಳಗದಲ್ಲಿ ಜನಿಸಿ ಬೆಳೆದವನಾದರೂ, ಮಿತಿಮೀರಿದ ಸ್ತ್ರೀ
ವೋಹದಿಂದಾಗಿ ದೇವತಾಸ್ವರೂಪಿಯಾದ ಸ್ತ್ರೀಯೊಬ್ಬ
ಇನ್ನು ಬೆನ್ನಟ್ಟಿ ಈ ಭಯಂಕರ ಸ್ಥಳಕ್ಕೆ ಬಂದು ಸಮು
ದ್ರಕ್ಕೆ ಆಹುತಿಯಾಗಬೇಕಾಯಿತು. ಇದೆಲ್ಲವೂ ದ್ವೀಪ
ಸಂಕಲ್ಪವಲ್ಲದಿದ್ದರೆ ಮತ್ತೇನಾಗಿರಬಹುದು?

ಸುಮಾರು ಆರು ಗಂಟೆಯ ಸಮಯಕ್ಕೆ ಬೆಸ್ತುರು
ಮಿನು ಹಿಡಿದುಕೊಂಡು ಹಿಂತೆರಳುವಾಗ ಯಾವದೂ ಇಂದು
ಮನುಷ್ಯ ಶವವು ತೆರೆಯೋಡನೆ ಅಡಿ ನೇಲಾಗು
ತ್ತಿತ್ತು. ಅದನ್ನು ಹಿಡಿಯಲು ಬೆಕ್ಕರು ಆಲೋಚಿಸಿವರು;
ಆದರೆ ಬಿರುಗಾಳಿಯು ಭಯಂಕರವಾಗಿವ್ವದರಿಂದ ತನ್ನ
ದೊಣಿಗಳನ್ನು ಸಂರಕ್ಷಿಸುವದೇ ಆವರಿಗೆ ಕಷ್ಟವಾಯಿತು.
ಶರೀರವು ಸಮುದ್ರದ ಮಧ್ಯಕ್ಕೆ ಸೇರಿತು. ಬೆಸ್ತುರು ಬೆಳಗಾ
ಗುತ್ತಲೇ ತನ್ನ ಮಿನುಗಳನ್ನು ಹಿಡಿದು ಮಾರಾಟಕ್ಕೆ
ತೊಡಗಿದರು. ಹೀಗಿರುತ್ತಲೇ ಸಮುದ್ರದಲ್ಲಿ ಕಂಡ ಶವದ
ಸುದ್ದಿಯು ಹರಡಿತು. ಅಲ್ಲವಾದಿಯಲ್ಲಿಯೇ ಆ ಶವದ
ಸುದ್ದಿ ಉರಲ್ಲಿಲ್ಲ ಹರಡಿತು.

ಪರಿಚೇಷ್ಯೆ ರ್ವಾಣಿ

ಸೇಕರನು ಉರಿಗೆ ಹಿಂತೆರಳಿ ಅಂದಿಗೆ ಆರೇ ದಿನ ಗಳಾಗಿದ್ದವು ರಾಮಾರಾಸನ ವಿಷಯವನ್ನು ಚನ್ನಾಗಿ ವರ್ಣಿಸಿ, ವಿವರಿಸಿ ತಾಲಿಯ ಕೆವಿಗೆ ಚನ್ನಾಗಿ ನಾಟಿಸಿದನು. ಇದನ್ನು ಕೇಳುತ್ತು ಲೇ ರಾಧೀಯ ಜೀವ ಹಾರಿತು. ಮೊದಲು ಸೇಕರನು ಒರೆದ ಪತ್ರವನ್ನು ಈದಿ ಆವಳು ಖಚಿತ್ಯೋಗಿದ್ದಳು. ತರತರದ ಗಾಳಿಗೋಷ್ಠರಗಳನ್ನು ಕಟ್ಟಿಕೊಂಡು ಚಿಂತಿಗಳಿಲ್ಲದೇ ಹಲವು ದಿನಗಳನ್ನು ಕಳೆದಿದ್ದಳು; ಆದಲೇ ಆಕಶಾತ್ಕಾರಗೆ ಈ ವಿಚಾರವನ್ನು ಕೇಳುತ್ತು ಲೇ ರಾಧೀಗೆ ಜೀವವಿಲ್ಲದಂತಾಯ್ತು. ಪುತ್ರವಾತ್ಸಲ್ಭ ದಿಂದ ಅನ್ನ-ಸೀದು ಬಿಟ್ಟು, ಹಗಲು-ರಾಶಿ ರಾಮಾರಾಸನನ್ನೇ ಚಿಂತಿಸಿತ್ತು ಬಿಡ್ಡಿಕೊಂಡಳು.

ಸೇಕರನು ಉರಿಗೆ ತೆರಳಿದಂದಿನಿಂದ ಆನಂದನಿಗೆ ರಾಮಾರಾಸನ ಪತ್ರ ಇರಲಿಲ್ಲ. ಒಂದು ವಾರದ ನಂತರ ಆನಂದನು ಪುನಃ ಅದೇ ಸ್ಥಳಕ್ಕೆ ಹೋಗಿ ವಿಚಾರಿಸಿದ; ಆದರೆ ರಾಮಾರಾಸನು ಕೆಲವು ದಿನಗಳಿಂದ ಅಲ್ಲಿಗೆ ಬರುತ್ತು ಲೇ ಇಲ್ಲವೆಂಬ ಖತ್ತರ ಬಂತು. ಅಷ್ಟರಲ್ಲಿಯೇ ಆನಂದನ ಮನಸ್ಸಿಗೆ ಇವರ ದುರಾಕಾರದ ವಿಷಯ ಹೋಳಿಯಿತು ಆತನಲ್ಲಿ ಹಣವಿಲ್ಲದ್ದುನ್ನ ಕಂಡು ಅವನಿಗೆ ಏನೋರೆ

ಮಾಡಿ ಹೊರಗಟ್ಟಿರಬೇಕೆಂದು ಭಾವಿಸಿಕೊಂಡು ಹಿಂತೆರಿದ. ಅವ್ಯಾರಲ್ಲಿಯೇ ಆ ಶವದ ಸುದ್ದಿ ಅನಂದನಿಗೂ ತಿಳಿಯಿತು ಇದರಿಂದಾಗಿ ಶ್ರಮಃ ರಾಮದಾಸನು ಸಮುದ್ರಕ್ಕೆ ಬಿದ್ದ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಗೃಹಿಸಿದ. ಹೀಗಿರುವಾಗ ರಾಮದಾಸನು ಚಂದ್ರಾವತಿ-ಪಾರ್ವತಿಯರೊಡನೆ ಜಗಳವಾಡಿ ಉಪ್ಪರಿಗೆಯಂದ ಹೊರದೂಡಲ್ಪಟ್ಟಿರುತ್ತಾನೆಂಬ ಸುದ್ದಿಯು ಅನಂದನ ಕಿವಿಗೆ ಬಿತ್ತು. ಇದರಿಂದ ಆ ಶವವು ರಾಮದಾಸನದೇ ಆಗಿರಬೇಕೆಂದು ನಿಣಣಿಸಿದನು. ಸೇಕರನು ಬರೆದ ವಶ್ರಕಂಜಿ ರಾಮದಾಸನಿಗೆ ಒದಗಿದ ಅವಸ್ಥೆಗೂ ದೈವಸಂಕಲ್ಪದಿಂದ ಜೊತೆಗೂಡಿದ್ದಂತಹ ಸೇಕರನಿಗೆ ಆತ್ಮಯಾವಶ್ಯಕನು. ಆ ಕೂಡಲೇ ಆತನು ಸೇಕರನಿಗೆ ರಾಮದಾಸನ ನಿಧನದ ಪತ್ರ ಬರೆದನು. ಸೇಕರನು ಉರಿಗೆ ನುಟ್ಟಿ ಹದಿನ್ಯೇದು ದಿನಗಳೂ ಗುವಷ್ಟರಲ್ಲಿಯೇ ಅನಂದನ ಆ ಪತ್ರಬಂತು. ರಾಮದಾಸನು ಉಪ್ಪರಿಗೆಯ ಸ್ತ್ರೀಯರಿಂದ ಹೊರದೂಡಲ್ಪಟ್ಟನಾಗಿ, ಜೀವವನ್ನು ಸಮುದ್ರಕ್ಕೆ ಆಹುತಿ ಕೊಟ್ಟಿದ್ದಾನೆಂಬ ಸಂಗತಿಯನ್ನು ಕೇಳಿ ಸೇಕರನಿಗೆ ಒಂದಿಷ್ಟು ಸಂತೋಷವೂ ಆಯಿತು. ಇನ್ನೊಮ್ಮೆ ದುಃಖವೂ ಉಕ್ಕೆ ಬಂತು. ತಾನು ಹೇಗೆ ಪತ್ರದಲ್ಲಿ ಬರೆದು ತಿಳಿಸಿದ್ದೆನೂ ಹಾಗೆಯೇ ಪಶ ಮಾತ್ರನು ಕಾರ್ಯದಲ್ಲಿ ಸಾಧಿಸಿಯೇಬಿಟ್ಟುಸು, ಎಂದು ವಾಸನ್ನಿನಲ್ಲಿ ತಂದುಕೊಂಡ. ಈ ವಿಚಾರವನ್ನು ತಾಯಿಗೆ ತಿಳಿಸುತ್ತುಲೇ ನೊಡಲೇ ಪ್ರತಿವಾತ್ಮಲ್ಯಾದಿಂದ ಕೊರಗಿ

ಹೊಡಂಗ ರಾಧೀಯು ಆತ್ಮಹತ್ಯೆಗೇ ಸಿದ್ಧ ಖಾದಳು. ರಾವುದಾಸನ ಮರಣಕ್ಕೆ ಸೇಕರನೇ ಶಾರಣನೆಂದು ಕಲ್ಪಿಸಿ ಶರಿಸತ್ತೊಡಗಿದಳು. ಸೇಕರನು ಬೋಂಬಾಯಿಗೇ ಹೊಗ್ಗಿ ನನ್ನೋ ಉಪಾಯದಿಂದ ಅವನನ್ನು ಕೊಲೆ ಮಾಡುವ ಹಂಚಿಕೆಯನ್ನು ಹೂಡಿ ಉರಿಗೆ ಬಂದಿರಬೇಕೆಂದು ಆಕೆ ಸಂಶಯಗೊಂಡಳು. ಮೂರನೆಯ ದಿನದಲ್ಲಿಯೇ ಮಗನ ಮರಣದ ದೃಷ್ಟಿಯಿಂದ ರಾಧೀಯೂ ಪರಲೋಕವಾಸಿಯಾದಳು. ಸೇಕರನು ತನ್ನ ತಾಯಿಯ ಪರಲೋಕದ ಕಾರ್ಯಗಳನ್ನೇಲ್ಲ ಮುಗಿಸಿದನು. ತಾಯಿಯೂ, ರಾವುದಾಸನ್ನು ಅದ್ವಿತೀಯರಾದರು. ಸೇಕರನು ತನ್ನ ಭಂಡಸಾಲೆಯನ್ನು ಚೆನ್ನಾಗಿ ನಡೆಯಿಸಿಕೊಂಡು ವಾಪಾರ ಷ್ಟೋಪಾರದಲ್ಲಿ ಮಗ್ಗುನಾದನು. ಹೀಗೆಯೇ ಕಘಾನಾತ್ಯಕರಲ್ಲಿ ಒಬ್ಬನಾಡ ಸೇಕರನು ಸಂಸಾರ ಸುಖದೊಂದಿಗೆ ಬೆರೆತು, ಸುಖ-ಸಂತೋಷಗಳಲ್ಲಿ ನಿಮಗ್ಗುನಾಗಿದ್ದನು.

ವಾಚಕರೇ, ನಾವಿನ್ನು ಬೋಂಬಾಯಿ ಪಟ್ಟಿಕೆಕ್ಕೆ
ತೆರಳೋಣ. ರಾಮದಾಸನ ಶವದ ಪಡ್ಡೆಯೀಲ್ಲಿಯಾದಙ್ಗು
ಅಗುತ್ತದೇರೇ ಎಂದು ಹಲವು ದಿನಗಳ ವರೆಗೆ ಆನಂದನು
ಪ್ರಯತ್ನ ಪಟ್ಟನು; ಆದರೆ ಪ್ರಯೋಜನವೇನೂ ಅಗಲಿಲ್ಲ
ರಾಮದಾಸನಿಗೆ ಸಮುದ್ರವೇ ಸ್ತುತಾನಾಗಿ ಹೋಯಿತು.
ಹಾವ! ಹಿಂದೂ ಜನಾಂಗದಲ್ಲಿ ಹುಟ್ಟಿ ಬೆಳೆದವನಿಗೆ ಸತ್ತ
ನಂತರ ಅಗ್ನಿಸಂಸ್ಥಾರವೂ ಇಲ್ಲದಾಯಿತು ಶವ ಸಿಗುತ್ತಿ
ದ್ವಾರೆ ಆನಂದನಾದರೂ ಮಾಡುತ್ತಿದ್ದನೇರೇ ಏನೇಕ್ಕೆ? ಆದಕ್ಕೆ
ಸೇಕರನಿಗೆ ಆದರಗೊಡವೆಯೇ ಇರಲಿಲ್ಲ. ಪ್ರಿಯ ಈದು
ಗರೇ, ನಿಮಗೆಲ್ಲಿಯಾದರೂ ರಾಮದಾಸನ ಪರಿಷಯಃಪದ್ಭ್ಯಾ
ದಾದರೆ, ಆವನ ಅತ್ಯಾಕ್ಷರೆ ಚಿರ ಶಾಂತಿ ದೊರೆಯಲೇಂದು
ಪರಮಾತ್ಮನನ್ನು ಪ್ರಾರ್ಥಿಸಿರಿ. ಆವನನ್ನು ನರಕದ ದಾರಿ
ಯನ್ನು ತಪ್ಪಿಸಿ ಸ್ವರ್ಗಲೋಕಕ್ಕೆ ದೂಡಿಬಿಡಿರಿ ಹೀಗೆಯೇ
ಸತ್ಯಮಂವನ್ನು ಮಾಡಿ ಪ್ರಣಿವನ್ನು ಗಳಿಸಿ ಧನ್ಯರಾಗಿರಿ!

— — —

ಸ ಮಾ ಸ್ತಿ.

ಪ್ರಂಟರ: — ಬಿ. ಸಿ. ಕಾಳಿ,
ಶ್ರೀ ತೇಜಾಚಲ ಪ್ರೆಸ್, ಮದೀಕಾಳ-ಧೃತಗಾರ

